

UNIVERSAL
LIBRARY

OU_200299

UNIVERSAL
LIBRARY

ಮನೋಹರ ಗ್ರಂಥಮಾಲೆಯ ೫೩ನೆಯ ಕೃತಿಯು

ಭರಮವ್ಯನ ಭೂತ

(ರಹಸ್ಯಾತ್ಮಕ ರಮ್ಯ ಕಾದಂಬರಿ)

ಬರೆದವರು:

ಶ್ರೀರಂಗ

ಮೇ ೧೯೪೨

ಬೆಲೆ ೦-೧೪-೦

ಮನೋಹರ ಗ್ರಂಥ ಪ್ರಕಾಶನ ಸಮಿತಿ
ಧಾರವಾಡ

ಸ್ವಾಹಿತ್ಯ ವಿಷಯದಲ್ಲಿ ಸಲಹೆಗಾರರು:

ಶ್ರೀ. ದ. ರಾ ಬೇಂದ್ರೆ, ಎಂ. ಎ.

ಶ್ರೀ. ರಂ. ಶ್ರೀ. ಮುಗಳಿ, ಎಂ. ಎ., ಬಿ. ಟಿ.

ಶ್ರೀ. ವಿ. ಕೃ. ಗೋಕಾಕ, ಬಿ. ಎ. (ಆಕ್. ಫರ್ಡ)

ಸಂಪಾದಕ:

ಜಿ. ಬಿ. ಜೋಶಿ



ಪ್ರಕಾಶಕರು:
ಜಿ. ಬಿ. ಜೋಶಿ
ಮನೋಹರ ಗ್ರಂಥಮಾಲಾ
ಧಾರವಾಡ

ಮುದ್ರಕರು:
ಕೆ. ಜಿ. ರಾಯದುರ್ಗ
ಮೋಹನ ಮುದ್ರಣಾಲಯ
ಧಾರವಾಡ

ನಮ್ಮ ಮಾತು



“ ಮರಳಿ ಮಣ್ಣಿಗೆ ” ಕಾದಂಬರಿಯ ಕೊನೆಯ ಭಾಗದಲ್ಲಿ ಪ್ರಕಟಿಸಿದಂತೆ ನಾವು ಇದೀಗ “ ಭರಮಪ್ಪನ ಭೂತ ” ವೆಂಬ ರಹಸ್ಯಾತ್ಮಕ ರಮ್ಯ ಕಾದಂಬರಿಯನ್ನು ನಮ್ಮ ಓದುಗರಿಗೆ ಕೊಡಲು ಸಂತೋಷಿಸುತ್ತೇವೆ.

ತೀರ ಸ್ವತಂತ್ರವಾಗಿ ಬರೆದ ರಹಸ್ಯಾತ್ಮಕ ಕಾದಂಬರಿಗಳೇ ನಮ್ಮಲ್ಲಿ ಕಡಿಮೆ. ಇಂತಹದೊಂದು ಕಾದಂಬರಿಯನ್ನು ಪ್ರಕಟಿಸಬೇಕೆಂದು ಬಹಳ ದಿನಗಳಿಂದಲೂ ನಮ್ಮ ಮನೀಷೆ ಇತ್ತು. ಈಗ ಈ ಕಾದಂಬರಿಯನ್ನು ಬರೆದುಕೊಟ್ಟುದಕ್ಕಾಗಿ ಶ್ರೀ ಶ್ರೀರಂಗರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.

ಮುಖಪತ್ರದ ಮೇಲಿನ ರಹಸ್ಯವರ್ಣನವಾದ ಚಿತ್ರವನ್ನು ಶ್ರೀ ರಾಘವೇಂದ್ರರು ತೆಗೆದುಕೊಟ್ಟುದಕ್ಕಾಗಿ ಅವರಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ. ಶ್ರೀ ನೆರಂಗರು ಅಚ್ಚಿನ ಕರಡುಗಳನ್ನು ನೋಡಿಕೊಟ್ಟು ನಮ್ಮ ಕಾರ್ಯದಲ್ಲಿ ನೆರವಾದುದಕ್ಕಾಗಿ ಅವರ ಉಪಕಾರವನ್ನು ಇಲ್ಲಿ ಸ್ಮರಿಸುತ್ತೇವೆ.

ನಮ್ಮ ಮಾಲೆಯ ಸಾಹಿತ್ಯೋತ್ಸವದ ಕಾಲದಲ್ಲಿ ಪ್ರಕಟಿಸಲು ಆಸು ವಾಗುವಂತೆ ಕೇವಲ ೬ ದಿನಗಳಲ್ಲಿ ಈ ಪುಸ್ತಕದ ಅಚ್ಚಿನ ಕೆಲಸವನ್ನು ಮುಗಿಸಿದುದಕ್ಕಾಗಿ ನಾವು ಶ್ರೀ ರಾಯದುರ್ಗರಿಗೆ ಕೃತಜ್ಞರಾಗಿದ್ದೇವೆ.

ಕಿವಿಮಾತು

—*—

ಇಂತಹದೊಂದು ಗ್ರಂಥವನ್ನು ಬರೆಯಬೇಕೆಂದು 'ಮನೋಹರ ಗ್ರಂಥಮಾಲೆ'ಯ ಸಂಚಾಲಕರು ಕಳೆದ ೩-೪ ವರ್ಷಗಳಿಂದ ಭೂತದಂತೆಯೆ ನನ್ನ ಬೆನ್ನು ಹತ್ತಿದ್ದರು. ಇಂಗ್ಲಿಷ್‌ನಲ್ಲಿ ಬರೆದ ಈ ಮಾದರಿಯು ಡಿಟೆಕ್ಟಿವ್ ಕತೆಗಳನ್ನು ಸೂರಕ್ಕೆ ಮಿಕ್ಕಿ ನಾನು ಓದಿದ್ದೇನೆ, ಓದುತ್ತಲಿದ್ದೇನೆ. ನಾನು ಯಾವುದಾದರೊಂದು ಸ್ವತಂತ್ರ ಗ್ರಂಥವನ್ನಾಗಲಿ, ನಾಟಕವನ್ನಾಗಲಿ ಬರೆಯುವಾಗಲಂತೂ ಕೈಬೆರಳಿನ ನೋವು ಕಡಮೆಯಾಗುವ ವರೆಗೆ ತಪ್ಪದೆ ಇಂತಹ ಕಟ್ಟುಕತೆಗಳನ್ನು ಓದುತ್ತಿರುವೆ. ಇಷ್ಟೊಂದು ಓದಿದ್ದರಿಂದ ನನಗೆ ಅಂತಹದೇ ಕನ್ನಡದಲ್ಲಿ ಬರೆಯುವುದು ಶಕ್ಯ ಎಂದು ಶ್ರೀ. ಜಿ. ಬಿ. ಜೋಶಿ ಅವರ ಕಲ್ಪನೆ. ಆದರೆ ಓದುವಾಗ ಸ್ಮರಣೆಯಿಲ್ಲದಿದ್ದು ನನ್ನ ವಿಚಾರಗಳಿಗೆ ತಡೆಯುಂಟಾಗಬಾರದೆಂದೇ ಇಂತಹ ಗ್ರಂಥಗಳ ಚಟವನ್ನು ನಾನು ಇಟ್ಟುಕೊಂಡಾಗ ಶ್ರೀ. ಜೋಶಿಯವರ ಕಲ್ಪನೆ ಸರಿಯೆನಿಸುವುದು ಹೇಗೆ? ಸದ್ಯಕ್ಕೆ ನನ್ನ ಮನಸ್ಸಿಗೂ ಒಂದು ತರದ ಬಿಡುವು ಬೇಕಾದುದರಿಂದ ಗ್ರಂಥಮಾಲೆಯ ಸಂಚಾಲಕರ ತೊಂದರೆಯನ್ನು ತಪ್ಪಿಸುವ ಹಂಚಿಕೆ ಹಾಕಿದೆ, ಈ ಗ್ರಂಥವನ್ನು ಬರೆದೆ. ಇಂಗ್ಲಿಷ್ ಡಿಟೆಕ್ಟಿವ್ ಕಾದಂಬರಿಗಳನ್ನೊದುವವರಿಗೆ ಇದು ಎಷ್ಟರ ಮಟ್ಟಿಗೆ ರುಚಿಸಿತೆಂಬ ಕಲ್ಪನೆ ನನಗಿಲ್ಲ. ಕನ್ನಡದಲ್ಲಿ ಸಮರ್ಪಕವಾದ ಶೈಲಿಯಲ್ಲಿ ಯಾರೂ ಬರೆದಿಲ್ಲ ಇದುವರೆಗೆ, ಎಂದು ಸಂಚಾಲಕರು ಹೆಮ್ಮೆಪಟ್ಟರೆ ಆ ಹೆಮ್ಮೆಯಲ್ಲಿ ನಾನೂ ಪಾಲುಗಾರನಾಗಬಹುದಲ್ಲವೆ? ಮೊದಲಿಗನೆಂಬ ಹೆಮ್ಮೆಯ ಜೊತೆಗೆ ಮೊದಲ ಪ್ರಯತ್ನಕ್ಕೆ ಅನಿವಾರ್ಯವಾದ ಕುಂದು-ಕೊರತೆಗಳ ಕಲ್ಪನೆಯೂ ನನಗಿದೆ. ಆದರೆ ನಾನಾಗಿಯೇ ಇಂತಹ ಗ್ರಂಥಗಳನ್ನು ಓದಿ ಮರೆಯಬೇಬೇಕೆಂಬ ಧೈರ್ಯವನ್ನಿಟ್ಟುಕೊಂಡಾಗ ನನ್ನ ವಾಚಕರೂ ನನ್ನ ಗ್ರಂಥದ ಬಗ್ಗೆ ಅಂತಹ ಧೈರ್ಯವನ್ನೇ ಇಟ್ಟುಕೊಳ್ಳಬಾರದೇಕೆ? ಇಟ್ಟರೆ ನನಗೆ ಸಂತೋಷ, ಬಿಟ್ಟರೆ ಸಂಚಾಲಕರಿಗೆ ಸಂಪತ್ತು!

—ಶ್ರೀರಂಗ

ಭರಮಪ್ಪನ ಭೂತ



೧ ಭರಮಪ್ಪ

ಧಾಗಳಿಯು ತೀರ ಆಧುನಿಕ ಶಾಸ್ತ್ರೀಯ ಸರ್ವ ವಿಧಾನಗಳಿಂದ ಸಜ್ಜುಗೊಂಡ ನಗರವು. ಅದಕಾಗಿ ಸೃಷ್ಟಿದೇವತೆಯ ಸರ್ಗಶಕ್ತಿಯ ಪ್ರತಿ ಧ್ವನಿ ಅಲ್ಲಿ ಕಂಡುಬಂದರೆ ಆಶ್ಚರ್ಯವಿಲ್ಲ. ಉದಾಹರಣೆಗಾಗಿ ಒಂದೆರಡು ಮಾತುಗಳನ್ನು ಕಾಣಿಸಬಹುದು. ಹಾವುಗಳಿದ್ದಲ್ಲಿ ಮುಂಗಲಿಗಳಿರುವುದು ಸೃಷ್ಟಿಕ್ರಮದಲ್ಲಿ ಒಂದು ನಿಯಮ; ತೊಂದರೆ ಇದ್ದಲ್ಲಿ ತಾರಣಿ. ಅದರಂತೆಯೇ ಧಾಗಳಿಯಲ್ಲಿ ಒಂದು ಕಡೆ ಅರ್ಚಿಣವಾಗುವಂತಹ ಏಸಿರಿ, ಇನ್ನೊಂದು ಕಡೆ ಹಸಿದ ಹೊಟ್ಟೆಯ ಬಡತನ. ಒಂದಕ್ಕೊಂದು ಹಾವು-ಮುಂಗಲಿಗಳಂತೆ. ಇಷ್ಟೇಕೆ? ಒಂದು ರೀತಿಯಲ್ಲಿ ಧಾಗಳಿಯು ಸೃಷ್ಟಿಗಿಂತಲೂ ಮುಂಬರಿದಿದೆ. ಪರಸ್ಪರ ವಿರೋಧ ತತ್ತ್ವವು ಧಾಗಳಿಯ ಜೀವಾಳವಾಗಿದೆ. ನಗರ ಎಂಬುದು ನಿವಾಸದ ಸ್ಥಳವೆಂದು ರೂಢಿಯಲ್ಲವೆ? ಆದರೆ ಧಾಗಳಿಯ ನಗರ ಭಾಗವೆ ನಿವಾಸಕ್ಕೆ ತೀರ ಅಯೋಗ್ಯವಾಗಿದ್ದು ನಗರದ ಸುತ್ತಮುತ್ತಲು ಸುಂದರ ವಾಗಿದೆ, ಆರೋಗ್ಯವಾಗಿದೆ. ಅಂತೂ ಅನೇಕ ಪರಸ್ಪರ ವಿರೋಧಕ ಗುಣಗಳಲ್ಲಿ ಒಂದು ಸದ್ಯಕ್ಕೆ ಮಹತ್ತ್ವದ್ದಾಗಿದೆ. ಆದೆಂದರೆ, ಭವಾನಿಯೂ ಭರಮಪ್ಪನೂ ಆದೇ ಊರಲ್ಲಿ ಕೂಡಿದ್ದು. ಭವಾನಿ ತರುಣನು, ಲೆಕ್ಕವಿಲ್ಲದಷ್ಟು ಧನವಂತನು, 'ಬಡ್ಡಿವ್ಯವಹಾರದ ಭವಾನಿ' ಎಂಬುದು ಅವನಿಗೆ ದೊರೆತ ವೃತ್ತಿಯಾದ ಹೆಸರು; ಭರಮಪ್ಪನು ಮಧ್ಯವಯಸ್ಕನು, ತಡೆಯದಷ್ಟು ಬಡವನು, ಸಂಸಾರದಲ್ಲಿ 'ಸಾಕುಗೇಡಿ' ಎಂಬುದು ಅವನು ತನಗಿಟ್ಟುಕೊಂಡ ಹೆಸರು.

‘ಭರಮಪ್ಪನ ಭೂತ’ ಎಂಬ ಗಾದೆಗೆ ಇವರಿಬ್ಬರೂ ಹೀಗೆ ಕೂಡಿ ಒಂದುದೇ ವೊದಲ ಕಾರಣವಾಯಿತು. ಇಬ್ಬರೂ ನಿರುದ್ಯೋಗಿಗಳು; ಭವಾನಿಗೆ ಉದ್ಯೋಗ ಬೇಡುವಂತಿಲ್ಲ, ಭರಮಪ್ಪನು ಬೇಡಿದರೂ ಉದ್ಯೋಗವಿಲ್ಲ. ಇಬ್ಬರೂ ಸಂನ್ಯಾಸಿಗಳು; ಭವಾನಿಗೆ ಸಂಸಾರದ ಅಗತ್ಯವಿರಲಿಲ್ಲ, ಭರಮಪ್ಪನಿಗೆ ಸಂಸಾರದ ಯೋಗ್ಯತೆ ಇರಲಿಲ್ಲ. ಇಬ್ಬರೂ ಕೂಡಿದರೆ ಸೂರ್ಯ-ಚಂದ್ರ ರಂತೆ. ಒಬ್ಬನ ತೇಜಸ್ಸು ಇನ್ನೊಬ್ಬನಿಗೆ ಸಾಲ; ಆದರೂ ಸಾಲ ಕೊಡುವವನ ತೇಜಸ್ಸೇ ಪ್ರಖರವಾಗುವುದು. ನಿಜವಿದ್ದ ಮಾತೆಂದರೆ, ಹೆಂಡಿರು-ಮಕ್ಕಳ ಗೋಳನ್ನು ನೋಡದೆ ಎಲ್ಲಿಯಾದರೂ ಕೂಲಿ ಕೆಲಸವನ್ನು ದೊರಕಿಸುವ ದಿಗ್ವಿಜಯಕ್ಕೆ ಸವಾರಿಯಂಗೈದು ಭರಮಪ್ಪನು ಧಾಗಳ್ಳಿಗೆ ಒಂದಿದ್ದನು. ಧಾಗಳ್ಳಿಯ ಧನವಂತ ಭವಾನಿಯು ಹೆಸರನ್ನು ಕೂಡ ಕೇಳಿರಲಿಲ್ಲ. ಇಷ್ಟೇಕೆ? ಭವಾನಿಯು ಒಂದು ಕಣ್ಣೆವೆ ಹಾರುವುದನ್ನು ಕೂಡ ಭರಮಪ್ಪನು ಕಾಣಲಿಲ್ಲ. ಆದರೂ ಭವಾನಿ-ಭರಮಪ್ಪರ ಸಂಬಂಧ ಅತ್ಯಂತ ನಿಕಟವಾದದ್ದೆಂದು ಹೇಳಲೇ ಬೇಕಾಗುವುದು.

ಇವರಿಬ್ಬರ ಸಂಬಂಧ ಕೂಡಿ ಬಂದದ್ದು ಒಂದೇ ಮನೆಯಲ್ಲಿ. ಧಾಗಳ್ಳಿ ಯಿಂದ ತುಸು ದೂರದಲ್ಲಿ ಒಂದೇ ಒಂದಾಗಿ ವೈರಾಗ್ಯಶಾಲಿಯಂತೆ ವೈಭವ ದಿಂದ ನಿಂತಿದೆ ಈ ಮನೆ. ಭರಮಪ್ಪನು ಇಲ್ಲಿ ವೊದಲು ಕಾಲಿಟ್ಟಾಗ ಶೂನ್ಯ ವಾಗಿದ್ದಿತು ಈ ಮನೆ. ದಾರಿ ನಡೆದು ನಡೆದು ದಣಿದ ಭರಮಪ್ಪನಿಗೆ ಹೊರ ಕಟ್ಟಿಯಲ್ಲಿ ತುಂಬಿದ್ದ ದೂಳಿನ ಪರಿಯೆ ಮೆತ್ತನ್ನು ಹಾಸುಗೆಯಾಯಿತು. ಭರಮನಿಗೆ ಬೇಗ ನಿದ್ರೆ ಬರಲಿಲ್ಲ. ‘ಹುಳಕ್ಕು ಸಹಿತ ನನ್ನ ಮ್ಯಾಗ ಈಟೊಂದು ದಯಾ ಐತಿ, ಮನಸ್ಯಾರಿಗಿಲ್ಲ’ ಎನ್ನುತ್ತ ಹರಕ ಗೊಂಗಡಿಯಿಂದ ಮುಖವನ್ನು ಮುಚ್ಚಿ ಕೊಂಡನು. ಆದರೂ ನಿದ್ರೆ ಬರಲಿಲ್ಲ. ಒಮ್ಮೆ ಒಳಗೆ ಬಾಗಿಲ ತೆರೆದ ಸವಾಿಯಿತು. ‘ನಮ್ಮದೇ ವೈವಾಟಿ ಹಕ್ಕು ಬಜಾಯಿಸಬೇಕು ಅಂದ್ರ ಯಾರೊ ಇದ್ದಾಂಗ ಕಾಣ್ತೈತಿ ಅಲ್ಲ’ ಎಂದು ಎದ್ದು ಕುಳಿತನು. ಮುಂದೆ ಎಷ್ಟೊತ್ತು ಕಾದರೂ ದೀಪವಾಗಲಿ ಬೇರೆ ಸುಳಿವಾಗಲಿ ಕಾಣಲಿಲ್ಲ. ‘ನನ್ನ ಹೊಟ್ಟೆಹಾಂಗ ಬರೇ ಗಾಳಿ ತುಂಬೇತಿ ಕಾಣ್ತಾದ ಈ ಮನೇವಕಗ’ ಎಂದು ಮತ್ತೆ ಬರಗಿಳೊಂಡ. ಆದರೂ ನಿದ್ರೆ ಬರಲಿಲ್ಲ. ಯಾರದೊ ಕಾಲ ಸದ್ದು ಕೇಳಿದಂತಾಯಿತು. ಒಂದು ಸಲ ಯಾರೊ ಪಿಸಿಪಿಸಿ ಮಾತನಾಡುವಂತೆ

ಕೇಳಿಸಿತು. ಭರಮಪ್ಪನು ಕೆಮ್ಮಿ ನೋಡೋಣ ಎಂದನು. ಮರುಗಳಿಗೆ ವಿಚಾರ ಒಂದಿತು. ವಾಪ! ಯಾರಾದರೂ ಕಳ್ಳರಿರಬಹುದು. ಕೆಮ್ಮಿ ತನ್ನ ಇರವನ್ನು ತೋರಿಸಿಕೊಟ್ಟರೆ ತನಗಾಗಿಯೆ ಅವರು ಸಂಚು ಹಾಕಿ ಆಂದಿನ ಗಳಿಕೆಯನ್ನು ಕಳೆದುಕೊಳ್ಳಬಹುದು. ಈ ಕನಿಕರದ ಸ್ಥಿತಿಯಲ್ಲಿಯೆ ದಣಿದ ಅವನು ನಿದ್ರೆ ಹೋದನು. ಎದ್ದಾಗ ತನಗೆ ನಿದ್ರೆ ಹತ್ತಿತ್ತೆಂಬುದು ಕೂಡ ಅವನಿಗೆ ಗೊತ್ತಿರಲಿಲ್ಲ.

ವೊದಲಿನ ಮೂರು ದಿನ ಭರಮಪ್ಪನ ಜೀವನ ಹೀಗೆಯೆ ಸಾಗಿತು. ಬೆಳಗಿನಿಂದ ಸಂಜೆಯ ವರೆಗೆ ಊರೊಳಗೆ ತಿರುಗಾಡಿ ತಗ್ಗನ್ನು ತುಂಬಿಯೊ-ಹುಲ್ಲುಕಂಟಿಯನ್ನು ಕಡಿದೊ-ಮನಸಿಗೆ ತೋಚಿದ ಕೆಲಸವನ್ನು ಸೂಚಿಸಿ, ಮಾಡಿ. ತುಣುಕೆರಡು ತುಣುಕು ರೊಟ್ಟಿ ಸಿಕ್ಕಷ್ಟು ತಿಂದು ತಿರುಗಾಡಿ ದಣಿದು ನೋತು ಊರ ಹೊರಗಿನ ಏಕಾಂತ ಮನೆಗೆ ಮರಳಿ ಬರುವುದು, ಒರಗಿದಲ್ಲಿ ನಿದ್ರೆ ಹೋಗುವುದು ಒಮ್ಮೆ ಮನೆಯ ಒಳದಾರಿ ನುಗ್ಗುವಾಗ ದಾರಿಕಾರನೊಬ್ಬನು ಭರಮನನ್ನು ಅತ್ಯಂತ ಅಶ್ಚರ್ಯದಿಂದ ದಿಟ್ಟಿಸಿದನು. ಯಾರು ತನ್ನನ್ನು ದಿಟ್ಟಿಸಿ ನೋಡಿದಾಗೂ ಭರಮನಿಗೆ ಒಂದು ತರದ ಜುಗುಪ್ಸೆ. ಹೊಟ್ಟೆಗಾಗಿ ಅಲೆಯುವಾಗ 'ಇವನೇನು ಠಕ್ಕನೋ?' ಎನ್ನುವಂತೆ ದಿಟ್ಟಿಸಿದ್ದರು; ಮನೆಯ ಬಾಗಿಲಿಗೆ ನಿಂತು 'ಇದಿಲ್ಲದ್ರೆ ಇನ್ನೊಂದ್ರಿ, ಯಾವ್ದಾರೆ ಕೆಲ್ಸಾ ಹೇಳ್ಳಿ' ಎನ್ನುವಾಗ ರಾತ್ರಿ ಕನ್ನ ಹಾಕುವ ಹಂಚಿಕೆಯಿಂದ ಈಗ ಮನೆಯನ್ನು ಪರೀಕ್ಷಿಸುತ್ತಿದ್ದಾನೆ, ಎಂದು ಸಂಶಯದಿಂದ ದಿಟ್ಟಿಸಿದ್ದರು; ಹೆದರಿದ ಹೆಂಗಸರು, ಕೆಣಕುವ ಹುಡುಗರು, ಕೆರಳಿದ ಧನವಂತರು—ಅನೇಕರು ಅನೇಕ ನೋಟಗಳಿಂದ ದಿಟ್ಟಿಸಿದ್ದರಿಂದ ಭರಮನಿಗೆ ನೋಟದಿಂದ ನೋಡುವವರ ಅಂತರಂಗ ತಿಳಿಯುವಂತಾಗಿದ್ದಿತು. ಈಗ ತನ್ನನ್ನು ನೋಡುತ್ತಿದ್ದ ದಾರಿಕಾರನ ಮನಸ್ಸಿನಲ್ಲಿ ಅಶ್ಚರ್ಯವೂ ಭಯವೂ ಸೇರಿದೆ ಎಂದು ಅವನಿಗೆ ತೋರಿತು. ಅದರಲ್ಲಂತೂ ಭರಮನು ಮನೆಯ ಒಳದಾರಿ ಸೇರುವಾಗ ಆ ದಾರಿಕಾರನು ಸಿಂಹದಂತೆಯೆ ತಡೆದು ಅವನನ್ನು ನೋಡಿದನು. ಭರಮನು ಕುತೂಹಲದಿಂದ ತಿರುಗಿ ನಿಂತು ದಾರಿಕಾರನನ್ನು ಎದುರಿಸಿದನು.

'ನೀವು ಪರವೂರವರು ಕಾಣ್ತೀರಿ?' ಎಂದನು ದಾರಿಕಾರನು.

ಭರಮನು ಅಹುದೆನ್ನಲು ಬಾಯ್ಬಿರೆದು ತಡೆದನು. 'ನನ್ನಂಥಾವನ್ನ ಇದ್ದಲ್ಲೇ ಊರು. ಮನಗಲಾಕ ಜಾಗೇವು ಸಿಕ್ಕಲ್ಲಿ ನನ್ನ ಮನೋರಿ' ಎಂದು ಹಲ್ಲು ಕಿರಿದನು.

'ಈ ಜಾಗಾ ಯಾರ್ಡು ಗೊತ್ತಿತ್ತೇನು?'

'ಇಲ್ಲಿ, ಅಣ್ಣಾ. ಬ್ಯಾಡಾ ಅಂದ್ರ ಬಿಡತೀನಿ.'

'ಯಾರಾರೆ ಮಾತಾಡಿಸಿದ್ರೇನು ನಿನಗ ಇಲ್ಲಿ ಮನಗಿದಾಗ?'

'ಯಾರಲ್ಲಿ, ಯ.ಣ್ಣಾ. ಕರೇವಂದ್ರ ನಾ ಸಂಬಾಯಿತ ಮಸಸ್ಯಾ ಅದೀನಿ. ನಿಂ ಪಾದಾ ಮುಟ್ಟಿ..'

ದಾರಿಕಾರನಿಗೆ ನಗೆ ಒಂದಿತು. 'ನನ್ನ ಪಾದಾ ಮುಟ್ಟಲಾಕ ನಾ ಯೇನ ಪೋಲೀಸನ, ಪಂಚನ? ಹಾಂಗ ಕೇಳಿದರ ಇಲ್ಲಿ ಮನಗಲಾಕ ನಿನಗ ಯಾರೂ ಬ್ಯಾಡ ಅನೋದಿಲ್ಲ. ತೆಪ್ಪಿ ಸುದ್ದಾ ಗಸ್ತೀ ಪೋಲೀಸರು ಬರೋ ದಿಲ್ಲ.'

ಭರಮನಿಗೆ ಅವಮಾನವಾದಂತಾಯಿತು. 'ಪೋಲೀಸನೋರು ಬಂದು ನೋಡ್ಲಿರಿ ಬೇಕಾದ್ರ, ನಾ ಸಂಬಾಯಿತ..'

ದಾರಿಕಾರನು ಮತ್ತಿಷ್ಟು ಗಟ್ಟಿಸಿ ನಗುತ್ತ 'ಸಂಬಾಯಿತಗಿರೀ ಮಾತ ಯಾರು ಎತ್ತಿದರು? ಇಲ್ಲಿ ಯಾರೂ ಹಾಯೋದಿಲ್ಲ, ನೀ ರಾತ್ರಿಮುಟ ಇಲ್ಲೇ ಗೊಂಗಡಿ ಹಾಸೋಹಾಂಗ ಕಾಣ್ತು—ಅದಕ್ಕ ಕೇಳಿ ಪರವೂರವ ಏನು ಆಗತ.'

'ನಾ ಇಲ್ಲಿಯವ ಅಲ್ಲಿ' ಎಂದು ಕೊನೆಗೆ ಭರಮಪ್ಪನು ಒಪ್ಪಿಕೊಳ್ಳ ಬೇಕಾಯಿತು.

'ಅದಕೇ ನಿನಗ ಗೊತ್ತಿರಲಾಕಿಲ್ಲ ಅಂತ ಹೇಳಿಟ್ಟಿರತೀನಿ. ಮೂರೂ ಛೆಂಜಿ ಆತೂ ಅಂದ್ರ ಈ ಮನೆ ಕಡೆ ಮಕ ಎತ್ತೋದಿಲ್ಲ ಯಾರೂ. ಮಂದಿ ಆಡೋ ಮಾತು. ನಾಯೇನು ನೋಡಿಲ್ಲ, ನುಡಿಸಿಲ್ಲ.. ಈ ಮನ್ಯಾಗ ಭಾರೀ ಒಂದು ದೆವ್ವ ಐತಿ ಆಂತ.'

ದಾರಿಕಾರನ ಮಾತನ್ನು ಕೇಳಿ ಭರಮಪ್ಪನು ಗಟ್ಟಿಯಾಗಿ ನಕ್ಕನು. ದಾರಿಕಾರನಿಗೆ ವೊದಲು ಆಶ್ಚರ್ಯ, ಆಮೇಲೆ ಭರಮನು ಇನ್ನೂ ಹೆಚ್ಚಾಗಿ ಸಗುವುದನ್ನು ನೋಡಿ ಆಶ್ಚರ್ಯ, ತರುವಾಯ ಸಂತಯ, ಕೊನೆಗೆ ಇವನೇ

ಆ ದೆವ್ವನಿರಬಾರದೇಕೆ, ಎಂಬ ಹೆದರಿಕೆ ಸೇರಿ ದಾರಿಕಾರನು ಜೀವದ ಹಂಗು ದೊರೆದು ಓಡಿದನು. ಅದನ್ನು ನೋಡಿ ಮತ್ತಿಷ್ಟು ಗಟ್ಟಿಯಾಗಿ ನಕ್ಕು ಭರಮಪ್ಪನ ನಗೆ ಸಂಜೆಯ ಆ ಶಾಂತ ವೇಳೆಯಲ್ಲಿ ಪ್ರತಿಭ್ವಸಿಯಾಗಿ ಆ ದಾರಿ ಕಾರನನ್ನು ಎಷ್ಟು ದೂರ ಬಿನ್ನಟ್ಟಿರಬಹುದೋ!

ಭರಮನು ಎಂದಿನಂತೆ ಮನೆಯ ಹೊರಕಟ್ಟಿಯ ಮೇಲೆ ತನ್ನ ಕಂಬಳಿಯನ್ನು ಪಸರಿಸಿದನು. ಆದರೆ ಇಂದು ಅವನಿಗೆ ಯಾಕೋ ನಿದ್ರೆಯೇ ಒರಲೊಲ್ಲ ದಾಗಿದೆ. ಅಂತರಂಗದಲ್ಲಿ ಅವನು ದೆವ್ವನ್ನಾಗಲಿ, ದೆವ್ವಿನ ಕತೆಯನ್ನಾಗಲಿ ನಂಬಿರಲಿಲ್ಲ. 'ಸತ್ತ ಮ್ಯಾಗ ಮತ್ತೆ ದೆವ್ವ ಆಗಿ ನನ್ನಂಥಾ ಬಡಮಂಗನ್ನ ಬಿನ್ನು ಹತ್ತಲಾಕ ದೆವ್ವ ಅಟೊಂದು ಬುದ್ಧಿಗೇಡಿಯೆ?' ಎಂದು ಕಂಬಳಿಯಿಂದ ಕಸವನ್ನು ಸವರುವಾಗ ಪ್ರಶ್ನೆ ಮಾಡಿದ್ದನು. 'ಹೊಟ್ಟೆ ಹರಿಯೋಮಟ ಬಕ್ಕರಿಸಿ ಹಾಸಿಗೆ ಮ್ಯಾಗ ನಿದ್ರೆ ಇಲ್ಲೆ ಮಿಸುಕಾಡೋ ಸಿರಿಮಂತರಿಗೂ ದೆವ್ವಿಗೂ ಗಂಟು. ಬೂಮೀತಾಯಿಗೆ ಬಿನ್ನುಕೊಡೋದೊಂದೇ ತಡ ಕಣ್ಮುಚ್ಚೋ ನನ್ನಂಥಾ ಕೈಗೂಲಿ ಕುಂಬಕಾರ್ಣ ಬಡಮಂದಿಗ ದೆವ್ವ ಕಂಡೀತ್ಯಾಕ' ಎಂದು ಸಮಾಧಾನವನ್ನೂ ತಂದುಕೊಂಡಿದ್ದನು. 'ಹಾಂಗ ಕೇಳಿದ್ರ ನಾನೂ ದೆವ್ವೇ. ಅದ್ಯಾಕ—ದೆವ್ವಿನ ಮ್ಯಾಗ ಒಂದು ಕೈ. ದೆವ್ವ ಸತ್ತಿರತದ, ನಾ ಇನ್ನೂ ಜಿಂವಾ ಹಿಡಕೊಂಡು ಅದೀನಿ' ಎಂದು ಧೈರ್ಯದ ಮಾತನ್ನೂ ಹೇಳಿಕೊಂಡನು. ನಿಜವಾಗಿಯೂ ಭರಮಪ್ಪನಿಗೆ ದೆವ್ವಿಗಾಗಿ ನಂಬುಗೆಯಾಗಲಿ ಹೆದರಿಕೆಯಾಗಲಿ ಇದ್ದಿರಲಿಲ್ಲ. ಅದಕಾಗಿಯೆ ನಿದ್ರೆ ಬಾರ ದುದಕ್ಕಾಗಿ ಅವನು ಕನಲಿದನು. ಅಷ್ಟರಲ್ಲಿ ಯಾರೋ ಪಿಸಿಪಿಸಿ ಮಾತನಾಡಿ ದಂತೆ ಸದ್ದು ಕೇಳಬಂದಿತು. ದಿನಾಲು ಹೀಗೆಯೆ ಸದ್ದು ಕೇಳಬಂದಿದ್ದರೂ ಇಂದು ಭರಮಪ್ಪನಿಗೆ ಅದನ್ನು ಗೊತ್ತುಹಚ್ಚುವ ಹಟವಾಯಿತು. ಹಾಸಿಗೆ ಯಿಂದ ಎದ್ದನು. ಲಕ್ಷ್ಮಣಗೊಟ್ಟು ಕೇಳಿದನು. ಯಾವ ಸದ್ದೂ ಇಲ್ಲ! ಮತ್ತೆ ಮೈ ಚಾಚಿದನು. ಅಷ್ಟರಲ್ಲಿ ಯಾರೊ ಓಡಿದಂತೆ ಹೆಜ್ಜೆಯ ಸಪ್ಪಳ ಕೇಳ ಬಂದಿತು. ತಟ್ಟನೆ ಎದ್ದು ಕುಳಿತನು ಭರಮಪ್ಪನು. ಈಗ ಅವನಿಗೆ ಹೆದರಿಕೆ ಯಂತೂ ಇಲ್ಲವೇ ಇಲ್ಲ; ಸಂಶಯವೂ ಇಲ್ಲದಂತಾಯಿತು. 'ಇದು ಮಾತ್ರ ದೆವ್ವ ಅಲ್ಲ, ಭರಮಾ' ಎಂದು ತನ್ನೊಡನೆ ಹೇಳಿದನು. 'ದೆವ್ವ ಬೂಮಿಗೆ ಮುಟ್ಟೋದಿಲ್ಲ. ಕಾಲ ಸಪ್ಪಳರೆ ಆತು. ಅಂದ ಮ್ಯಾಗ ಓಡಿದ್ದು ದೆವ್ವ

ಆಲ್ಲ...ಮನಸ್ಸಾಗ್ಯೂ ಈಟುತಿ ನಾಗ ಇಲ್ಲಿ ಯಾಕ ಬರತಾರ?... ಏಳೊ ನಿನ ಹುಡೊಟ್ಟೀ, ನೀ ಒಂದಿಲ್ಲೆನು ಇಲ್ಲಿ? ಮನಸ್ಸಾಗ್ಯೇ ಆಲ್ಲ ನೀನೂ? . . ನಿದ್ದೆ ಹೋತೋ, ಏನ್ನಿನ್ನ ಭುದ್ದಿ ಹೋತೋ—ಒರಮಾ?' ಎಂದವನೆ ಹಾಸಿಗೆ ಬಿಟ್ಟು ಎದ್ದನು. ಅತ್ತಿತ್ತ ಸುತ್ತಾಡಿ ಒಂದನು. ಆದರೆ ಭರಮನಿಗೆ ಅಲ್ಲಿ ಯಾವ ಪ್ರಾಣಿಯ ಸುಳಿವೂ ಕಾಣಲಿಲ್ಲ. 'ಆಡಗಿಕ್ಕೋಬೇಕು ಆಂತ ಅವನದೆ ಹಟ ಇದ್ರ ನಾ ಆದ್ರೂ ಯಾಕ ಹುಡುಕಲಿ?' ಎನ್ನುತ್ತ ದಣೆದ ಭರಮನು ಇನ್ನಿಷ್ಟು ದಣೆದು ಬಿಸಿಲೇರುವ ವರೆಗೆ ನಿದ್ರೆ ಮಾಡಿದನು.

ನಿಜವಾಗಿಯೂ ಭರಮನಿಗೆ ಈ ಅನುಭವದ ಮಹತ್ತ್ವವಿದ್ದಿರಲಿಲ್ಲ. ಹೊಟ್ಟೆ ತುಂಬಲು ಪಡಬೇಕಾದ ಕಷ್ಟದಲ್ಲಿ ಅವನು ಹುಡುಗಾಟದ ಈ ದೆವ್ವಿನ ಕತೆಯನ್ನೂ ಮರೆಯಲೂಬಹುದಾಗಿತ್ತು. ಆದರೆ ಮುಂದೆ ಒಂದೆರಡು ದಿನ ಗಳಲ್ಲಿ ಭರಮನು ಸಿಕ್ಕಿಕೊಂಡ ಜೀವಸಂಕಟದಿಂದ ಅವನಿಗೆ ಈ ಅನುಭವ ಎಂದೆಂದೂ ಮರೆಯದಂತಾಯ್ತು. ದೆವ್ವಿನ ಮೇಲೆ ತನ್ನ ನಂಬುಗೆ ಇಲ್ಲ, ಆ ಮನೆಯಲ್ಲಿ ಯಾವ ಭೂತವೂ ಇದ್ದಿರಲಿಲ್ಲ, ಎಂಬ ತನ್ನ ಸದ್ವಿವೇಕಕ್ಕಾಗಿ ಭರಮನು ಪಶ್ಚಾತ್ತಾಪಪಡಬೇಕಾಯಿತು. ಆದರೆ ಮುಂಚಿನ ಘಟನೆಯಿಂದ ತಾನು ಹೀಗೆ ಪೇಚಿನಲ್ಲಿ ಸಿಕ್ಕಿಕೊಳ್ಳಬಹುದೆಂದು ಅವನು ಕನಸು-ಮನಸು ಗಳಲ್ಲೂ ಕಂಡಿರಲಿಲ್ಲ. ಆದಕ್ಕೆ ಪ್ರತಿಯಾಗಿ ತನ್ನ ದೈವದ ಬಾಗಿಲು ತೆರೆಯಿ ತೆಂದೇ ಅವನು ತಿಳಿದಿದ್ದನು. 'ಹೊಂತುಟಲೆ ಎದ್ದು ಯಾರ ಮಕಾ ನೋಡಿ ದ್ದೆನೊ? ಏನು ರಾತ್ರಿ ಮನಗಿದಾಗ ದೆವ್ವೇ ಒಂದು ನನ್ನ ಮುಸುಕ ತಗದು ಮಕದರಸನ ಮಾಡಿತ್ತೊ! ಒಂದ ಯಾಳಿ ದೆವ್ವ ಇದ್ರೂ ಸುಬದ ದೆವ್ವ ಏತ್ಯೇಳು' ಎಂದು ಭರಮನು ಅಂದುಕೊಂಡಿದ್ದನು.

ಅವನ ಅಷ್ಟೊಂದು ಸಂತೋಷಕ್ಕೆ ದೆವ್ವಿನ ರಾತ್ರಿ-ಅನುಭವದ ಎರಡ ನೆಯ ದಿನ ಬೆಳಗ್ಗೆ ನಡೆದ ಸಂಗತಿ ಕಾರಣವಾಗಿದ್ದಿತು. ಎಂದಿನಂತೆ ಭರಮನು ಕಣ್ಣೆರೆದನು. ಆದರೆ ಅವನು ಕೇಳಿದ್ದು ಹಕ್ಕಿಗಳ ಕಿಲಕಿಲವಾಗಿರಲಿಲ್ಲ, ಯಾವುದೂ ಒಂದು ಮೋಹಕ ನಗೆಯ ಕುಲುಕುಲುವಾಗಿದ್ದಿತು. ದನಿಯನ್ನು ಕೇಳಿ 'ಇಲ್ಲಿ ದೆವ್ವ ಹೆಣ್ಣು ಏತೊ ಏನೊ?' ಎಂದು ಗೊಣಗುತ್ತ ಭರಮಪ್ಪ ಮುಸುಕನ್ನು ತೆರೆದನು. ಈಗಾಗಲೆ ಬಿಸಿಲು ನಗೆಯು ಮುಖವನ್ನು ಅರಳಿ ಸುವಂತೆ ಆಕಾಶವನ್ನು ಅರಳಿಸುತ್ತಲಿದೆ. ಭರಮನು ಚಟ್ಟನೆ ಎದ್ದು ಕುಳಿತನು.

ಯಾಕೆಂದರೆ ಅವನು ಕೇಳಿದ್ದು ನಗೆಯೆ ಅಹುದು. ಇಷ್ಟೇ ಅಲ್ಲ—ಒಬ್ಬ ತರುಣ, ಅವನ ಪಕ್ಕದಲ್ಲಿ ತರುಣಿಯೊಬ್ಬಾಕೆ, ಇಬ್ಬರೂ ತನ್ನ ನ್ನೆ ನೋಡಿಸಗುತ್ತಲಿದ್ದಾರೆ! ಭರಮನು ಪೆಚ್ಚಾದನು. ತನ್ನ ಬಟ್ಟೆಯ ಛಿತ್ರಗಳನ್ನು ಸರಿಪಡಿಸಿಕೊಂಡನು (ಏದಕ್ಕೆ 'ಒಟ್ಟಿ ಸುತ್ತಿಕೊಳ್ಳೋದು' ಎಂದು ಅವನ ಹೆಸರು). ಇಂತಹ ಜಾಗೆಯಲ್ಲಿ ಮಲಗಿದ ತನ್ನ ದಡ್ಡತನಕ್ಕಾಗಿ ನಗುತ್ತಿರಬಹುದೆ? ಅಥವಾ—ಈ 'ಬಂಗಲೆ' ಇವರದೆ ಇರಬಹುದೆ? ವೇಷಭೂಷಣಗಳಿಂದ ರೀವಿಯಿಂದ ತರುಣನು ಧನವಂತನೆಂಬುದರಲ್ಲಿ ನುರಿತ ಕಣ್ಣಿನ ಭರಮನಿಗೆ ಸಂದೇಹವಿರಲಿಲ್ಲ. ಒಬ್ಬರೊಬ್ಬರ ನಡತೆಯ ಸಲಗಿಯನ್ನು ನೋಡಿದರೆ ಇವರು ಗಂಡ-ಹೆಂಡಿರು ಇರಬಹುದು, ಎಂದು ಅವನಿಗೆ ಹೊಳೆಯಿತು. ಏನೆ ಇರಲಿ, ತಾನು ಈ ಸಂದರ್ಭದಲ್ಲಿ ಸಿಕ್ಕಿಕೊಂಡು ಸುಂಗಿದ ರೊಟ್ಟಿಯಲ್ಲಿ ನುಸಿ ಇದ್ದಿತೇನೋ, ಎಂಬ ವಿಚಾರದಂತೆ ಅವನನ್ನು ಕಸವಿಸಿಗಿಟ್ಟಿತು. ಆದಷ್ಟು ಸದ್ದಿಲ್ಲದೆ ಹೊರಡುವುದುತ್ತಮ, ಎಂದು ಅವನು ಎದ್ದನು.

'ಯಾರು ನೀನು?'

ತರುಣನ ದನಿಯನ್ನು ಕೇಳಿ ಭರಮಪ್ಪನು ಬೆರಗಾಗಿ ನಿಂತನು. ಆ ದನಿಯಲ್ಲಿ ಅಧಿಕಾರವಿದ್ದಿತು, ಕನಿಕರವಿದ್ದಿತು, ಸ್ನೇಹದ ಕಳೆಯೂ ಇದ್ದಿತು. ಭರಮಪ್ಪನು ಮುಖವೆತ್ತಿ ತರುಣನನ್ನು ನೋಡಿದನು. ಆಳು, ದನಿಗೆ ತಕ್ಕಂತೆ, ಎತ್ತರವೂ ಅಲ್ಲ, ದಪ್ಪಾದುದೂ ಅಲ್ಲ. ತಲೆತುಂಬ ಕೂದಲು, ಓರಣವಿಲ್ಲ. ಮುಖದಲ್ಲಿ ಆರೋಗ್ಯಕ್ಕಿಂತ ನಗೆಯ ಕಳೆಯೆ ಹೆಚ್ಚು ಮೂಡಿಕಾಣುತ್ತಿದ್ದಿತು. ಏನೋ, ನೋಡಿದೊಡನೆಯೆ ಸಿರಿವಂತರಿಗಾಗಿ ಕುದಿಯಬೇಕಾಗಿದ್ದ ಭರಮನಲ್ಲಿ ಕೂಡ ಆದರಬುದ್ಧಿ ಹುಟ್ಟಿತು, ಭಾಂಧವ್ಯದ ವಿಶ್ವಾಸ ಮಿಂಚಿದಂತಾಯಿತು. ಆದರೆ ತರುಣನು ತನ್ನ ಪ್ರಶ್ನೆಯ ಉತ್ತರವನ್ನು ಆತುರದಿಂದ ಕಾದಿದ್ಲಾನೆಂದು ಕಂಡು ಭರಮನು ನಾಚಿ ಉಗುಳ್ಳುಂಗುತ್ತ 'ನಾ ದಾರಿಹೋಕ, ದಣೇರ' ಎಂದನು; ಇದಕ್ಕೆ ಪ್ರತಿಯಾಗಿ ಏನು ಒರುವುದೋ ಎಂದು ಹೆದರಿ ನಿಂತನು. ತರುಣನು ಮಾತ್ರ ತಟ್ಟನೆ ತರುಣಿಯನ್ನು ಎದುರಿಸಿ 'ನೋಡಿದೆಯಿಲ್ಲೋ? ನನ್ನಿನ್ನಾಂಗೇ ಮಾತಾಡತಾನೆ!' ಎಂದನು. ಭರಮನಿಗೆ ಅರ್ಥವಾಗಲಿಲ್ಲ. ತರುಣನೂ ಅರ್ಥವಾಗಲಿಲ್ಲವೇನೋ? ಯಾಕೆಂದರೆ ತರುಣನು ಮತ್ತೆ ಭರಮನ ಕಡೆ ತಿರುಗಿದನು. 'ನೀನು ಒಂದು

ನಾಲ್ಕು ಹೆಜ್ಜೆ ನಡೆ, ನೋಡೋಣ ' ಎಂದನು. ಭರಮನು ಏನೂ ತಿಳಿಯದೆ ನಡೆಯತೊಡಗಿದನು. ತರುಣನು ' ನೋಡಿದೆಯಿಲ್ಲೋ ಇಂದೂ, ನಡೆಯುವಾಗ ಇವನ ಕಾಲು ನೆಲ ಮುಟ್ಟತವೆ ' ಎಂದನು. ಈಕೆಯ ಹೆಸರು ' ಇಂದೂ ' ಎಂಬುದಿಷ್ಟೆ ಭರಮನಿಗೆ ಹೊಳೆಯಿತು. ಭರಮನ ದೃಷ್ಟಿ ' ಇಂದೂ 'ನ ಕಡೆ ಹೋಯಿತು. ಆಕೆಯೂ ಅವನನ್ನು ಒಂದೇ ಸವನೆ ದಿಟ್ಟಿಸಿ ' ನಿನ್ನ ಹೆಸರೇನೋ ? ' ಎಂದಳು.

' ಭರಮಪ್ಪ—ಭರಮ-ರಿ. '

' ಈ ಊರ ಹೆಸರು ಏನು ? '

' ಧಾಗಳ್ಳಿ-ರಿ. '

' ನೀನು ಎಲ್ಲಿಯವ ? '

' ನಾನು. . ' ಭರಮ ತಡೆದ. ಇವರು ಪೋಲೀಸ ಜನ ಇರಬಹುದೆ, ಎಂಬ ಹೆದರಿಕೆ ಅವನಿಗೆ.

' ನೀನು ಭೂಲೋಕದವನೆ ಅಹುದಲ್ಲೋ ? ' ಎಂದು ತರುಣನು ನಡುವೆ ಮಾತನಾಡಿಸಿದನು.

ಭರಮನು ಬೆವ್ವಾಗಿ ಪಿಳಿಪಿಳಿ ಕಣ್ಣೆವೆ ಬಡೆಯತೊಡಗಿದನು. ಅದನ್ನು ನೋಡಿಯಂತೂ ತರುಣನು ಚಪ್ಪಾಳೆ ತಟ್ಟುತ್ತ ಗಹಗಹಿಸಿದನು. ' ಇವನ ಕಣ್ಣೆವೆ ಬಡೀತಾ ಇವೆ ಅಂದ ಮೇಲೆ ಇವನು ಮನುಷ್ಯನೆ ಇರಲಿಕ್ಕೆ ಬೇಕು. ದೇವನೂ ಅಲ್ಲ, ದೆವ್ವನೂ ಅಲ್ಲ ' ಎಂದನು. ಆಗ ಮಾತ್ರ ಭರಮನು ಚಾಯ್ದರೆ ದನು. ' ನಾ—ನಾ—ದೇವ್ವಿನಾಂಗ ಕಾಣ್ತೀನೇನಿ, ದಣೇರ ? ' ಎಂದು ಮೊರೆ ಯಿಡುವ ದನಿಯಲ್ಲಿ ಅವನು ಕೇಳಿದಾಗ ತರುಣಿಗೆ ನಗೆ ತಡೆಯದಂತಾಯಿತು.

ಬೆಳಗಿನ ಈ ಭಟ್ಟಿಯನ್ನು ಭರಮನು ಎಂದಿಗೂ ಮರೆಯುವಂತಿರಲಿಲ್ಲ ಎಂದು ಹೇಳಿದೆಯಷ್ಟೆ. ಆದಕ್ಕೆ ಈ ನಗೆಯೂ ಒಂದು ಕಾರಣ. ಆ ನಗೆಯಿಂದ ಭರಮನ ಅಧ್ಯಯವೆಲ್ಲ ಕಳಚಿ ಹೋಯಿತು. ಭರಮನ ಇತಿಹಾಸವನ್ನು ಕೇಳಿದರು. ಹೆಂಡಿರು-ಮಕ್ಕಳನ್ನು ಬಿಟ್ಟು ಹೊಟ್ಟಿಯ ಪಾಡಿಗಾಗಿ ತಾನು ಗತಿಗೇಡಾಗಿ ತಿರುಗುವುದನ್ನು ಹೇಳುವಾಗ ತರುಣಿಯ ಕಣ್ಣಲ್ಲಿ ನೀರು ಕಂಡಿತು. ಅದನ್ನು ನೋಡಿ ಭರಮನಿಗೆ ಎಷ್ಟೋ ಸಮಾಧಾನವಾಯಿತು. ಈ ಹಾಳುಬಿದ್ದ ಮನೆಯ ವಿಷಯ ತನಗೆ ಏನೂ ಗೊತ್ತಿಲ್ಲವೆಂಬುದನ್ನು

ಹೇಳಿದನು. ಆ ಮನೆಯಲ್ಲಿ ಅನೇಕ ವರ್ಷಗಳಿಂದ ಭೂತ ಸೇರಿದೆ, ಎಂದಳು ತರುಣಿ; ಇಲ್ಲ, ಎಂದು ತರುಣನ ಹಟ. ಕೆಲಹೊತ್ತು ಇವರ ಚರ್ಚೆಯಿಂದ ಭರಮನ ಮನರಂಜನೆಯಾಯಿತು. ತನಗೆ ದೆವ್ವಿನಲ್ಲಿ ವಿಶ್ವಾಸವಿಲ್ಲ, ಎಂದು ಚರ್ಚೆಯಲ್ಲಿ ಭಾಗ ಪಡಿಸಿದನು. ಎರಡು ದಿವಸ ಮುಂಚಿತ ಹೀಗೆ ಅನಂತ ಚರ್ಚೆಯಾಗ ಕೊನೆಗೆ ತರುಣನು ಆ ಮನೆಯನ್ನು ಕೊಂಡುಕೊಂಡನೆಂದೂ ಆ ದಿನ ಬೆಳಿಗ್ಗೆ ಇಬ್ಬರೂ ಮನೆ ನೋಡಲು ಬಂದರೆಂದೂ ಭರಮನ ಅಲ್ಲೆಯ ದೆವ್ವ ಎಂದು ತರುಣನು ತರುಣಿಯನ್ನು ಚೇಷ್ಟೆಯಿಂದ ಪೀಡಿಸಿದನೆಂದೂ ಕೇಳಿ ಭರಮನಿಗೆ ಸಮಾಧಾನವಾಯಿತು. ಆ ಸಮಾಧಾನಕ್ಕೆ ಇನ್ನೂ ಒಂದು ಕಾರಣವಿದ್ದಿತು. ಮೂರು-ನಾಲ್ಕು ದಿವಸಗಳಲ್ಲಿ ಇವರಿಬ್ಬರೂ ತಮ್ಮ ಗೆಳೆಯರೊಡನೆ ಅಲ್ಲಿ ಒಂದು ವಾಸ ಮಾಡುವವರು. ಮನೆಯನ್ನೂ ಸುತ್ತ ನುತ್ತುಲನ್ನೂ ಹಸನ ಮಾಡುವ ಕೆಲಸ ಭರಮನಿಗೆ ದೊರಕಿತು. ಇವನಿಗೆ ದೆವ್ವಿನಲ್ಲಿ ವಿಶ್ವಾಸವಿಲ್ಲ, ಎಂಬ ಧೈರ್ಯದಿಂದ ಇವನನ್ನೆ ಮನೆಗಾವಲಕ್ಕೂ ಇಟ್ಟುಕೊಳ್ಳಬೇಕೆಂದು ತರುಣಿ ಹಟ ತೊಟ್ಟಳು; ತರುಣನು ಒಪ್ಪಿದನು. 'ಆಮ್ನಾ ಅವ್ರ, ದೆವ್ವ ಇದ್ರೂ ಸುಬದ್ದು (=ಶುಭದ) ದೆವ್ವ ಇರಬೇಕು ನೋಡ್ಡಿ. ನನಗೊಂದು ನೋಕರಿ ಕೊಡಿಸ್ತು' ಎಂದು ಭರಮನು ಹೇಳಲು 'ದೆವ್ವಿನ ಮಾತು ತೆಗೆದ್ರ ನಿನ್ನ ನೋಕರೀನೇ ಹೋದೀತು ಇನ್ನೊಮ್ಮೆಗೆ' ಎಂದಳು. 'ಬಿಂವಾ (=ಜೀವ) ಹೋದ್ರೂ ಸಿಮ್ಮಂಥೋರ ನೋಕರಿ ಬಿಟ್ಟೀನಿ ನಾನು?' ಎಂದು ಭರಮನು ಅಭಿಮಾನದಿಂದಲೆ ನುಡಿದನು.

*

*

*

∴

ಭರಮಪ್ಪನ ಮಾತು ಸತ್ಯವಾಗಲಿಲ್ಲ. ಮುಂದೆ ಎರಡು ದಿವಸಗಳಲ್ಲಿಯೆ ತರುಣ-ತರುಣಿಯರು ತಮ್ಮ ಗೆಳೆಯರೊಡನೆ ಒಂದು ಬಿಡಾರ ಹೂಡಿದರು. ಎಲ್ಲರೂ ಯುವಕರೆ. ಇಡೀಯ ವೊಡಲ ದಿನವನ್ನು ಉಲ್ಲಾಸದಿಂದ ಕಳೆದರು. ರಾತ್ರಿ ಆದೆಷ್ಟೊ ಹೊತ್ತು ದೆವ್ವಿನ ಚೇಷ್ಟೆಯ ಮಾತುಗಳನ್ನಾಡುತ್ತ ಕಾಲ ಕಳೆದರು. ಆದನ್ನೆಲ್ಲ ನೋಡಿ 'ನಾ ಹೇಳಲಿಲ್ಲ; ಬಿಂವಾ ಹೋದ್ರೂ ಇಂಥಾ ನೋಕರಿ ಬಿಡಲಾಕಿಲ್ಲ' ಎಂದು ಭರಮನು ಪ್ರತಿಜ್ಞೆಯ ಪುನರುಚ್ಚಾರ ಮಾಡಿದನು.

ಆದರೆ ಮುಂದೆ ಎರಡೇ ದಿವಸಗಳಲ್ಲಿ ಜೀವವೂ ಹೋಯಿತು, ನೋಕ ರಿಯೂ ಹೋಯಿತು; ತರುಣನ ಜೀವ ಹೋಯಿತು, ಭರಮನ ನೋಕರ ಹೋಯಿತು. ಒಂದು ಬೆಳಗಿನಲ್ಲಿ ತರುಣನು ತನ್ನ ಕೋಣೆಯಲ್ಲಿಯೆ ಮರಣ ಹೊಂದಿದ ಸಂಗತಿಯಿಂದ ಮನೆತುಂಬ ಹಾಹಾಕಾರವೆದ್ದಿತು. ಸಂಜೆಯ ವರೆಗೆ ವೋಲೀಸ ಅಧಿಕಾರಿಗಳು ಮನೆಯೊಳಗಿನವರೆಲ್ಲರನ್ನೂ ಪ್ರಶ್ನೆ ಮಾಡಿ ದರು. ರಾತ್ರಿ ಎಲ್ಲರ ಮೇಲೆ ಕಾವಲಿಟ್ಟರು. ಮಾರನೆಯ ಬೆಳಿಗ್ಗೆ ತರುಣನನ್ನು ಬುದ್ಧಿವೂರ್ವಕವಾಗಿ ಕೊಂದನೆಂಬ ಆರೋಪದ ಮೇಲೆ ಭರಮನನ್ನು ಬಂಧಿಸಿದರು.

—

೨ ಭವಾನಿಯ ಭೂತ

ಭರಮಪ್ಪನನ್ನು ಬಂಧಿಸಿದ್ದು ಧಾಗಳ್ಳಿಯಲ್ಲಿ ದೊಡ್ಡವರಿಗೂ ದಾಂಡಿಗರಿಗೂ ಕೂಡಿಯೆ ಒಂದು ಹಬ್ಬವಾಯಿತು. 'ಆ ಹುಡುಗ ಯಾರು—ಬೇವ ಬಿಟ್ಟ ಹುಡುಗ?—ಅದೇನೊ ಭವಾನಿಯ ಪವಾನಿಯ ಅತಾರಲ್ಲ?—ಆ ಹುಡುಗ ಶುದ್ಧ ತನ್ನ ಆವೇಕಕ್ಕೆ ಆಹುತಿಯಾದ' ಎಂದು ಅನೇಕ ಹಿರಿಯರು ತಲೆಯಲ್ಲಾಡಿಸಿದರು. 'ಭರಮನೆ ಇರಲಿ—ಬ್ರಹ್ಮನೆ ಇರಲಿ—ಯಾರನ್ನು ಹಿಡಿದರೂ ಅಷ್ಟೆ. ಆ ಹುಡುಗನ್ನು ಕೊಂದದ್ದು ಅಲ್ಲಿಯ ಭೂತ' ಎಂದು ನಿರುದ್ಯೋಗ ತಂಡಗಳು ಭಾಷ್ಯವನ್ನು ಬರೆದುವು. 'ಈಗಿನ ಹುಡುಗರ ಹಣೆಯಬರಹಾನೆ ಹೀಗೆ. ದೆವ್ವನಾಗೂ ಎಶ್ವಾಸ ಇಲ್ಲ ಆಂದ್ರೆ! ಕೇಳೇತೇ ದೆವ್ವ?' ಎಂದು ಮಡಿವಂತರು ಮೂಗು ಮುರಿದರು. 'ಪಾಪ! ಸತ್ತ ಹುಡುಗ ಆ ಹುಡುಗೇನ್ನು ಇಂದೊ ನಾಳೆಯೊ ಮದಿವೆ ಆಗಾತ ಇದ್ದ ನಂತರೆ? ಹುಡುಗೆಯ ದೈವ. ಮಂಗಳಸೂತ್ರದ ಹುರಿ ಗಟ್ಟಿ ಆಕೇದು' ಎಂದು ತಾಯಂದಿರು ಹರಸಿದರು. ಅಂತೂ ಹಾದಿಯ ಹೇಣ ನೋಡಿದವರಿಗೆ ಶುಭ, ಎನುವಂತೆ ಧಾಗಳ್ಳಿಯವರು ಒಳಗಿಂದೊಳಗೆಯೆ ಈ ಅಪಮರಣದಿಂದ ಪುಳಕಿತರಾಗಿದ್ದರು.

ಆ ಭಾಗ್ಯ ಭವಾನಿಯ ಗೆಳೆಯರಿಗಾಗಲಿ ಭರಮಪ್ಪನಿಗಾಗಲಿ ಇದ್ದಿರಲಿಲ್ಲ. ತನ್ನನ್ನು ಬಂಧಿಸಿದರೂ ತಾನು ನಿರ್ದೋಷಿ, ಎಂದು ಭರಮಪ್ಪನು ಹಟತೊಟ್ಟು ಪೋಲೀಸರ ಪ್ರಶ್ನೆಗಳಿಗೆ ಕ್ರಮೇಣ ತಿರಸ್ಕಾರವನ್ನು ತೋರಿಸತೊಡಗಿದನು. ಇತ್ತ ಭರಮನನ್ನು ಬಂಧಿಸಿದರೂ ಭವಾನಿಯ ಗೆಳೆಯರಿಗೆ ಸಮಾಧಾನವಿದ್ದಿರಲಿಲ್ಲ. ಇದ್ದು ದರಲ್ಲಿಯೆ ಉಲ್ಲಾಸವೃತ್ತಿಯನ್ನು ತೋರಿಸಲು ಯತ್ನಿಸಿದವನು ಮೋಹನ ಎಂಬ ತರುಣನು. ಮೋಹನನು ಭವಾನಿಯ ಸರಿವರೆಯದವನು; ಮೊದಲಿನಿಂದಲೂ ಸುಖ-ಸಮೃದ್ಧಿಗಳಲ್ಲಿಯೆ ಕಾಲವನ್ನು ಕಳೆದವನು. ಈಗ ಕೂಡ ಅವನಿಗೆ ಗೆಳೆಯನ ಅಪಮರಣಕ್ಕಾಗಿ ದುಃಖವಾಗಲಿ, ತನ್ನ ವಿಷಯವಾಗಿ ಚಿಂತೆಯಾಗಲಿ ಇರಲಿಲ್ಲ. ಇಷ್ಟೇಕೆ? ಈ

ಆಪಮರಣದ ನಿಮಿತ್ತದಿಂದ ತನ್ನ ಹೆಸರಿಗೆ ಅಲ್ಲಲ್ಲಿ ಪ್ರಸಿದ್ಧಿ ದೊರೆಯಿತೆಂಬ
 ಅವನ ಅಭಿಮಾನ ಕಣಕಿದ್ದಿತು. ದೊಡ್ಡದೊಡ್ಡ ದೇಶಭಕ್ತರಂತೆ ತಾನೂ
 ಸಿ. ಆರ್. ಡಿ ಪೋಲೀಸರ ಕಾವಲಿನಲ್ಲಿರುವೆನಲ್ಲ, ಎಂದು ಉಬ್ಬು ಅವನಿಗೆ !
 ಇದಲ್ಲದೆ ಇನ್ನೊಂದು ಹಟ. ಮಿಕ್ಕ ಎಲ್ಲರಂತೆ ತಾನೂ ಈ ಆಪಮರಣ
 ದಿಂದ ಅಲಿಪ್ತನೆಂದು ಹೇಳಿದ್ದರೂ ನಿಜವಾದ ದೋಷಿಯನ್ನು ಹುಡುಕಿ
 ತೆಗೆದು ಇನ್ನೂ ಹೆಸರಾಗಬೇಕೆಂದು ಅವನ ಆಕಾಂಕ್ಷೆ. ಭವಾನಿಯನ್ನು
 ಯಾರು ಕೊಂದಿರಬಹುದು? ಭರಮನ ಹೊರತಾಗಿ ಎಲ್ಲರೂ ಅವನ ಮಿತ್ರರು.
 ಇಂದುಮತಿಯಂತೂ ಅವನಲ್ಲಿ ಅನುರಕ್ತಳು, ಅವರ ಮದುವೆ ಇಷ್ಟ ರಲ್ಲಿಯೆ
 ಆಗಬಹುದೆಂಬ ಅಂದಾಜು ಇದ್ದಿತು. ಅಥವಾ ಭರಮನೆ ಕೊಂದಿರಬಹುದೆ?
 ಮೋಹನನಿಗೆ ಆ ಮಾತಿನಲ್ಲಿ ವಿಶ್ವಾಸವಾಗದು. ಕಾರಣಗಳನ್ನು ಹೇಳಲು
 ಶಕ್ಯವಿಲ್ಲದಿದ್ದರೂ ಭರಮನು ಭವಾನಿಯನ್ನು ಕೊಲ್ಲುವದಶಕ್ಯ, ಎಂದು ಅವ
 ನಿಗೆ ನಿಶ್ಚಯವಿದ್ದಿತು. ಆದರೆ ಯಾರೂ ಕೊಂದಿಲ್ಲವೆಂದೂ ಹೇಳುವಂತಿಲ್ಲ.
 ಯಾಕೆಂದರೆ ಭವಾನಿಯ ದೇಹವನ್ನು ನೋಡಿದಾಗ ಆ ಜೀವವಿಲ್ಲದ ಮುಖ
 ದಲ್ಲಿ ಹೆದರಿಕೆಯ ಕಳೆ ಮೂಡಿದುದನ್ನೂ, ಕೋಣೆಯಲ್ಲಿ ಸಾಮಾನುಗಳು
 ಅಸ್ತವ್ಯಸ್ತವಾಗಿರುವುದನ್ನೂ ಮೋಹನನೂ ಕಂಡಿದ್ದನು. ಭವಾನಿಯು
 ಕೋಣೆಯ ಬಾಗಿಲು ಒಳಗಿನಿಂದಲೆ ಮುಚ್ಚಲ್ಪಟ್ಟಿದ್ದಿತು. ಭವಾನಿಯು
 ತಾನಾಗಿಯೆ ಮುಚ್ಚಿರಬಹುದೆ ಎನುವಂತೆ ದೇಹವೂ ಬಾಗಿಲದ ಹತ್ತಿರವೆ
 ಬಿದ್ದಿತ್ತು. ಮುಖದ ಕಳೆಯಿಂದ, ಕೋಣೆಯ ಆವ್ಯವಸ್ಥೆಯಿಂದ ಆತ್ಮಹತ್ಯೆ
 ಎಂದು ಹೇಳಲು ಬರುವಂತಿಲ್ಲ; ಬಾಗಿಲು, ಆದರ ಹತ್ತಿರದಲ್ಲಿ ದೇಹ—ಇವು
 ಗಳಿಂದ ಆತ್ಮಹತ್ಯೆಯೆ ಇದಾಗಿರಬಹುದೇ, ಎಂದು ಸಂದೇಹ. ಆದರೆ ಒಂದೆ
 ರಡು ದಿವಸಗಳಲ್ಲಿ ನಾಡಿದ ಅಂತರ್ದೇಹ ಪರೀಕ್ಷೆಯಿಂದ ಆತ್ಮಹತ್ಯೆ ಇದಲ್ಲ,
 ಎಂಬುದು ದೃಢವಾಯಿತು. ಮೃತನದೇಹದಲ್ಲಿ ಕ್ರೂರವಾದ ಉಗುರಿನ ಗಾಯ
 ಗಳೂ ಇದ್ದವು. ಆದ್ದರಿಂದ ಇದು ಕೊಲೆಯೆ ಆಗಿದೆ, ಎಂದು ಮೋಹನನು
 ನಿರ್ಧರಿಸಿದನು. ಮನೆಯ ಹೊರಗಿನಿಂದ ಯಾರೂ ಒಂದಿಲ್ಲವೆಂಬುದು ಸ್ಪಷ್ಟ
 ವಾಗಿದ್ದಿತು. ಭವಾನಿಯ ಕೈಗಡಿಯಾರ ಕೈಗೆಯೆ ಇದ್ದುದರಿಂದ ಇಲ್ಲಿ ಕಳ್ಳರ
 ಸಂವಂಧವೂ ಇರಲಿಲ್ಲ. ಹಾಗಾದರೆ ಮನೆಯೊಳಗಿನವರೆ ಯಾರಾದರೂ ಈ
 ಕೊಲೆಯನ್ನು ಮಾಡಿರಬೇಕು? ಯಾರು? ಈ ಪ್ರಶ್ನೆಗೆ ಉತ್ತರವನ್ನು

ಹುಡುಕಲೇಬೇಕೆಂಬ ಕಟದಿಂದ ಮೋಹನನ ಉಲ್ಲಾಸವೃತ್ತಿಗೆ ಉಕ್ಕು ಬಂದಿತು.

ಮೋಹನನಿಗೆ ಎಷ್ಟು ಉಲ್ಲಾಸವೋ ಅಷ್ಟು ಜೋಲುಮೋರೆ ಅನಂತ ಎಂಬವನದಿದ್ದಿತು. ಅನಂತನು ಸ್ವಭಾವದಿಂದ ಪುಕ್ಕನು; ಎರಡು ರೀತಿಯ ಪುಕ್ಕನು. ಒಂದು, ವಿಚಾರದ ಪುಕ್ಕತನ; ಇನ್ನೊಂದು, ವಸ್ತುಸ್ಥಿತಿಯ ಪುಕ್ಕತನ. ಸಾಮಾನ್ಯವಾಗಿ ಚಿಕ್ಕಂದಿನಿಂದ ಕತ್ತಲೆಗೆ, ಕಾಣದ ವಸ್ತುವಿಗೆ, ಅಸಾಮಾನ್ಯ ಆಕೃತಿಗೆ ಹೆದರುತ್ತಲೆ ಅವನು ಬೆಳೆದಿದ್ದನು ಹಿಂದಿನಿಂದ ಒಮ್ಮೆಲೆ 'ಹುತ' ಎಂದರೆ ಮುಂದೆ ಒಂದು ವೃಷ್ಟಿ ಒಂದೇ ಸವನೆ ಹಿಂದು ನೋಡದೆಯೆ ಓಡುವ ಹೇಡಿತನ ಅವನದು ಎಷ್ಟೋ ಸಲ ಮಧ್ಯಾಹ್ನದ ಭಿಸಿಲೆ ಗಾಗಿ ಬರಿದಾದ ಬೀದಿಯಲ್ಲಿ ಗಾಳಿಯಿಂದ ಜಿಯೆ ಗುಡುವ ಗಿಡದ ಸದ್ದಿ ಗಾಗಿ ಅನಂತನು ಚೇತಾರದಿಂದ ವುಟಿದದ್ದುಂಟು. ಶಾಲೆಯ ಶರ್ಕುತ್ತು, ಗಳಲ್ಲಿ ಓಡುವ ಮೇಲಾಟದಲ್ಲ ಇವನಿಗೆಯೆ ಮೊದಲ ಇನಾಮು ಸಿಕ್ಕುವುದೆಂದು ಗೆಳೆಯರು ಇವನನ್ನು ಯಾವಾಗಲೂ ಹಂಗಿಸುತ್ತಿದ್ದರು. ಹೆದರಿದರೆ ಇವನಂತಹ ಶೂರನಿಲ್ಲ, ಎಂದು 'ಬೋಧಿ' ಎಂಬವನು ಯಾವಾಗಲೂ ಹೇಳುವನು. ಅನಂತನು ಬೆಳೆಬೆಳೆದಂತೆ ಅವನ ಹೆದರಿಕೆಯ ಸ್ವರೂಪವೂ ಬೆಳೆದು ಬದಲಾಯಿಸಿತು. ಈಗ ಅವನು ಹೆದರುವುಗು ವಿಚಾರಗಳಿಗೆ. ಸದ್ಯಕ್ಕೆ ಗೆಳೆಯನ ಮರಣದಿಂದ ಅವನಲ್ಲಿ ಈ ತರಹದ ಹೆದರಿಕೆಯೆ ಕೆಚ್ಚಾಗಿದ್ದಿತು. ಯಾಕೆಂದರೆ—ನಿರುದ್ಯೋಗಿಯೂ ಸಿರಿವಂತನೂ ಆದ ಭವಾಸಿಯ ವಿಷಯವಾಗಿ ಜನರ ಅಭಿಪ್ರಾಯವು ಒಳ್ಳೆಯದಿದ್ದಿರಲಿಲ್ಲ. ಭವಾಸಿಯು ಅತ್ಯಂತ ದುರ್ವ್ಯಸನಿ ಅವನ ಗೆಳೆಯರೆಲ್ಲರೂ ಅಂತಹರೆ, ಅಲ್ಲ ನಡೆಯದ ಅನಾಚಾರವಿಲ್ಲ, ಎಂದು ಊರಲ್ಲಿ ಗುಲ್ಲು ಇದ್ದಿತು. ಈಗ ಅನಂತನು ಹೆದರುತ್ತಿರುವುದು ಇದಕಾಗಿಯೆ. ತಾನು ಬಹಳೆ ಸಂಭಾವಿತನೆಂದು ಸೋಗನ್ನಿಟ್ಟುಕೊಂಡಿದ್ದನು. ಈಗ ಈ ಕೊಲೆಯ ನಿಮಿತ್ತದಿಂದ ತಾನು ಈ ಗುಂಪಿನ ಸದಸ್ಯ ಸಿದ್ದು ಹೊರಬೀಳುವುದಲ್ಲ, ಎಂಬುದೆ ಅವನ ಹಿರಿಯ ಹೆದರಿಕೆ. ಇದಲ್ಲದೆ ಇನ್ನೂ ಒಂದು ಹೆದರಿಕೆ. ಒಂದು ವೇಳೆ ದೋಷಿಯು ಸಿಕ್ಕದಿದ್ದರೆ ಎಲ್ಲರೂ ಡನೆ ತನ್ನ ಮೇಲೂ ಸಂಶಯದ ನೆಳಲು ಬೀಳುವುದು. ಏನೆ ಇರಲಿ—ಭರಮನನ್ನು ಹಿಡಿದಿದ್ದಾರೆ, ಅವನೇ ದೋಷಿ, ಎಂದು ನಿಶ್ಚಿತನಾದರೆ ಒಂದು ಹೆದರಿಕೆ

యాదరూ తప్పువుదల్ల, ఎంబ ఆశే ఆసంతసిగిద్దితు. ఆదరే ఆ విషయ వాగి ప్రయత్న మాడబీకేందరూ జేదరికే. ఇంతక వుక్కనాద తాను ఈ ' భూత ఒంగలేగే ' ఒరలు ఒప్పిడుదాదరూ జేగే, ఎంబుదు ఆవని గేయే ఆశ్చర్యద సంగతియాగిద్దితు. వాప! ఆవన జేదరికేగే తుది నోదలిరల్ల. వాడికేయంతే భవానియ మృతదేహవన్ను ఆవనూ నోదలీబీకేందు ఆధికారిగళు హట్టేట్టరు. ఆసంతన కాలుగళ త్రాణవే కడిదుజోయితు. ఆదోందు సిమిష జేగే కళేయితో! ఈగ ప్రతి సిమిష భవానియ ఆ భయవికారగ ముఖ ఆసంతనన్ను ఇదిరిసువంతిత్తు. గట్టియాగి ముఖ ముజ్జి కేండు జీరి ఆ కేణోయింద ఆవను ఒడిదాగ ఆవనన్ను తడేయలు ఇద్దు వోలీస రేల్ల బీకాదరు. కణ్ణేరేదాగ వోలీసరు తన్నన్ను హిడిదుదన్ను నోడి మత్తోమ్మే జీరి మూజ్జితనాగిద్దును ఆసంత. ఇదోందు నోహనసిగే తమాషేయ ఏషయవే ఆగిద్దితు.

సద్యకే ఆసంతన తమాషే మాడువవసు నోహనసోబ్బనే ఆగిర లిల్ల. ' బోడి ' ఎంబ జేసరన్ను మోలే జేళిదేయిష్టే. ఈ తరుణన వూర్తియాద జేసరు బోధరాయ. ఆదరే ఇవను విశేషవాగి వుస్తక పండితనాదుదరిందలూ ఆనుకూలతేగాగియూ గేళేయరేల్లరూ ' బోడి ' ఎందే ఆవనన్ను సంచోడిసత్తిద్దురు. యాకందరే ఆవను కట్టద పరికే ఇరలిల్ల, కేళద కేలసవిరలిల్ల. ఎల్ల పరికే గళల్లూ లుత్తమ వాగి లుత్తీణనాగుత్తిద్దాగ ముందే బోడిద కేలస, బోడిదష్టు సంబళ తనగే దోరేయివవేందు తిళిదుకేండిద్దును. కేణేయ పరికేయాయుతు, అజగే వ్రారంభవాయుతు, అజగే వాత్ర సోన్నే ఎందు తిళియతేడగితు. కేలవే దివసగళల్లి ఆవనిగే ఆసహ్యకేట్టితు. నోదలు ఎష్టు లున్నతవాద ఆకాంక్ష ఇద్దితే అష్టు లుద్ధతవాద జుగుప్పే మూడితు. భవానియ పరిజయ ఒజుదివసగళిందలూ ఆవనిగిద్దురూ ఆ గేళేయర లంపట్తనక్కాగి ఆవనిగే తిరస్కారవిద్దితు. ఆదరే ఈగ తన్న స్థితియన్ను నోడి ' బోడి ' గే జ్ఞానోదయవాదంతాయుతు.

ತಾನು ಇಷ್ಟೊಂದು ಕಲಿತು ತಜ್ಞ ಮತ್ತು ಉಪಯುಕ್ತನೆನಿಸಿದರೂ ತನಗೆ ಸಮಾಜದಲ್ಲಿ ಸ್ಥಾನವಿಲ್ಲ, ಜೀವನದಲ್ಲಿ ಸುಖಸೌಕರ್ಯಗಳಿಲ್ಲ! ಆದರೆ ಭವಾನಿಯಂತಹನಿಗೆ ಹೇಳಿಕೊಳ್ಳುವಂತಹ ಶಿಕ್ಷಣವಿಲ್ಲ, ಉಪೋಗದ ಮಾತೇ ಇಲ್ಲ, ಆದರೂ ಅವರಿಗೆ ಸುಖ-ಸಮಾಧಾನಗಳಿವೆ, ಸ್ನೇಹಿತರಿದ್ದಾರೆ, ಸೇವಕರಿದ್ದಾರೆ! ಹೀಗೆ ನಿಜವಾಗಿ ಬೋಧಿಗೆ ಭವಾನಿಗಾಗಿ ಅತ್ಯಂತ ಆಸೂಯೆ ಇದ್ದಿತು. ತನಗೆ ಸ್ಥಿತಿ-ಸನ್ಮಾನಗಳಿಲ್ಲದಿದ್ದರೂ ತಾನು ಇವರೆಲ್ಲರಿಗಿಂತ ಹೆಚ್ಚಿನವನು, ಎಂದು ಅವರೆದುರು ತೋರಿಸಬೇಕೆಂದೇ ಬೋಧಿಯು ಲಂಪಟನದ ಲಹರಿಯನ್ನೇರಿದ್ದನು. ಒಂದು ದೃಷ್ಟಿಯಿಂದ ಭವಾನಿಯ ಮರಣದಿಂದ ಬೋಧಿಗೆ ಭವಾನಿಗಾಗಿದ್ದ ತಿರಸ್ಕಾರ ಹೆಚ್ಚಾಗಿದ್ದಿತು. 'ಎಂತಹ ಜೀವನ ಆಂತಹ ಮರಣ! ಭವಾನಿಯ ಮರಣ, 'ಕೊಲೆ' ಎಂದು ಬೋಧಿಯು ನಿಸ್ಸಂದೇಹವಾಗಿ ತಿಳಿದಿದ್ದನು. ಆದರೆ ತನ್ನನ್ನು ಕೂಡ ವೋಲೀಸರು—ವಾಡಿಕೆಯೆಂದೆ ಆಗಲಿ—ಪ್ರಶ್ನೆ ಮಾಡಿದರಲ್ಲ, ಎಂಬುದಕ್ಕಾಗಿ ಸತ್ತವನ ಮೇಲೆ ಇವನ ಸಿಟ್ಟು ಇನ್ನಿಷ್ಟಾಯಿತು. ಕೊಲೆ! ಕೊಂದವನಿಗೆ ಹೇಸಿ ತನ, ಸತ್ತವನಿಗೆ ಆಪಮರಣ! ತನ್ನಂತಹನನ್ನು ಇದರಲ್ಲಿ ಸೇರಿಸಬಹುದೆ? ಆದರೆ—ಲಂಪಟನವನ್ನು ಬುದ್ಧಿವೂರ್ವಕವಾಗಿ ಕೈಕೊಂಡ ಬೋಧಿಗೆ, ಅವನ ಶಿಕ್ಷಣದ ನಿಮಿತ್ತವಾಗಿಯೂ ಏನೂ, ಒಂದು ತರದ ಆನಂದವೂ ಆಗಿದ್ದಿತು. ಭವಾನಿಯನ್ನು ಯಾರು ಕೊಂದಿರಬಹುದು? ಆ ಕೊಲೆಗಡಕನ ಮನಃಸಂಸ್ಕಾರ ಎಂತಹದಿರಬಹುದು? ತಾನು ಈ ಹೇಸಿತನದಿಂದ ಅಲಿಪ್ತನೆಂಬ ಅಹಂಕಾರದ ಆತ್ಮವಿಶ್ವಾಸದಲ್ಲಿ ಮಿಕ್ಕವರು ತನ್ನಂತೆ ಇಲ್ಲ, ಎಂಬುದು ಅವನಿಗೆ ಸಂತೋಷದ ಬುದ್ಧಿಯಾಟವಾಗಿತ್ತು. ಅದಕ್ಕಾಗಿಯೇ ಆನಂತನನ್ನು—ಹುಟ್ಟು ಹೇಡಿಯನ್ನು—ಕೆಣಕುವುದರಲ್ಲಿ ಅವನಿಗೊಂದು ಏನೋದ. ಮೋಹನನು ಕೂಡ ಆಚಲವಿಚಲನಾಗಿದ್ದಂತೆ ಇವನಿಗೆ ತೋರಿತು. ಎಲ್ಲಕ್ಕೂ ಹೆಚ್ಚಿನ ಮೋಜಿಂದರೆ ಇಂದುಮತಿಯ ವಿಷಯ. ಈ ರಣಗುಡುವ ಮನೆಯಲ್ಲಿ ಹೆದರಿದ ಜಿಂಕೆಯಂತೆ ಸದ್ದಿಲ್ಲದೆ ಇವಳು ಇತ್ತಿಂದತ್ತ ಸುಳಿದಾಡುವುದನ್ನು ಕಣ್ಣೆಟ್ಟು ನೋಡಿದ್ದನು ಬೋಧಿ. ಇವಳೇಕೆ ಹೆದರಬೇಕು? ಹೆಂಗುಸಾದ ತನ್ನನ್ನು ಕೊಲೆಯ ವಿಷಯದಲ್ಲಿ ಯಾರೂ ಸಂಶಯಕ್ಕಿಳಿಸಲಾರರೆಂಬ ಆತ್ಮವಿಶ್ವಾಸವಿರಬಾರದೆ ಇವಳಿಗೆ? ಅಥವಾ—

ಬೋಧಿಯು ಹೆಮ್ಮೆಯಿಂದ ಮುಗುಳ್ಳಗೆಯನ್ನು ಸೂಚಿಸುವನು, ಯಾಕೆಂದರೆ ಯಾರಿಗೂ ಹೊಳೆಯದ ಒಂದು ಶೋಧವನ್ನು (ತರ್ಕಬುದ್ಧಿಯಿಂದ) ಮಾಡಿರುವನೆಂಬ ಹೆಮ್ಮೆ ಇವನಿಗೆ—ಆಥವಾ ಇಂದುಮತಿಯ ಹೆದರಿಕೆಗೆ ಕಾರಣವಿರಬಹುದೆ? ವ್ಯುತನ ಮೈಮೇಲೆ ಉಗುರಿಸ ಗಾಯಗಳಿವೆಯಂತೆ! ಹೆಣ್ಣಿಗೆ ತಕ್ಕುದಾದ ಸಾಧನವಿದು, ಸಾಹಸವಿದು, ಎಂದು ಬೋಧಿಯು ಮತ್ತೆ ತರ್ಕದಲ್ಲಿ ಮಗ್ನನಾಗಿ ಸೂಚಿಸಿದನು.

ಇಂದುಮತಿಯು ವಿಶೇಷವಾಗಿ ಹೆದರಿದ್ದುಂಟೆಂದು ಸಿಬ್ಬ ಆದರೆ ಬೋಧಿ ತಿಳಿದುಕೊಂಡ ಕಾರಣಗಳನ್ನು ಮಾತ್ರ ಆಕೆ ತಿಳಿದುಕೊಂಡಿರಲಿಲ್ಲ. ಇಂದೂನ ಹೆದರಿಕೆಗೆ ಎರಡು ತರದ ಕಾರಣಗಳಿದ್ದುವು. ಮೊದಲನೆಯದು, ತನ್ನ ಭವಿತವ್ಯದ ವಿಷಯವಾಗಿ; ತಾನು ಕಲಿತಾಕೆ; ಭವಾನಿಯ ಶಿಕ್ಷಣ ಹೇಳಿಕೊಳ್ಳುವಂತಹದಲ್ಲ; ಆದರೂ ತನ್ನ ಮನಸ್ಸು ಎಂದಿಸಿಂಢಲೂ ಭವಾನಿಯ ಕಡೆಗೇ ಎಳೆದು ಅದನ್ನವಳು ತಡೆದಿರಲಿಲ್ಲ. ಇಷ್ಟೇಕೆ? ಸಾಮಾಜಿಕ ವ್ಯವಹಾರದಲ್ಲಿ ದಿಟ್ಟಳೂ ಸ್ವತಂತ್ರಬುದ್ಧಿಯವಳೂ ಆಗಿದ್ದರೂ ಭವಾನಿಯ ವಿಷಯದಲ್ಲಿ, ಆತನ ಸಹವಾಸದಲ್ಲಿ ಆಕೆ ಆನಂದದಿಂದ, ಸ್ವಸಂತೋಷದಿಂದ ವಿಧೇಯಳಾಗಿರುತ್ತಿದ್ದಳು. ಮೊದಮೊದಲು ತನ್ನ ಪ್ರವೃತ್ತಿ ತನಗೆಯೆ ಸರಿಬಂದಿರಲಿಲ್ಲ; ಆದರೆ ಕೊನೆಗೆ ತನ್ನನ್ನೇ ಮೀರಿಯೇ ಈ ವೃತ್ತಿ ಪ್ರಕಟವಾಗುವುದನ್ನು ಕಂಡು ಆಕೆ ಸಮಾಧಾನದಿಂದಲೇ ಸುಮ್ಮನಾಗಿದ್ದಳು. ಭವಾನಿಯ ಮೇಲೆ ತನ್ನ ಪ್ರೇಮವಿದೆ, ಎಂದೇ ಹೇಳಬೇಕಾಯಿತು. ಆದರಂತೆ ಭವಾನಿಯಾದರೂ ತನ್ನನ್ನು ಪ್ರೀತಿಸುವನೆಂದು ಆಕೆಯ ಮನವರಿಕೆಯಾಗಿತ್ತು. ಈ ಪರಸ್ಪರ ಪ್ರೀತಿಗೆ ಮದುವೆಯೆ ಕೊನೆಯಾಗಬಾರದು, ಎಂದು ಚೇಷ್ಟೆಮಾಡಿ ಭವಾನಿಯು ಮದುವೆಯನ್ನು ಮುಂದೆ ನೂಕುತ್ತಿದ್ದಳು. ಇಂದುಮತಿಗೆ ಇದು ಸರಿ ಎನಿಸದಿದ್ದರೂ ಅವನ ಇಚ್ಛೆ ಎಂದು ಒಪ್ಪಿದ್ದಳು. ಯಾಕೆಂದರೆ, ಭವಾನಿಯ ಸಹವಾಸದಲ್ಲಿ ಆತನ ನೆರಳಿನಂತೆಯೆ ನಡೆದುಕೊಳ್ಳಲು ಆಕೆಗೆ ಈಚೀಚೆಗೆ ಅಭಿಮಾನವೆನಿಸುತ್ತಿದ್ದಿತು. ಆದರೆ ಈಗ? ಒಮ್ಮೆಲೆ ಆಕೆಯ ಬಾಳಿನ ದಾರಿಯೆ ಕತ್ತಲಾದಂತಾಯಿತು. ಭವಾನಿಯನ್ನೆ ಹೆಚ್ಚಾಗಿ ಆಧಾರವಾಗಿಟ್ಟುಕೊಂಡಂದಿನಿಂದ ತನ್ನ ಮುಂಚಿನ ಸ್ವಭಾವವಾದ ದಿಟ್ಟತನ, ಸ್ವಾತಂತ್ರ್ಯವೃತ್ತಿ ಆಕೆಗೆ ಮರೆತಂತಾಗಿದ್ದುವು. ಮೊದಲೇ ಬಡ

ತನದ ಮನೆಯಲ್ಲಿ ಹುಟ್ಟಿದವಳು. ಭವಾನಿಯ ಸಹವಾಸದಲ್ಲಿ ಸೇರಿದ್ದರಿಂದ ಜನರ ಅಸಡ್ಡೆಗೂ ಅಪವಾದಕ್ಕೂ ಕಾರಣಳಾಗಿದ್ದಳು. ಇನ್ನು ಆ ಭವಾನಿಯೇ ಹೋದ ವೇಳೆ ತನ್ನ ಗತಿ? ಭವಾನಿಯು ಒಮ್ಮೆಲೆ ಹೋದುದಾದರೂ ಹೇಗೆ? ಇಲ್ಲಿ ಆಕೆಯ ಹೆದರಿಕೆಯ ಇನ್ನೊಂದು ಕಾರಣವಿದ್ದಿತು. ಇಂತಹ ಕ್ರೂರ, ಹೇಸಿ, ನೀಚ ಕೃತ್ಯದಲ್ಲಿ ತಾನು ಯಾರ ಸಂಶಯಕ್ಕೂ ಒಳಗಾಗಲಾರಳೆಂಬ ಗಟ್ಟಿಯಾದ ಮನವರಿಕೆ ಆಕೆಗಿತ್ತು. ಹೆಚ್ಚೆಂದರೆ, ಕಿಡಿಗೇಡಿತನದ ಕುತೂಹಲಕ್ಕೆ ಆಸ್ಪದ ದೊರೆತು, ತನ್ನ ಮತ್ತು ಭವಾನಿಯ ಕಾಗದಗಳಿಗೆ ಪ್ರಸಿದ್ಧಿ ದೊರಕಬಹುದು. ಭವಾನಿಯ ಪ್ರೀತಿಗಾಗಿ ಅಷ್ಟನ್ನು ತಡೆದು ಕೊಳ್ಳಲು ತಾನು ಸಿದ್ಧಳಿದ್ದಳು. 'ಆ ಕಾಗದ'ವೂ ಒಯಲಿಗೆ ಬರಬಹುದೆ? 'ಆ ಕಾಗದ' ಎಂದರೆ ಇಂದೂ ಸಿಟ್ಟಿನ ಭರದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವಳೆಂದು ಬರೆದ ಕ.ಗದ. ಆಗ ತಾನು ನಿಜವಾಗಿಯೆ ಆತ್ಮಹತ್ಯೆ ಮಾಡಿಕೊಂಡಿದ್ದರೆ? ಸಿಟ್ಟಿನ ಭರದಲ್ಲಿ ಭವಾನಿಗೆ ಎಷ್ಟೊ ಕಟುಕ ಮಾತುಗಳನ್ನು ಬರೆದಿದ್ದಳು. ನಿಜವಾಗಿ ಅದರಲ್ಲಿ ಕಟುಕ ಬುದ್ಧಿ ಇರಲಿಲ್ಲ. ಕೆಣಕುವ ಇಚ್ಛೆ ಇದ್ದಿತು, ಎಂಬುದೊಂದು ಈಗ ಆಕೆಗೆ ಸಮಾಧಾನ ತಂದಿತು. ಆದನ್ನು ಬರೆಯಲು ಇನ್ನೂ ಒಂದು ಕಾರಣವೆಂದರೆ, ಅನಂತ. ಅನಂತನು ಏನೇನೂ ಭವಾನಿಯ ವಿರುದ್ಧ ಸುಳ್ಳು ಮಾತುಗಳನ್ನು ಹೇಳಿದ್ದನು. ಅನಂತನಿಗಾಗಿಯೆ ಆಕೆಗೆ ಈಗ ಹೆದರಿಕೆ. ಯಾಕೆಂದರೆ—ಅನಂತನೂ ತನ್ನನ್ನು ಪ್ರೀತಿಸುತ್ತಿದ್ದುದೂ ಅದಕಾಗಿ ಭವಾನಿಯನ್ನು ಅವನು ದ್ವೇಷಿಸುತ್ತಿದ್ದುದೂ ಆಕೆ ಮರೆತಿರಲಿಲ್ಲ. ಅನಂತನ ಪ್ರೀತಿಸುವ ರೀತಿಯಾದರೂ ಎಂತಹದು! ಅಸೂಯೆಯ ಅಗ್ನಿ ಕುಂಡನವ. ಇಂದುಮತಿ ತನ್ನನ್ನು ಪ್ರೀತಿಸದಿದ್ದರೆ ತಾನು ಭವಾನಿಯನ್ನು ಕೊಲ್ಲಲು ಕೂಡ ಸಿದ್ಧನೆಂದು ಎಷ್ಟೊ ಸಲ ಹರಟಿದ್ದನು. ಇಂದುಮತಿಯ ಪ್ರೀತಿಗಾಗಿ ತಾನು ಬೇಕಾದ್ದನ್ನು ಮಾಡಬಲ್ಲನೆಂದಾಗ ಈ ವುಕ್ಕನ ಪ್ರತಿಜ್ಞೆಗಾಗಿ ಆಕೆ ನಕ್ಕಿದ್ದಳು. ಅದರಿಂದ ಕನಲಿದ ಅನಂತನು ತಾನು ವುಕ್ಕನಲ್ಲವೆಂದು ತೋರಿಸಲು ಈ ಮನೆಗೆ ಬರಲು ಒಪ್ಪಿದನು. ಅಥವಾ—ಅನಂತನು ಬರಲು ಬೇರೆ ಕಾರಣವಿದ್ದಿತೆ? ಎಷ್ಟು ವಿಚಾರ ಮಾಡಿದರೂ ಇಂದುಮತಿಗೆ ಈ ಮಾತಿನ ನಿರ್ಣಯವೇ ಆಗಲಿಲ್ಲ. ಭವಾನಿಗೆ 'ಹಾಗಾದ' ಬೆಳಗಿನಿಂದ ಅನಂತನ ವರ್ತನೆಯನ್ನು ನೋಡಿ

అవళ సందేహకృత్య వుటువుదోరేయువంతిత్తు. ఆ మాతన్ను ఎత్తిదోడనే అనంతన ముఖ వేఱ్ఱా గుత్తిత్తు. ఆ కఱణియ దిక్కిగే కఱడ అనంతన ముళియుత్తిరలిల్ల; తుసు సద్దాదల్లి బేదరుత్తిద్దను. యారనల్లు ముఖ దట్టిసి నఱఱుడుత్తిరలిల్ల, యావాగలూ ముఖదల్లి ఒండు తరద గాఱరియ కళ ఇరుత్తిద్దితు.

అనంతన ఆ ముఖలక్ష్మణగళన్ను వఱఱుఱననూ కంఱుకఱఱి ద్దను. ఒందేరఱు సల అనంతనన్ను సఱఱుక్కువాగి పఱఱిక్కుసువ లుదేఱిదదింఱ అవనఱఱుడనే మాతుకతేగళన్ను బేళిసిదను. ఇంతఱు పఱి స్థితియల్లూ వఱఱుఱనను లుల్లూసదిందిద్దుదన్ను నఱఱుడి అనంత్సిగే వఱఱుదలు అశ్చయ్యవాయెతు. ఆదరే క్రమఱఱణ అవసిగే సంతయ బర తఱఱుడగితు. వఱఱుఱనను బేకేంతలే ఱేఱ్ఱిన లుల్లూసవన్ను తఱఱురి సుత్తిరబఱుదు, ఎననఱఱు ముళ్ళలు యత్నవిరబఱుదు, అఱువా ఘఱఱుఱకృత్యవనఱఱు ముళ్ళలు లుల్లూసద ఆ ఱసనాద ఒట్టియంతఱు అఱ్ఱాదనవిరబారదేకే!—ఎంబ విఱఱారదింఱ అనంతన మేఱు ఱుమేఱుం దితు. అఱ్ఱు! వఱఱుఱనను ఇంకఱు కృత్యవన్ను మాదిరబఱుదే? పఱఱి క్షేయనాదరూ మాఱఱుఱణ, ఎండు అనంత్నూ వఱఱుఱననఱఱుడనే మాతుకతేగళన్ను బేళియిసతఱఱుడగిదను.

బఱఱుఱనియఱఱుసిగే మాత్ర పఱిస్థితి అసఱుఱువాగతఱఱుడగితు. మనె యన్ను బిట్టుఱఱుఱువదంతూ లుళియెతు, ఱఱుఱుగే తిరుగాఱులు కఱుడ నిబంఱువిద్దితు. మనెయఱఱుగే ఱఱుఱుఱుగళియలు సాఱుఱవిల్ల దంతాయెతు. విశేషవాగి యావ వస్తువిగఱు కేఱు ఱఱుఱు బారదేండు వఱఱుఱిఱిస అఱికారిగళు విఱిసిద్దరింఱ బఱఱుఱియె తన్న వుస్తుకగళన్ను ఱుదువదనల్లు బిట్టుకఱుట్టిద్దను. మాతనాఱువదేందరే వంత్తి ఘటి సిద అపమరణవే విషయ. అదకేఱు ఇఱఱుఱుండు మఱుత్వవన్ను కఱఱుడు వుదు బఱఱుఱిగే ఱఱుగే సఱునవాదిఱు? అద్దరింఱ కఱుఱుగే అవనిగే వుస్తుకగళ అఱఱుఱుఱు ఱఱుఱుఱుయెతు. తన్నంతే ఱుదువ అఱుఱుఱుఱు ఇద్దవనేందరే అనంత్నఱుఱుఱు. అవనింఱ ఒందేరఱు వుస్తుకగళన్ను

ತೆಗೆದುಕೊಂಡಿದ್ದನು. ಆದರೆ ಈಗ ಆನಂತನು ಕೇಳಿದರೆ ಮತ್ತೆ ಕೊಡಬಹುದೆ, ಎಂದು ಬೋಧಿಗೆ ಸಂಶಯವಿದ್ದಿತು. ಯಾಕೆಂದರೆ- ಬೋಧಿಯ ಕೈಯಲ್ಲಿ ಪುಸ್ತಕಗಳು ತಡೆಯುತ್ತಿರಲಿಲ್ಲ. ವಿಶೇಷವಾಗಿ ಮೇಲಿನ ಪುಟಗಳು ಕಳಚತಕ್ಕುವೆ. ಆನಂತನ ಎರಡೂ ಪುಸ್ತಕಗಳ ಹಣೇಬರಹ ಹೀಗಾಗಿದ್ದಿತು. ಅದು ಆನಂತನಿಗೆ ತಡೆಯುತ್ತಿರಲಿಲ್ಲ. ಯಾಕೆಂದರೆ ಪುಸ್ತಕವನ್ನು ಕೊಂಡಾಕ್ಷಣ ಮೇಲಿನ ಎರಡು ಪುಟಗಳಲ್ಲಿ ತನ್ನ ಹೆಸರನ್ನು ಒರೆದಿಡುವುದು ಅವನದೊಂದು ಚಟವಾಗಿದ್ದಿತು. ಬೋಧಿಯ ಅಲಕ್ಷ್ಯದ ಆವ್ಯವಸ್ಥೆಗಾಗಿ ಆ ಪುಟಗಳೆ ಹರಿದುಹೋಗಲು ಆನಂತನು ನೊಂದುಕೊಂಡಿದ್ದನು. ಮೇಲೋಲೆಯಲ್ಲಿ ಹೆಸರನ್ನಿಡುವುದು ಆನಂತನದೊಂದು ವ್ಯಸನವೆ ಆಗಿದ್ದಿತೆಂಬುದು ಅವನು ನೊಂದು ಮಾತನಾಡಿದ ಬಿರುನುಡಿಗಳಿಂದ ಬೋಧಿಗೆ ತಿಳಿದಿತ್ತು. ಆಂತೂ ಆನಂತನಿಗೆ ಪುಸ್ತಕವನ್ನು ಬೇಡುವಂತಿಲ್ಲ. ಹೀಗೆ ಬೋಧಿಯ ಬೇಜಾರ ಬಲಿಯಿತು. ಇತ್ತ ಈ ಹಾಳ ಪೋಲೀಸರು ಅಸರಾಧಿಯನ್ನಾದರೂ ಬೇಗ ಗೊತ್ತುಪಡಿಸುವದಿಲ್ಲವಲ್ಲ, ಎಂದೂ ಬೋಧಿಗೆ ತಲೆನೋವು. ಭರಮನನ್ನು ಬಂಧಿಸಿದ ವರೆಗೆ ನಿಜವಾದ ಅಸರಾಧಿ ಸಿಕ್ಕುವದೆ ಇಲ್ಲ, ಎಂದು ಅವನೂ ತಿಳಿದಿದ್ದನು. ಯಾಕೆಂದರೆ ಅನೇಕರಂತೆ ಅವನೂ ಭರಮನು ಸಿದ್ಧೋಪಿ ಎಂದೇ ನಿಶ್ಚಯದಿಂದ ಹೇಳುತ್ತಿದ್ದನು.

ಮನೆಯಲ್ಲಿಯ ವಾತಾವರಣವು ಹೀಗೆ ಎಲ್ಲರಿಗೂ ಅಸಹ್ಯವಾಗತೊಡಗಿತು. ಆದರೊಳಗಂತೂ ಮನೆಗೆ ಸೇವಕನಾಗಿದ್ದ ಭರಮಪ್ಪನೂ ಕೆಲಸಕ್ಕೆ ಇಲ್ಲದಂತಾಗಲು ಎಲ್ಲರೂ ತೊಂದರೆಗೆ ಸಿಕ್ಕಿಕೊಂಡರು. ಕೊನೆಗೆ ಮೋಹನನೆ ಒಂದು ಯುಕ್ತಿಯನ್ನು ಶೋಧಿಸಿದನು. ಸದ್ಯಕ್ಕೆ ಇಂದುಮತಿಯೆ ಎಲ್ಲರ ಊಟತೀಟದ ವ್ಯವಸ್ಥೆಯನ್ನು ಮಾಡುತ್ತಿದ್ದುದರಿಂದ ಅವಳಿಗೆ ವೇಳೆ ಆಷ್ಟೊಂದು ಭಾರವಾಗಿರಲಿಲ್ಲ. ಆದರೆ ಮನೆಯ ಮಿಕ್ಕ ಕೆಲಸಕ್ಕೆ ಯಾರೂ ಇಲ್ಲವೆ ಇಲ್ಲವೆಂಬುದು ಮೋಹನನಿಗೆ ಅನುಕೂಲವಾಯಿತು. ಯಾರಾದರೂ ಆ ಕೆಲಸವನ್ನು ಕೈಕೊಳ್ಳಲೇಬೇಕೆಂದು ಅವನು ಸೂಚಿಸಿದನು. ಆನಂತನು ಗದಗದ ನಡುಗಿದನು. ಮನೆತುಂಬ ಸುಳಿದಾಡುತ್ತ ಕೆಲಸ ಮಾಡುವುದು ಹೇಗೆ? ಬೋಧಿಯಂತೂ ಅತ್ಯಂತ ತಿರಸ್ಕಾರದಿಂದ ಮಗು ಎರಿಸಿದನು. ಈ ಹಾಳು ಸಹವಾಸಕ್ಕೆ ಈಗಾಗಲೆ ತನ್ನ ಹೆಸರಿಗೆ ಸಾಕಷ್ಟು ಮತಿ

ಮುತ್ತಿದೆ, ಇನ್ನು ಆಳಿನ ಕೆಲಸವನ್ನೂ ಮಾಡಿ ತಾನು ತನ್ನ ದರ್ಜೆಗೆ ಕುಂದು ತರಲಾರ, ಎಂದನು. ಅಂತೂ ಉಳಿದವನು ಮೋಹನನೊಬ್ಬನೆ. ಅವನು ಉಸಿರೆಳೆದು, ಅನಿರ್ವಾಹವೆಂದು ತಾನೇ ಆ ಕೆಲಸಕ್ಕೆ ಅಣಿಯಾದನು. ಇಂದುಮತಿ 'ಬೇಡ' ಎಂದಳು. ಇನ್ನು ಇಲ್ಲಿ ಮನೆಮಾಡಿಕೊಂಡಿರುವವರು ಯಾರು? ಯಾಕೆ ವ್ಯರ್ಥ ಮೈ ದಣಿಸಿಕೊಳ್ಳುವುದು ಈ ಕಸಕಡ್ಡಿಗಳನ್ನು ಎತ್ತಾಡಿ—ಎಂದು ಆಕೆ ವಾದಿಸಿದಳು. ಅನಂತನಂತೂ ಕಣ್ಣೂ ಮುಚ್ಚಿ 'ಮನೆತುಂಬ ಒಬ್ಬನೇ ಸುಳಿದಾಡುವುದು ಶುದ್ಧ ದುರ್ಬುದ್ಧಿ' ಎಂದನು. ಬೋಧಿಯು ಮಾತ್ರ ತಾನು ಎಲ್ಲರಿಗಿಂತ ಬಲ್ಲವನೆಂಬ ಹೆಮ್ಮೆಯಿಂದಲೇ ಮಾತನಾಡಿದನು. 'ನೀವೆಲ್ಲರೂ ಹುಚ್ಚರು! ಮನೆಯಲ್ಲಿ ಯಾವವಸ್ತುವನ್ನೂ ಮುಟ್ಟಬಾರದೆಂಬ ಕಾಯಿದೆ ಇದೆ, ಪೋಲೀಸರ ಆಜ್ಞೆ ಇದೆ. ಹೀಗಿರುವಾಗ—' ಎಂದೂ ಇನ್ನೂ ಏನೇನು ಹೇಳುವವನ್ನಿದ್ದನೊ! ಅಷ್ಟರಲ್ಲಿ ಮೋಹನನೇ ನಗೆಯಿಂದ ಅವನಿಗೆ ತಡೆಹಾಕಿವನು. 'ಇಡಿಯ ಮನೆಯ ವಿಷಯವಾಗಿ ಆ ಮಾತಲ್ಲ. ಕೇವಲ ಅವೆಂದೂ ಕೋಣೆಯಲ್ಲಿ ಯಾರೂ ಕಾಲಿಡಬಾರದೆಂದು ಹೇಳಿದ್ದಾರೆ' ಎಂದನು. ಆದರೆ ಬೋಧಿ ವಾದದಲ್ಲಿ ಸೋಲುವನೆ? 'ಬೇಕಾದ್ದನ್ನು ಮಾಡು. ಕಳ್ಳನ ಬೇವ ಹುಳ್ಳುಳ್ಳು!' ಎಂದು ಹಂಗಿಸಿದನು. ಮೋಹನನು ಶಾಂತನಾಗಿಯೇ ಆ ಮಾತನ್ನು ಕೇಳಿಕೊಂಡನು. ಕೊನೆಗೆ ಬೋಧಿಯನ್ನು ಚೆನ್ನಾಗಿ ದಿಟ್ಟಿಸಿ 'ಬೋಧಿ, ಒಂದು ಮಾತನ್ನು ಹೇಳುವೆ. ನೀನು ನನ್ನನ್ನು ಹಂಗಿಸಿದರೂ ಚಿಂತೆ ಇಲ್ಲ. ಯಾಕೆಂದರೆ ಸದ್ಯಕ್ಕೆ ನಾವು ನಾವ್ವರೂ ಪೋಲೀಸರ ದೃಷ್ಟಿಯಿಂದ ಕಳ್ಳರೆ—ಎಂದರೆ, ನಮ್ಮೆಲ್ಲರ ಮೇಲೂ ಅವರ ಸಂತಯವಿರಬಹುದಾಗಿದೆ. ಆದ್ದರಿಂದ ಆ ಹೆದರಿಕೆ ನನಗಿಲ್ಲ. ಆದರೆ ನಿಮ್ಮೊಡನೆ ನಿರರ್ಥಕ ಹರಳೆ ಹೊಡೆದು ತಲೆನೋವು ತಂದುಕೊಳ್ಳುವುದಕ್ಕಿಂತ ಮನೆಗೆಲಸ ಮಾಡಿ ವೇಳೆ ಕಳೆಯುವುದು ನನಗೆ ಇಷ್ಟವಾಗಿದೆ. ಬೇಕಾದರೆ ನಾನು ಹೀಗೆ ಮಾಡಿ ದಿನೆಂದು ಪೋಲೀಸರಿಗೆ ನೀನು ಹೇಳು' ಎಂದವನೆ ಮೋಹನನು ಕೆಲಸಕ್ಕೆ ಸಜ್ಜಾಗಿ ಕೋಣೆಯಿಂದ ಹೊರಬಿದ್ದನು. ಬೋಧಿಗೆ ಅವಮಾನವಾಯಿತು. 'ಪೋಲೀಸರಿಗೆ ಹೇಳುವಂತಹದಿದ್ದರೆ ಹೇಳಿಯೇ ತೀರಾವೆ. ಆ ದಡ್ಡ ಹಳ್ಳಿಗನನ್ನು ಬಿಡಿಸಿದರೆ ಆದೊಂದು ಸತ್ಕಾರ್ಯವಾದೀತು' ಎನ್ನುತ್ತ ಅವನೂ

ಹೊರಬಿದ್ದನು. ಅನಂತನು ' ಬೇಡ, ಬೇಡ ' ಎಂದು ಚೀರುತ್ತ ಮುಖ ಮುಚ್ಚಲು ಇಂದುಮತಿಗೆ ಆಶ್ಚರ್ಯವಾಯಿತು. ಹೃದಯದಲ್ಲಿ ಕನಿಕರವೂ ತೆರೆಯೆದ್ದಿತು.

೩ ದೆವ್ವಿನ ಮನೆಯಲ್ಲಿ

ಭರಮಪ್ಪನೊಬ್ಬನಿಗೆ ಮಾತ್ರ ಯಾವ ತೊಂದರೆಯೂ ಇದ್ದಿರಲಿಲ್ಲ ತಾನು ಒಂಥನದಲ್ಲಿದ್ದುದರ ಮಹತ್ವವೆ ಆವನಿಗೆ ತಿಳಿದಿರಲಿಲ್ಲವೋ ಅಥವಾ ತನ್ನ ನಿರ್ದೋಷದ ಒಗ್ಗೆ ಆಷ್ಚೊಂದು ಆತ್ಮವಿಶ್ವಾಸವಿದ್ದಿತೋ—ಆಂತೂ ಅವನ ಮನಸ್ಸು ಸ್ತಿಮಿತವನ್ನು ಬಿಟ್ಟಿರಲಿಲ್ಲ. 'ಹರಿಶ್ಚಂದ್ರ ರಾಜಾಸನ ಕತೆ ಕೇಳಿಲ್ಲ? ಅದ್ಯಾಕೋ—ದೊಡ್ಡಾಟಾ ನೋಡಿಲ್ಲ?' ಎಂದು ಭರಮನು ತನ್ನನ್ನು ತಾನೆ ಪ್ರಶ್ನೆ ಮಾಡಿಕೊಳ್ಳುವನು. ಆ ಪ್ರಶ್ನೆಯ ತಾತ್ಪರ್ಯ ವೆಂದರೆ—ಹರಿಶ್ಚಂದ್ರನಂತೆ ತಾನೂ ಸತ್ಯಕ್ಕಾಗಿ ದುಃಖವನ್ನು, ಕಷ್ಟವನ್ನು, ತಾಪತ್ರಯಗಳನ್ನು ಸಹಿಸುತ್ತಲಿದ್ದಾನೆಂದು. ಹರಿಶ್ಚಂದ್ರನಂತೆಯೇ ಕೊನೆಗೆ ತಾನೂ ಸುಖ-ಸಂತೋಷಗಳಿಂದ ಬಾಳುವನೆಂಬ ಭರವಸೆಯೂ ಅವನಿಗೆ ಇದ್ದಿತು. 'ಸತ್ಯ' ಎಂದರೆ ಭವಾಸಿಯ ಅಪನುರಣದಲ್ಲಿ ತನ್ನ ದೇಸೂ ಸಂಬಂಧವಿಲ್ಲವೆಂಬುದಿಷ್ಟೆ. ಆದರೆ ಸತ್ಯದ ಈ ವ್ಯಾಖ್ಯೆಯಲ್ಲಿ ಭರಮನಿಗೂ ವೋಲೀಸ ಅಧಿಕಾರಿಗಳಿಗೂ ಭಿನ್ನಾಭಿಪ್ರಾಯವಾಗಿದ್ದಿತೆನಬಹುದು. ಭವಾಸಿಯ ಕೊಲೆಯಲ್ಲಿ ಭರಮನ ಸಂಬಂಧವಿಲ್ಲ, ಎಂದಿಷ್ಟೆ ಅಲ್ಲದೆ ಯಾರ ಸಂಬಂಧ ವಿದೆ, ಎಂಬುದನ್ನು ಶೋಧಿಸುವುದೆ ಅಧಿಕಾರಿಗಳಿಗೆ 'ಸತ್ಯ' ಎನಿಸಿದ್ದಿತು. ಅದಕ್ಕಾಗಿ ಅವರು ಭರಮನೊಡನೆ ನಾನಾರೀತಿಯಿಂದ ಸಂಭಾಷಣೆಯನ್ನು ಸಾಧಿಸತೊಡಗಿದರು. ಅಧಿಕಾರಿಗಳು ಹೆಚ್ಚೆಚ್ಚು ಪ್ರಯತ್ನಪಟ್ಟಂತೆ ಭರಮನು ಬುದ್ಧಿವೂರ್ವಕವಾಗಿಯೆ ಒರಟು ಉತ್ತರಗಳನ್ನು ಕೊಡತೊಡಗಿದನು. ಭರಮನಿಂದ ಒಂದೇ ಉತ್ತರವನ್ನು ಕೇಳಿಕೇಳಿ ಕೀಸರಾದ ಅಧಿಕಾರಿಯೊಬ್ಬನು ಕೊನೆಗೆ ಕೈಚೆಲ್ಲಿ, 'ಕೊಲ್ಲುವುದು ಕೊಂಡೆ, ಯಾಕ ಕೊಂಡೆ ಇಷ್ಟು ಹೇಳಬಾರದೆ?' ಎಂದು ಕಣಕುವ ಪ್ರಶ್ನೆಯನ್ನು ಕೇಳಿದನು. ಭರಮನ ಉತ್ತರವು ಸಿದ್ಧವೆ ಇದ್ದಿತು; 'ನನ್ನ ದತ್ತಕಾ ಮಾಡಿಕೊಳಾಕವಲ್ಲೆ ಅಂದ, ಅದಕ' ಎಂದು! ಭರಮನ ಮತ್ತು ಅಧಿಕಾರಿಗಳ ವಾಗ್ವಾದವು ಕೇಳುವವರಿಗೆ ಮನರಂಜನೆಯನ್ನುಂಟುಮಾಡಬಹುದಾಗಿತ್ತು.

‘ ಸಿನ್ನ ಊರು ಯಾವುದು ? ’

‘ ಇದ್ದದ್ದು ಊರು, ಗೆದ್ದದ್ದು ರಾಜ್ಯ ’

‘ ಪ್ರಶ್ನೆಗೆ ಸರಳ ಉತ್ತರ ಕೊಡು ! ’ ಎಂದು ಅಧಿಕಾರಿ ಗರ್ಜಿಸುವನು.

‘ ರಾಜಾ ಮಂತ್ರಿ ಜೋಡಿ ಮಾತಾಡೋದು ಸರಳ ಅಲ್ಲ ? ’ ಎಂದು ಭರಮನ ಮೆರುಸವಾಲು.

‘ ನೀನು ಈ ಊರಿಗೆ ಯಾಕೆ ಬಂದೆ ? ’

‘ ಹಿಂದಿನ ಊರಾಗ ಎಲ್ಲಾರ ಖೂನಿ (=ಕೊಲೆ) ಮಾಡಿದೆ, ಆದಕೆ ಮುಂದಿನ ಊರ ಖೂನಿಗೆ . . . ’

‘ ಉದ್ಧಟ ಉತ್ತರ ಕೊಟ್ಟರೆ ಸರಳ ಮಾತಾಡಲಿಕ್ಕೆ ಗೋಳಾಡಬೇಕಾದೀತು, ಎಚ್ಚರ ! ’

‘ ಬೇಕಾದಂಥಾ ಫರಸ್ತ್ (ಪ್ರಶ್ನೆ) ಮಾಡಿದರ ಮಾಡ್ಬೇಕೇನು ? ’

‘ ಯಾವ ಪ್ರಶ್ನೆ ಕೇಳಬೇಕೆಂದೋದು ಸಂಕೇತ . . . ’

‘ ಅದ್ರ ಎಲ್ಲಾರ್ನು ಜಿಟ್ಟು ನನಗೆ ಯಾಕೆ ಕೇಳಿರಿ ? ಖೂನಿ ಮಾಡೋ ಮನಸ್ಕಾರಾಂಗ ಕಾಣ್ತೇನೆ ನಾ ? ’

ಅಧಿಕಾರಿಗೂ ನಗೆ ತಡೆಯದೆ ‘ ಛೆ ! ಛೆ ! ನೀನು ಕಾಣೋದು ಹುಬ್ಬೆ ಹೂಬ್ ಹರಿಶ್ಚಂದ್ರನ ಹಾಗ ’ ಎನ್ನುವನು. ಆ ಮಾತು ಭರಮನನ್ನು ಕೆಣಕುವುದು. ತನ್ನ ಮನದೋಗಿನ ವಿಚಾರದ ಸುಳಿವು ಇವನಿಗೆ ಹೇಗೆ ಹತ್ತಿತು, ಎಂದು ಕನಲುವನು. ಕೊನೆಗೆ ಸಿಟ್ಟಿನ ಹಟದಿಂದ ‘ ನನಗೆಲ್ಲ ತಿಳಿ ತೇತರಿ ನಿಂ ನಗಚಾಟಿ ! ಯಾರಾಂಗ ಕಂಡು ಎನ್ನಾಡೋದೇತಿ ? ಹೊಟ್ಟೆ ಗಿಲೆ ಸಾಯೋ ಬಡಮಗಾ ನಾ ಅಂತ ಬೇಕಾದ್ಮಾತಾಡ್ತೀರಿ ! ಸಾಯಿ ಲಾರದ ನನ್ನ ಬೆಂವಾನೆ ಹೊಡೀಲಾಕ ತಿಳಿವಲ್ಲದು ನನಗೆ, ಮಂದಿ ಬೆಂವಾ ಹೊಡೀತೇನೆ ನಾ ? ’ ಎಂದು ಭರಮನು ಆವೇಶದ ದನಿಯಲ್ಲಿ ಕೇಳಲು ಅಧಿಕಾರಿಯು ನಿರಾಶೆಯಿಂದ ತಲೆಯಲಾಡಿಸುವನು.

ಈ ಮಾತಿನ ದ್ವಂದ್ವಕ್ಕೆ ಕೊನೆವೊದಲಿಲ್ಲದಾಯಿತು. ಎಲ್ಲ ಪ್ರಯೋಗಗಳನ್ನೂ ಮಾಡಿದ್ದಾಯಿತು. ಮೈಕ್ಕೆ ಕಸರತ್ತಿನಿಂದಾದರೂ ಇವನನ್ನು ದಣಿಸಿ ನೋಡೋಣ, ಎಂದು ಒಮ್ಮೆ ಅಧಿಕಾರಿಗೆ ತೋಚಿತು. ಆದರೆ ಭರಮನ

ఐనియల్లి యావుదో ఒండు తరద సరళతే ఇద్దితు. భరమనోడనే
 ఠేజ్జేళ్ళు మాతనాడిదంతే అధికారిగే సంశయ కడమేయాగతేడ
 గితు. ఇదల్లదే అపమరణ ఘటిసీద మనేయల్లి బేరే అధికారిగళు
 తోడధవన్ను నడేసిద్దరు. ఆవరు ఒరువ వరగే భరమనిండు శక్య
 వాదరే బేరే సంగతిగళన్నాదరూ తిళిదుకోళ్ళొణ, ఎరబ విఠాఠదిండు
 అధికారియు ఒండు యుక్తియన్ను ఠూడిదను.

‘ అంతూ, భరమా, నిల ఁనూ ఠేళోడొదిల్ల ఒండాంఠగ ఆయితు’
 ఎండును.

‘ ఁనూ ఠేళోడొదిల్ల అన్నాక నాయేలన బేదరెనే? ’ ఎండు భర
 మను అవ్వానిసిదను.

‘ నాను కేళిద్దక్కొండు ఁనాదరూ ఠేళి నిల, అదక్కు ఠేళిదే.’

‘ సిక్కుసిక్కు కేళిదర? గొత్తిల్లద్దన్న ఠేళాక నాయేలన సకుణ
 ఠేళేనే? ’

‘ ఠూలగలి బిడు. సత్తవ ఎంధవనిద్దనో, యార్యార్ష కాడి
 ద్దనో! దేవరే అవనిగే తిక్లా కేట్టిరబేకు ’

‘ దేవరు ! ద్యాయ్ పోలీలెస అంత తిళిదీరేను బేక్కేకాద
 నన్నంథా ఒడమగన్న తండు ఠిడిద్దాకలాక? భవానేప్ప—అండు,
 గొత్తేతే నిమగ్నెసరు?—భవానేప్ప యార్యూ కాడోలె మనస్య
 అల్లి....’

‘ ఠూలగలి బిడు. నినగే ఁనూ గొత్తిల్ల అంతిల, మత్తే
 యాకే....’

‘ ఎలే నిమ! ఁనూ గొత్తిల్లా అండు గొత్తిద్దటూ సుళ్ళేను’
 ఈ ౫-౬ దినద మట్టిగే ఆవర మన్యాగ ఎల్లా కేలస నానే మాడ్తి
 ద్దినిరి. ’

అధికారియు లుసుగరేవ సోలగన్ను తాళి ‘ అదాదరూ నినగే
 గొత్తిదేయల్ల ’ ఎండును.

ಭರಮನಿಗೆ ಇನ್ನೂ ಕಣಕಿದಂತಾಯಿತು. 'ಆದಾದರೂ ಆಂದ್ರ? ಗೊತ್ತಿದ್ದನ್ನು ಬಿಟ್ಟು ನೀವೇನೇನೂ ಕೇಳಿದ್ರ ಹೇಳಲಾಕ ನಮಗ ಸಂದೀ ಆದ್ರೂ ಸಾಧಸಬೇಕಲ್ಲ? ಬೇಕಾರ ಆ ಮನೇ ಹಕೀಕತ ಕೇಳಿ, ಆ ಮಂದೆಲ್ಲ ಅಲ್ಲ ವನೇನು ಮಜೇವು ಮಾಡ್ತಿದ್ರ ಕೇಳಿ ನೋಡ್ತೀ, ಭರಮಗ ಗೊತ್ತೇ ತೋ ಇಲ್ಲೋ?'

ಕೂನೆಗೊಮ್ಮೆ ಅಧಿಕಾರಿ ಗೆದ್ದನು. ಭರಮನಾದರೂ ತಾನು ಹೇಳಿ ದ್ದನ್ನು 'ಇವರು ಲಕ್ಷ್ಯಗೊಟ್ಟು ಕೇಳುವರಲ್ಲ, ಎಂಬ ಉಬ್ಬಿನಿಂದ ತಾನು ತರುಣ-ತರುಣಿಯರಿಬ್ಬರನ್ನು ಒಂದು ಬೆಳಗ್ಗೆ ಅಕಸ್ಮಾತ್ತಾಗಿ ಭೆಟ್ಟಿಯಾದಂದಿ ಸಿಂದ ಭವಾಸಿಯ ಮರಣದ ವರೆಗೆ ನಡೆದ ಎಲ್ಲ ಸಂಗತಿಗಳನ್ನು ಹೇಳಿದನು. ಅನುಕೂಲತೆಗೆ ಆ ಸಂಗತಿಗಳನ್ನು ಒಂದು ಕ್ರಮದಲ್ಲ ಕೂಡಿಸಿ ಇಲ್ಲಿ ಕಾಣಿಸಿದೆ

* * * * *

ಭವಾಸಿ ಮತ್ತು ಇಂದುಮತಿ ಇವರಿಬ್ಬರೇ, ತನಗೆ ಮುಂಚೆ ಭೆಟ್ಟಿ ಯಾದುದನ್ನೂ ಆ ಬೆಳಗಿನ ವಿನೋದಗಳನ್ನೂ ಕೂನೆಗೆ ತನಗೆ ಮನೆಯಾಳು, ಎಂದು ಗೊತ್ತುಮಾಡಿದುದನ್ನೂ ಭರಮಪ್ಪನು ಸಾಧ್ಯಂತವಾಗಿ ಹೇಳಿದನು. ಆಗ ಭವಾಸಿ ಮತ್ತು ಇಂದುಮತಿಯರು ಗಂಡ-ಹೆಂಡಿರಿರಬೇಕೆಂಬ ಊಹೆ ಯಾಗಿತ್ತು ಅವನಿಗೆ. ಆದರೆ ಗೆಳೆಯರೆಲ್ಲರೂ ಕೂಡಿ ಮನೆಯಲ್ಲಿ ವಾಸ ಮಾಡಲು ಒಂದ ತರುವಾಯ ತನ್ನ ಊಹೆ ತಪ್ಪೆಂದು ತಿಳಿಯಲು ಭರಮನಿಗೆ ತಡವಾಗಲಿಲ್ಲ. ಆದರೆ ಆ ಮಾತಿನಿಂದ ಭರಮನಿಗೆ ಯಾಕೂ ಅಸಮಾಧಾನ ವಾದಂತಾಯಿತು. 'ಕೆಟ್ಟದಾಗೋದಿದ್ರ ಒಮ್ಮೊಮ್ಮೆ ಒಳಗಿಂದೊಳಗ ಹ್ಯಾಗೋ ಅನಿಸಿ ತಿಳಿತೈತಿ' ಎಂದು ಭರಮನು ತನ್ನ ಅನುಭವಕ್ಕೆ ಭಾಷ್ಯ ಒರೆದು ತಿಳುಹಿಸಿದನು. 'ಸುಬಾ(ಶುಭ)ನೂ ಹಾಂಗೇ ತಿಳಿತಿದ್ರ ಧಂದೇನೆ ಮಾಡ್ತಿದ್ದೆ, ಹೊಟ್ಟಿಗಿಲ್ಲೆ ಸಾಯೋಕಿಂತ' ಎಂದು ನಗೆಯಾಡಿದ ಅಧಿಕಾರಿಗೆ ಉತ್ತರಕೊಟ್ಟನು. 'ಲಗ್ಗಿಣ ಅಗ್ಗಿದ್ರೂ ಅಗಲಾಕ ಹಾಕೇತಿ' ಅಂತ ಭರಮ ನಿಗೆ ಭರವಸೆ. ಆದರೆ ಮೊದಲ ದಿವಸ ಭರಮನಿಗೆ ಇಷ್ಟೆಲ್ಲ ವಿಚಾರ ಒರಲು ವೇಳೆಯೂ ಇರಲಿಲ್ಲ, ಅನುವೂ ದೊರೆಯಲಿಲ್ಲ. 'ಎಲ್ಲಾ ಕೆಲಸನೂ ಮಾಡೋದೆ, ಎಲ್ಲಾರೂ ಒಂದೊಂದು ಕೆಲಸ ಹೇಳೋರೆ' ಹೀಗಾಗಿ

భరమను బీదగరేయంతే గిమిగిమి తిరుగబేకాయితను. ' ధణ్ణేరు మత్తు ఆవరవరు ' ఇవరల్లదే బేరే మును జన ఇద్దరు. ఆవరల్ల వేదోహనరాయ అన్నవవర మేలే భరమనదు ఒమ్మలే విశ్వాస క్రూతితు. ఒడజన ఆళు జన ఆంత ఆ మహారాయనిగి భేదబుద్ధియే ఇల్ల ఎల్లార జోడి మాతు, యావాగలూ మాతు, మజ్జేవిస మాతు. బోధరాయ అన్నో ఇన్నోబ్బగ బరీ వుస్తక. తానే దోడ్డ మనస్యో ఆంత తిళిదిద్దనేల ఎసో—ఎల్లార్న బిట్టు నాల్కు గేణు మగ్గలిగి ఒందు వుస్తక హిడిదుకొండు క్రూతుబిడువవ. ఆవనన్ను మాతాడిసువ ధ్యేయ భరమనిగూ ఆగలిల్ల. మురనయ దోండు తర బేరేనే. అదు ఆనంతరాయ ఆంత. ఎందాదరూ ఠేణ్ణు మగళ్ళ నోడ్రాణో ఇల్లొ అన్నోర ఠాంగ మికికి ఇందవ్వా ఆవరు ఇద్దకడే నోడ్రువ. ఒడ గట్టి ఇద్ద గొంబి ఇరతావ నోడి, ఠాంగ మనగిసెదరూ మత్తు సేటిదే సెల్తావ—ఠాంగ యా కడే మోతి (ముఖ) ఇద్రూ గబళ్ళే ఇందవ్వా ఆవర కడే తిరుగితే! కణ్ణీన లక్ష్మణ ఆష్టేను జేన్నాగిరలిల్ల ఎందు భరమన తక.

ముంజెన దివస ఏదూ జన మనేబిట్టుకదలలే ఇల్ల. ఇందవ్వా ఆవరు బ్బాడ బ్బాడ అందరూ, ఒరియ దేప్పిన మాతు, దేప్పిన కతే. ఆ మనేయల్లి దేప్ప ఇదే, ఎంబ మాతన్ను భరమను కేళిద్దను. ఒందు దివస యారో దారికొకరొబ్బరు భరమనిగి కేళిద్దరు. భట్టిం మోదల దిస భవానియూ ఇందుమతియూ ఆదే మాతన్ను తన్నేదురు ఆడిద్దరు. భరమప్పనిగి దేప్పినల్లి విశ్వాసవరలిల్ల. భవానిరాయ రిగూ ఇద్దంతే తోరలిల్ల. ఆదరే ఇందుమతిగింత ఆనంతనే ఈ మాతు-కతేగళిగి కేళ్ళాగి ఠేదరుత్తిద్దనేంబుదు ఆవన కళిగట్టి ముఖ దింద తిళియవంకిత్తు. ఒందోండు సు ఆనంతను ఎరడూ కివిగళన్ను బిరళుగళింద గట్టియాగి హిడిదుకొండు కణ్ణుగళన్ను ముజ్జుత్తి ద్దను. బోధరాయను మాత్ర ఆగాగ తాను ఓదిద వుస్తకగళింక గిన దేప్పిన కతేయన్ను—కేళ్ళాగి తాను ఓదిదవనేండు తోరెసువు

ದಕ್ಕಾಗಿಯೆ ಎನುಬಿಡು—ಹೇಳುತ್ತಿದ್ದನು. ಅವನಿಗೂ ಪುಸ್ತಕಗಳ ಹೊರಗೆ ದೆವ್ವಗಳಿರಬಹುದೆಂಬ ವಿಶ್ವಾಸವಿದ್ದಂತೆ ತೋರಲಿಲ್ಲ. ಮೊದಲ ರಾತ್ರಿ ಎಲ್ಲವೂ ಹೆಚ್ಚಾಗಿ ವಿನೋದವಾಗಿತ್ತು. ಕೊನೆಕೊನೆಗೆ ಭರಮುಪ್ಪ ನನ್ನೂ ಕರೆದು ಅವನು ಬಿಟ್ಟನೇ ಮಲಗುತ್ತಿರುವಾಗ ದೆವ್ವಗಳನ್ನು ಕಂಡನೊ ಹೇಗೆ, ಎಂದು ಚೇಷ್ಟೆ ಮಾಡಿದರು. ಮಿಕ್ಕವರಿಗೆ ವಿನೋದ ವಾದರೂ ಅನಂತನ ಎದೆ ಒಡೆದು ನೀರಾಗಿತ್ತು. ಉಳಿದ ನಾಲ್ವರು -ಇಂದುಮತಿಯು ಸಹ—ಅವನನ್ನು ಹಂಗಿಸಿದರು. ಇಂದುಮತಿಯ ಮೇಲೆ ಅವನು ಸಿಟ್ಟಿಗೇಳಲು ಎಲ್ಲರೂ ಅವನನ್ನು ಛೇದಿಸುವುದಕ್ಕಾಗಿ ಅವನ ಕೋಣೆಯ ವರೆಗೆ ಇಂದುಮತಿಯೆ ಅವನನ್ನು ಮುಟ್ಟಿಸುವಂತೆ ಮಾಡಿದರು. ಇಂದುಮತಿ ಮುಟ್ಟಿಸಿ ಒಂದೊಡನೆ ಹಿಂದಿಸಿಂದಲೆ ಅನಂತನು ಗಾಬರಿಯಿಂದ ಓಡುತ್ತ ಒಂದನು. ಆ ನಗೆಗಾಗಿ, ಮುಂದಿನ ವಿನೋದಕ್ಕಾಗಿ ಆ ರಾತ್ರಿ ಯಾರೂ ನಿದ್ರೆ ಮಾಡಲಿಲ್ಲವೆಂದರೆ ನಡೆಯುವುದು. ಬೋಧರಾಯನೊಬ್ಬನು ಮಾತ್ರ ತನ್ನ ಕೋಣೆಯಲ್ಲಿಯೆ ಓಡುತ್ತ ಮಲಗಿಕೊಂಡನು.

ಆದರೆ ಮುಂದಿನ ಬೆಳಿಗ್ಗೆಯವರಲ್ಲಿ ಮನೆಯ ವಾತಾವರಣವೆ ಬೇರೆ ಯಾಗಿತ್ತು. ಅನಂತನು ಕೋಣೆಯಿಂದ ಓಡಿ ಒಂದ ಮೇಲೆ ಉಳಿದವರು ಅವ ನನ್ನು ಇನ್ನಿಷ್ಟು ಹಂಗಿಸಿದರು. ಅದನ್ನು ತಡೆಯದೆ ಅವನೂ ಕನಲಿದನು. ದೆವ್ವನ ಕತೆ ಎಂದರೆ ಬರಿಯ ವಿನೋದವಲ್ಲ, ಹಿಂದಿನವರ ಹುಚ್ಚು ಕರುಡ ನಂಬುಗೆಯಲ್ಲ. ಇಂದಿನ ಸುಪ್ರಸಿದ್ಧ ಪಾಶ್ಚಾತ್ಯ ಪೃಚ್ಛಾಸಿಕರಾದ ಸಂ ಒಲಿವರ್ ಲಾಜ್, ಎ ಕಾಸನ್ ಡೋಯಿಲಿ ಮುಂತಾದವರು ಕೂಡ ದೆವ್ವ ಗಳಲ್ಲಿ ನಂಬುವರಲ್ಲದೆ ಅವುಗಳೊಡನೆ ಸುದ್ದಿಸಂದೇಶಗಳನ್ನು ಕಳುಹಿಸುವ ಹಂಚಿಕೆಗಳನ್ನು ಹುಡುಕುತ್ತಿದ್ದಾರೆ. ಹೋದ ವರ್ಷ ಇಂಥಲ್ಲಿ ಹೀಗಾ ಯಿತು, ಅಂಥಲ್ಲಿ ಹಾಗಾಯಿತು, ಎಂದು ಒಂದೇ ಸವನೆ ಅವೇಶದಿಂದ ಹರಬಿ ದನು. ಅಷ್ಟಕ್ಕೆ ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲವೇನೋ ? ಆದರೆ ಬೆಳಿಗ್ಗೆ ಹರಿಯುವುದಕ್ಕೆ ಎಲ್ಲರೂ ಎದ್ದು ಹೊರಡಬೇಕನ್ನು ವಷ್ಟರಲ್ಲಿ ಮೊದಲ ನೆಯ ಅದ್ಭುತಕ್ಕೆ ಪ್ರಾರಂಭವಾಯಿತು. ಅದೊಂದರೆ ಎಲ್ಲರೂ ಮಾತ ನಾಡುತ್ತ ಕುಳಿತ ಕೋಣೆಯ ಬಾಗಿಲು ಹೊರಗಿನಿಂದ ಮುಚ್ಚಲ್ಪಟ್ಟಿತ್ತು ! ಎಳೆದರೂ ತೆರೆಯಲಿಲ್ಲ!

ನಿಜವಾಗಿ ನೋಡಿದರೆ ಅದೇನೂ ಮಹತ್ವದ ಮಾತಾಗಿರಲಿಲ್ಲ. ತನ್ನ ಕೋಣೆಗೆ ಹೋಗುವಾಗ ಬೋಧರಾಯನು ಮುಚ್ಚಿ ಕೊಂಡು ಹೋಗಿರ ಬಹುದಾಗಿತ್ತು. ಅಥವಾ ಭರಮಪ್ಪನಾದರೂ ಮುಚ್ಚಿ ರಿಟ್ಟು ಹೂಡಿದಾಗಿದ್ದು. ಆದರೆ ಬಾಗಿಲು ಮುಚ್ಚಿ ದೇ, ಎಂದು ಕಂಡಕೂಡಲೆ ನಾಲ್ವರೂ ತಟ್ಟನೆ ಒಬ್ಬರ ಮುಖವನ್ನೊಬ್ಬರು ನೋಡಿದರು. ಒಂದರೆನಿಮಿಷ ಯಾರೂ ಉಸಿರಾಡಿಸ ದಂತಾಗಿ ಎಲ್ಲರ ಮೈ ಜುಮ್ಮೆಂದಿತು. ಮರುಗಳಿಗೆಯಲ್ಲಿ ವೋಹನನು ' ಭರಮಪ್ಪಾ ' ಎಂದು ಕೂಗುತ್ತ ಬಾಗಿಲನ್ನು ಒಡಿಯತೊಡಗಿದನು. ಭರ ಮಪ್ಪನು ಬಾಗಿಲನ್ನು ತೆರೆದು ಎಲ್ಲವನ್ನೂ ಕೇಳಿ ಆಶ್ಚರ್ಯಚಕಿತನಾದನು. ಇಷ್ಟರಲ್ಲಿ ಬೋಧರಾಯನೂ ಬಂದಿದ್ದನು. ತಾನು ಖಂಡಿತವಾಗಿ ಬಾಗಿ ಲನ್ನು ಮುಚ್ಚಿ ಕೊಂಡಿಲ್ಲ ಎಂದನು. ಭರಮಪ್ಪನೆ ಪೆಚ್ಚುವಡೆದು ' ಗಾಳಿ ಬರೆತೀತಿ ಅಂತ ಮುಂದಾಡೋವಾಗ ಮರೆತು ನಾನೇ ಕೊಂಡೆ ಹಾಕಿರ ಬೇಕಿ' ಎಂದನು. ತಾತ್ಪರ್ಯವಾಗಿ ಎಲ್ಲರ ಮುಖಗಳೂ ಪ್ರಸನ್ನವಾ ದವು. ಆದರೆ ತಾನು ಬಾಗಿಲನ್ನು ಮುಚ್ಚಿಲ್ಲ, ಎಂಬುದು ಭರಮಪ್ಪನಿಗೆ ಜೆನ್ನಾಗಿ ಗೊತ್ತಿತ್ತು. ಮುಚ್ಚುವಾಗ ನಮಗೆ ಯಾವ ಸದ್ದೂ ಕೇಳಿಸ ಲಿಲ್ಲ ಏಕೆ—ಎಂದು ಮಿಕ್ಕವರಿಗೆ ಸಂಶಯ.


ಬಾಗಿಲಿನ ಪ್ರಸಂಗ ಮುಗಿಯಿತು. ಆದರೆ ಆ ಕ್ಷಣದಿಂದ ಒಂದೊಂದೆ ಅದ್ಭುತ ಸಂಗತಿಗಳು ಒಂದರ ಮೇಲೊಂದು ಜರುಗತೊಡಗಿದವು. ಅನಂತನ ಸಂಕಟ ಹೇಳಲಾಸಲ್ಲ. ಆದರೆ ಸುದೈವದಿಂದ ಅವನ ಮಗ್ಗುಲ ಕೋಣೆಯ ಲ್ಲಿಯೆ ಬೋಧನು ಮಲಗುತ್ತಿದ್ದು ರಾತ್ರಿ ಬಹಳ ಹೊತ್ತು ಆನನು ಓದುತ್ತ ಕುಳಿತಿರುವುದೆ ಅನಂತನಿಗೆ ಸಮಾಧಾನವೆನಿಸಿತು. ಇಲ್ಲವಾದರೆ ಮಧ್ಯಾ ನ್ನದಲ್ಲಿ ಕೂಡ ಅನಂತನು ತನ್ನ ಕೋಣೆಯಲ್ಲಿ ಕಾಲನ್ನಿಡುತ್ತಿರಲಿಲ್ಲ. ರಾತ್ರಿ ಯೆಲ್ಲ ನಿದ್ರೆ ಇಲ್ಲದ್ದಕ್ಕೆ ಆ ದಿನ ಮಧ್ಯಾನ್ಹ ಎಲ್ಲರೂ ಎಶ್ರಮಿಸಿದ್ದರು. ಅನಂ ತನು ತಟ್ಟನೆ ಎದ್ದನು. ಯಾರೋ ಉಗುರಿಸಿಂದ ತನ್ನ ಬಾಗಿಲನ್ನು ಸವರಿ ದಂತಾಯಿತು. ಕಡೆಗೆ ತಡೆಯದೆ ಅನಂತನು ಬೋಧನ ಕೋಣೆಗೆ ಧಾವಿಸಲು ಬೋಧನು ಓದುತ್ತಲೆ ಕುರ್ಚಿಯಲ್ಲಿ ಬಿದ್ದುಕೊಂಡಿದ್ದನು. ಅನಂತನ ಕತೆ ಕೇಳಿ ಸಕ್ಕನು. ಆದರೆ ಇಡಿಯ ಮಧ್ಯಾನ್ಹ ಅನಂತನು ಆ ಸವರುವ ಸದ್ದನ್ನು ಕೇಳುತ್ತ ಹಾಸಿಗೆಯಲ್ಲಿ ಬೆವರುತ್ತ ಬೀಳಬೇಕಾಯಿತು. ಸಾಯಂಕಾಲ

ನೋಹನ, ಭವಾನಿ, ಇಂದುಮತಿ ತಿರುಗಾಡಲು ಕರೆವಾಗ ಅನಂತನು ನಡುಗದನು; ಕರುಣಾಜನಕ ದೃಷ್ಟಿಯಿಂದ ಬೋಧನ ಕಡೆ ನೋಡಿದನು. ಬೋಧನು ಅವನ ಕಷ್ಟವನ್ನು ತಿಳಿದು ನಕ್ಕು ' ನಾನು ಇಲ್ಲಿಯೆ ಓದುತ್ತ ಕುಳಿತಿರುವೆ, ಹೆದರಬೇಡ ' ಎಂದನು. ಅಂತೂ ಅನಂತನು ಮತ್ತೆ ತನ್ನ ಕೋಣೆಯಲ್ಲಿ ಸೇರಿಕೊಂಡು ಎಷ್ಟು ಬಿಗಿಯಾದ ಮುಸುಕನ್ನು ಹಾಕಿಕೊಳ್ಳ ಬೇಕೆನ್ನುವಷ್ಟರಲ್ಲಿ ಮಗ್ಗುಲಿನ ಕೋಣೆಯಿಂದ ' ಯಾರವರು ? ' ಎಂದು ಬೋಧಿಯು ಗಟ್ಟಿಸಿ ಕೂಗಿದ ದನಿ ಕೇಳಬಂತು. ಅನಂತನು ತಟ್ಟನೆ ಮಂಚ ದಿಂದ ಜಿಗಿದು ಓಡಬೇಕೆನುವಾಗ ಬೋಧ ಬಾಗಿಲದಲ್ಲಿದ್ದುದು ಕಂಡುಬಂತು. ಬೋಧನು ಕೂಡ ಅವಸರವಸರವಾಗಿ ' ಅನಂತಾ, ಇಲ್ಲಿ ನೋಡು ' ಎಂದು ಕೈಹಿಡಿದು ತನ್ನ ಕೋಣೆಯೊಳಕ್ಕೆ ತೋರಿಸಿ ' ಯಾರೋ ನಿಂತಾಂಗ ಕಾಣೋದಿಲ್ಲ ? ' ಎನ್ನುವಷ್ಟರಲ್ಲಿ ಅನಂತನು ಚಿಟ್ಟನೆ ಚೀರಿ ನೆಲಕ್ಕೆ ಬಿದ್ದನು.

ಹೊರಗೆ ಹೋದವರು ಮರಳಿ ಒಂದಾಗ ಅನಂತನು ಅದೇ ಚೇತರಿಸು ತ್ತಿದ್ದನು. ಬೋಧನು ಇಷ್ಟರಲ್ಲಿಯೆ ತನ್ನ ಕತೆಯನ್ನು ಹೇಳಿದ್ದನು. ತಾನು ಕುಳಿತಾಗ ಏನೋ ಸದ್ದಾಯಿತೆಂದೂ ಕೋಣೆಯಲ್ಲಿ ಯಾರೂ ಕಾಣಿಸಿದಕ್ಕೆ ಬಾಗಿಲಿಗೆ ಬಂದೆನೆಂದೂ, ಆಗ ಮತ್ತೆ ಒಳಗೆ ಸದ್ದಾದದ್ದನ್ನು ಕೇಳಿ ಆ ಕಡೆ ನೋಡಲು ಒಂದು ಅಸ್ಪಷ್ಟವಾದರೂ ವಿಕಾರವಾಗಿ ಕಾಣುವ ಮುಖ ಕಂಡಿ ತೆಂದೂ ಹೇಳಿದನು. ಆಶ್ಚರ್ಯದ ಮಾತೆಂದರೆ ಚೇತರಿಸಿದ ಮೇಲೆ ಅನಂ ತನೂ ಅದೇ ಕತೆಯನ್ನೆ ಹೇಳಿದನು. ಅವನಾದರೂ ಅಸ್ಪಷ್ಟವಾದ ವಿಕಾರ ವಾದ ಮುಖವನ್ನೇ ಕಂಡು ಎಚ್ಚರದಷ್ಟಿ ಬಿದ್ದಿದ್ದನು. ' ಈ ಮನೀ ವಳಗ ಇನ್ನೊಂದು ಗಳಿಗೆ ಇದ್ದರೆ ಬೇವ ಕೂಡಾ ಹೋಗಬಹುದು. ಈಗಿಂ ದೀಗ ನಾವು ಹೊರಡೋಣ ' ಎಂದನು ಅನಂತನು. ಭವಾನಿಗೆ ಕೆಣಕಿದಂ ತಾಯಿತು. 'ಯಾರಿಗೆ ಇಲ್ಲಿ ಇರೋ ಧೈರ್ಯ ಇಲ್ಲ, ಅವರು ರಾತ್ರಿ ಏರೋದ ರೊಳಗ ಹೋಗಬಹುದು. ಹೋಗಲಿಕ್ಕೆ ಹೆದರಿಕೆ ಇದ್ದರೆ ಭರಮನನ್ನು ಜೋಡಿ ಕಳುಹಿಸುವೆ ' ಎಂದು ಅವನು ಒಬ್ಬೊಬ್ಬರನ್ನೇ ನೋಡತೊಡಗಿ ದನು. ಯಾರಾದರೂ ' ಆಗಲಿ ' ಎನಬಹುದೆಂಬ ಆಶೆಯಿಂದ ಅನಂತನೂ ಮಿಕ್ಕವರ ಮುಖವನ್ನು ನೋಡಿದನು. ಯಾರೂ ಮಾತನಾಡಲಿಲ್ಲ. ಕೊನೆಗೆ

ವೋಹನನೆ ಹೇಳಿದನು; ' ಈ ಮನೆಯೊಳಗಿನ ದೆವ್ವವನ್ನು ಹೊರದೂಡಿ ಆ ಮೇಲೆ ನಾನು ಹೋಗುವೆ. ಆದರೆ ಯಾರಾದರೂ ಹೆದರಿಕೊಂಡೇ ಇಲ್ಲಿ ಉಳಿದರೆ ಅವರು ಹೇಳಬೇಕು. ಅವರ ಸಂರಕ್ಷಣೆಯ ವ್ಯವಸ್ಥೆಯನ್ನು ಮಾಡಲಾದೀತು ' ಎಂದನು. ಈ ವ್ಯವಸ್ಥೆಗೆ ಅನಂತನೊಬ್ಬನೇ ಹುದ್ದೆಯಾದನು.

ಆ ರಾತ್ರಿಯ ಅನುಭವ ಮರೆಯದಂತಾಯ್ತು. ವೋಹನ ಮತ್ತು ಭವಾನಿ ಇಬ್ಬರೂ ಮೊದಲು ಇಂದುಮತಿಯ ಸುರಕ್ಷಿತೆಗಾಗಿ ಹಂಚಿಕೆ ಹಾಕಿದರು. ಈ ಕೆಲಸದಲ್ಲಿ ಅವರಿಗೆ ಅನಂತನಿಂದ ತುಸು ತೊಂದರೆಯಾಯಿತೆಂದೆ ಹೇಳಬಹುದು. ಯಾಕೆಂದರೆ ಅನಂತನು ಇತ್ತ ಇವರಿಬ್ಬರ ಜೊತೆಯಲ್ಲಿ ಉಳಿಯಲಿಲ್ಲ, ಅತ್ತ ತನ್ನ ಕೋಣೆಯಲ್ಲೂ ತನ್ನ ಮಟ್ಟಿಗೆ ಉಳಿಯಲಾರ; ತಾನು ತನ್ನ ಕೋಣೆಯಲ್ಲಿ ಇರುವಾಗ ಬೋಧಿ ಬದಿಯ ತನ್ನ ಕೋಣೆಯಲ್ಲಿಯೆ ಓದುತ್ತ ಕುಳಿತಿರಬೇಕೆಂಬ ಸೂಚನೆಗೆ ಕೂಡ ಅವನು ಅನಿವಾರ್ಯವಾಗಿ ಒಪ್ಪಿದನು. ಹೀಗಾಗಿ ಬೋಧಿಯ ಸಹಾಯವು ಹೆಚ್ಚಾಗಿ ದೊರಕದಂತಾಯಿತು. ಆದರೂ ಬೋಧಿಯು ಅನಂತನಿಗೆ ತಿಳಿಯದಂತೆ ತನ್ನ ಕೋಣೆಯ ಹೊರಬಾಗಿಲನ್ನು ತೆರೆದಿಟ್ಟು ಕಾವಲಿರಲಿಕ್ಕೆ ಒಪ್ಪಿದನು. ಅಂತೂ ಇಂದುಮತಿಯ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿಯು ಭರಮಪ್ಪನ ಮೇಲೆಯೆ ದಿಡ್ಡಿತು. ಆ ರಾತ್ರಿಯ ಸಂಗತಿಯನ್ನು ಏಚ್ಚು ಅನುಕೂಲವಾಗಿ ತಿಳಿದುಕೊಳ್ಳಬೇಕಾದರೆ ಮನೆಯ ಕಲ್ಲನೆ ಕಣ್ಣು ಮುಂದಿರಬೇಕಾದುದರಿಂದ ಅದರ ಸ್ಥಳಚಿತ್ರವನ್ನೂ ಯಾರಾರೂ ಯಾವ ಕೋಣೆಯಲ್ಲಿದ್ದುಕೊಳ್ಳುತ್ತಿದ್ದರೆಂಬುದನ್ನೂ ಇಲ್ಲಿ ಕಾಣಿಸಿದೆ. ಅದನ್ನು ನೋಡಬಹುದು. ವೋಹನನ ಕೋಣೆಯಿಂದ ಹೊರಬಾಗಿ ಬಾಗಿಲು ಇದ್ದುದರಿಂದ ಅವನು ಆ ಬಾಗಿಲನ್ನು ತೆರೆದಿಟ್ಟು ಪೂರ್ತಿಯಾಗಿ ಒಚ್ಚಲುಮನೆಯಿಂದ ಹೊರಕಟ್ಟಿಯ ವರೆಗೆ ಸುಳಿದಾಡುತ್ತಿದ್ದನು. ಇತ್ತ ಅನಂತ ಮತ್ತು ಬೋಧಿ ಇವರಿಬ್ಬರ ಕೋಣೆಯ ಮೇಲುಪ್ಪರಿಗೆಗೆ ಭವಾನಿಯು ಕೋಣೆ ಇದ್ದು ಅವನು ಮೇಲೆ ಸುಳಿದಾಡಿ ಕಾವಲಿಟ್ಟನು. ಅನಂತನು ತನ್ನ ಕೋಣೆಯ ಬಾಗಿಲನ್ನು ಹಾಕಿಕೊಳ್ಳುವಾಗ ಬೋಧಿಯು ಹೊರಕಟ್ಟಿಯಲ್ಲಿದ್ದ ತನ್ನ ಕೋಣೆಯ ಬಾಗಿಲನ್ನು ಹಾಕಿಕೊಳ್ಳುವ ಕರಾರನ್ನು ಮಾಡಿಕೊಂಡಿದ್ದನು. ಈ ಯುಕ್ತಿಗಾಗಿ ಅವನು ಅನಂತನಿಗೆ ತಿಳಿಯದಂತೆ ತನ್ನ ಕೋಣೆಯ ಹೊರ



--- ಮೇಲುಪ್ಪಂಗಿಯ 'ಭಿವಾನಿ' ಕೋಣೆ. →

ಮನೆಯ ಚಿತ್ರ

ಬಾಗಿಲನ್ನು ತೆರೆದಿಟ್ಟು ಆ ಬದಿಗೆ ಅಡುಗೆಯ ಮನೆಯ ವರೆಗೆ ನೋಡಲು ಒಪ್ಪಿದನು. ಭರಮನಿಗೆ ಮಾತ್ರ ನಿರಾಶೆಯಾಗಿತ್ತು. ಅವನು ನಡುಕೋಣೆಯ ಒಳಬಾಗಿಲಿಗೆ ಕುಳಿತುಕೊಳ್ಳಬೇಕಾಯಿತು. ಮೋಹನನ ಕೋಣೆ, ಅನಂತನ ಕೋಣೆ, ಇತ್ತ ಇಂದುಮತಿಯ ಕೋಣೆ ಇವು ಮೂರನ್ನೂ ಅವನು ನೋಡಿಕೊಳ್ಳುವಂತಿತ್ತು.

ಆದರೆ ಈ ವ್ಯವಸ್ಥೆ ಭರಮಪ್ಪನಿಗೆ ಸರಿಹೋಗಿರಲಿಲ್ಲ. ದೆವ್ವಿನ (ಅದು ಬರುವುದೆ ಆದರೆ) ಇದಿರಾ-ಇದಿರು ಸನ್ನದ್ಧವಾಗಿರಬೇಕೆಂ: ಆಕಾಂಕ್ಷೆ ಅವನಿಗೆ ಬಲವಾಗಿದ್ದಿತು. ಆ ರಾತ್ರಿ ನಡೆದ ಘಟನೆಗಳನ್ನು ನೆನೆದು ತಾನು ಬಯಲಿಗಿದ್ದರೆ ಒಂದೂ ನಡೆಯುತ್ತಿರಲಿಲ್ಲವೆಂದು ಅವನು ಹಟದಿಂದ ಹೇಳಿದನು. ಇನ್ನು, ರಾತ್ರಿಯ ಘಟನೆಗಳೆಂದರೆ ಮೊದಮೊದಲು ಎಲ್ಲವೂ ಎಂದಿನಂತೆ ಶಾಂತವಾಗಿದ್ದಿತು. ಮೋಹನನು ಇತ್ತಿಂದತ್ತ ಪಹರೆಯಲ್ಲಿ ಹೊರಕಟ್ಟಿಯನ್ನೇರಿ ಬೋಧಿಯ ಬಾಗಿಲನ್ನು ಮೆಲ್ಲಗೆ ಮುಂದೂಡಿ ನೋಡುವನು; ಹೊರಬಾಗಿಲ ಕಡೆ ಮುಖ ಮಾಡಿಕೊಂಡು ಕುರ್ಚಿಯಲ್ಲಿ ಬಿದ್ದುಕೊಂಡ ಬೋಧಿಯ ತಲೆ ಮಾತ್ರ ಅವನಿಗೆ ಹಿಂದಿನಿಂದ ಕಾಣುವುದು; ಒಮ್ಮೊಮ್ಮೆ ಬೋಧಿ ತಲೆ ತಿರುಗಿಸಿ ನೋಡುವನು. ಇಚ್ಛುರೂ ಮುಗುಳ್ಳಗೆ ಸಕ್ಕಮೇಲೆ ಮುಗಿಯಿತು ಮೂಕ ಮುಲಾಖತ್ತು. ಮೋಹನನು ಮೆಲ್ಲಗೆ ಕದವನ್ನು ಮುಂದೆ ಮಾಡಿಕೊಂಡು ಕೋಗುವನು. ಹೋಗುವಾಗ ಉಪರಿಗೆಯಲ್ಲಿ ಸುಳಿವ ಭವಾನಿಗೆ ಕೈಯನ್ನು ತೂರಿ ಹೋಗುವನು. ಮಧ್ಯರಾತ್ರಿಯ ವರೆಗೂ ಸದ್ದಿಲ್ಲದ ಈ ಸನ್ನಾಹ ನಡೆಯಿತು. ಮೋಹನನಿಗೆ ಬೇಜಾರ ವಾಯಿತು. ತಮ್ಮ ಕಲ್ಪನೆಯೆ ಸಡಿಲುಗೊಂಡು ತಮ್ಮನ್ನು ಈ ಹುಚ್ಚು ವ್ಯವಹಾರಕ್ಕೆ ನೂಕಿದೆ, ಎಂಗು ಪಶ್ಚಾತ್ತಾಪವಾಗತೊಡಗಿತು. ಪಹರೆಯ ಮೂಕ ಮುಲಾಖತ್ತಿನ ಮುಗುಳ್ಳಗೆ ಮಂದಮಂದವಾಗತೊಡಗಿತು; ಬೋಧಿಯ ತಲೆಯೂ ಚುರುಕಿನಿಂದ ತಿರುಗಿ ನೋಡುವುದು ಕಡಮೆಯಾಯಿತು; ಭವಾನಿಗೂ ಕೈ ತೂರುವುದು ಬೇಜಾರಕ್ಕೆಟ್ಟಿತು. ಕೆಲಹೊತ್ತು ಹಾಗೆಯೆ ನಡೆದಿದ್ದರೆ ಈ ಮುನ್ಸೂರಿ ಸುಖವಾಗಿ ಮಲಗುತ್ತಿದ್ದರೆಂಬುದಕ್ಕೆ ಸಂದೇಹವಿಗಲಿಲ್ಲ. ಈ ಹುಚ್ಚಾಟವನ್ನು ಬಿಟ್ಟು ಮಲಗೋಣವೆ—ಎಂದು ಮೋಹನನೂ ವಿಚಾರ ಮಾಡುವುದರಲ್ಲಿದ್ದನು. ಅಷ್ಟರಲ್ಲಿ ಇಂದುಮತಿಯ

ಕೋಣೆಯಿಂದ ಚಿಟ್ಟನೆ ಚೀರಿದ್ದು ಕೇಳಬಂದಿತು. ಭರಮನು ಒಂದೇಟೆಗೆ ಬಾಗಿಲಿಗೆ ಬಂದನು. ಭವಾನಿಯೂ ಒಂದು ಇಳಿತಕ್ಕೆ ಅಲ್ಲಿಯೇ ಜಾರಿದನು. ಇತ್ತ ಇವರು ಬಾಗಿಲನ್ನು ಬಡೆಯುವಷ್ಟರಲ್ಲಿ ಹಿಂದಿನಿಂದ ಮೋಹನನು ಓಡಿ ಕಿಟಕಿಗೆ ಬಂದನು. ಒಂದರೆನಿಮಿಷದಲ್ಲಿ ಬೋಧಿಯೂ ಧಾವಿಸುತ್ತ ಮುಂಬದಿಯಿಂದ ಓಡಿಬಂದು ಮೋಹನನನ್ನು ಕೂಡಿದನು.

ಕೆಲಹೊತ್ತಿನ ಮೇಲೆ ಶಾಂತಳಾದ ಇಂದುಮತಿ ಯಾರ ಕುತೂಹಲನನ್ನೂ ತಣಿಸುವಂತಿರಲಿಲ್ಲ. ಏನಾಯಿತೆಂಬುದರ ಸ್ಪಷ್ಟ ಕಲ್ಪನೆ ಅವಳಿಗಿದ್ದಿರಲಿಲ್ಲ. ಕಿಟಕಿಯ ಕಡೆ ಏನೂ ಸದ್ದಾಯಿತಂತೆ. ಆಗ ಅವಳು ಮುಸುಕನ್ನು ತುಸು ಸರಿಸಿ ನೋಡಿದಳಂತೆ. ಮುಂದೆ ಅದೇ ಕತೆ. ಬೋಧಿ-ಅನಂತರಂತೆ ಅವಳಿಗೆ ಕಾಣಿಸಿದ್ದೂ ಒಂದು ಅಸ್ಪಷ್ಟವಾದ ಅಂತ್ಯಂತ ವಿಕಾರವಾದ ಮುಖ. ಬೇರೆ ಯಾವ ಅವಯವವೂ ಕಾಣಲಿಲ್ಲ. ಕ್ಷಣಾರ್ಧದಲ್ಲಿ ಆ ಮುಖವೂ ಅದೃಶ್ಯವಾಯಿತು—ಆಕೆ ಚಿಟ್ಟನೆ ಚೀರಿದಳು. ಇಷ್ಟರಲ್ಲಿ ಅನಂತನೂ ಈ ಗುಂಪಿಗೆ ಬಂದು ಸೇರಿದ್ದನು. ಇಂದುಮತಿಗೆ ಕನಸೇ ಬಿದ್ದಿತ್ತೆಂದು ಬೋಧಿ-ಭರಮ-ಭವಾನಿ-ಮೋಹನರು ಬಹುಮತದಿಂದ ನಿರ್ಣಯಕೊಟ್ಟರು. ಅಂತೂ ಇಷ್ಟರಿಂದ ಕಾವಲಿನ ಚಟುವಟಿಕೆ ಮತ್ತೆ ಜಾಗೃತವಾಯಿತು, ಭರಮಪ್ಪನು ಇಂದುಮತಿಯ ಬಾಗಿಲಿಗೆಯೆ ತಲೆ ಇಟ್ಟು ಮಲಗಬೇಕಾಯಿತು.

ಸುಮಾರು ರಾತ್ರಿ ಎರಡು ಗಂಟೆಯಾಗಿರಬಹುದು. ಮೋಹನನು ಈಗ ಮನೆಯನ್ನು ಹೆಚ್ಚಾಗಿ ಸುತ್ತುತ್ತಿದ್ದನು. ಇಂದುಮತಿಯ ಕೋಣೆಯ ಕಿಟಕಿಯಿಂದ ಮನೆಯ ಹಿಂದೆ ಸುತ್ತಿ ಹೊರಕಟ್ಟಿಗೆ ಬಂದು ಬೋಧಿಯನ್ನು ನೋಡಿ ಮತ್ತೆ ತಿರುಗಿ ನಡೆಯುವನು. ಹೀಗೆ ನಡೆದಾಗ ಒಮ್ಮೆ ತಾನು ಬಚ್ಚಲುಮನೆಯ ಮೂಲೆಗಿದ್ದಾಗ ತನ್ನ ಕೋಣೆಯ ಹೊರಬಾಗಿಲಿಗೆ ಯಾರೊ ನಿಂತಂತೆ ತೋರಿತು. 'ಯಾರವರು?' ಎನ್ನುತ್ತ ಅವಸರದಿಂದ ನಡೆದು ಬರುವಷ್ಟರಲ್ಲಿ ಬಾಗಿಲು ಮುಚ್ಚಿತು. ಆದರೆ ಮೋಹನನು ಹೆದರದೆ ಮುಂಬದಿಯ ಕಿಟಕಿಗೆ ಬಂದನು. ಅಲ್ಲಿಂದ ಅವನಿಗೆ ತನ್ನ ಕೋಣೆಯ ಒಳ ಬಾಗಿಲು ಕಾಣುವಂತಿತ್ತು. ಆದರೆ ಒಂದು ಕ್ಷಣ ಆ ಬಾಗಿಲಲ್ಲಿ ಒಂದು ಅಸ್ಪಷ್ಟವಾದ, ವಿಕಾರವಾದ ಮುಖವು ಕಂಡಿತು. ಕಂಡಿತು ಎನುವಷ್ಟರಲ್ಲಿ ಮಾಯವಾಯಿತು. ಮೋಹನನು ದಿಟ್ಟನು, ಕೂಗಲಿಲ್ಲ. ಯಾಕೆಂದರೆ

ಎಲ್ಲಿಯೂ ನೋಡಿದ ಮುಖದ ಕಳೆ ಆ ವಿಕಾರವಾದ ಮುಖದಲ್ಲಿ ಕಂಡು ಅವನನ್ನೆ ವಿಚಾರಕ್ಕೆ ತೋಡಗಿಸಿತ್ತು. ಆದರೆ ಅಷ್ಟರಲ್ಲಿ ತನ್ನ 'ಯಾರವರು' ಎಂಬುದನ್ನು ಕೇಳಿ ಬೋಧಿ ಅವಸರವಸರವಾಗಿ ತನ್ನ ಹೋರಬಾಗಿಲಿನಿಂದ ಓಡಿಬಂದನು. ಅವನು ಮಾತನಾಡುವ ಮುಂಜೆಯೆ ಮೋಹನನು ಅವನನ್ನು ನನ್ನೆಯಿಂದ ತಡೆದನು. ತನ್ನ ಅನುಭವವನ್ನೂ ಹೇಳಿ ಕೊನೆಗೆ 'ಇದೇನೋ-ಗುರುತಿನ ದೆವ್ವ ಇದ್ದಾಂಗ ಕಾಣ್ತದೆ. ಇನ್ನೊಮ್ಮೆ ಒಂದರೆ ಹಿಡಿದೇ ಬಿಡೋಣ—ಸ್ವಲ್ಪ ಜಾಗೃತ ಆಗಿರು' ಎಂದನು. ಹೆಚ್ಚಿಗೆ ಏನನ್ನೂ ಹೇಳ ಬಯಸದ್ದರಿಂದ ಬೋಧಿ ನಿರಾಶಿತನಾಗಿ ತನ್ನ ಕೋಣೆಗೆ ಹೋದನು.

ಆದರೆ ಎಲ್ಲಕ್ಕೂ ಮೋಚಿನ ಘಟನೆ ನಸುಕಿನ ೪-೫ ಗಂಟೆಯ ನಡುವೆ ಜರುಗಿತು. ಭರಮಪ್ಪನು ಮಲಗಿದ್ದಲ್ಲಿಯೆ ನಿದ್ರೆಹೋಗಿ ತುಸು ವೇಳೆಯಾಗಿತ್ತು. ಅವನಿಗೆ ಒಮ್ಮೆಲೆ ಎಚ್ಚರವಾಯಿತು. ಇಂದುಮತಿಯ ಕೋಣೆಯಲ್ಲಿ ಏನೂ ಸದ್ದಾದಂತೆ ಭಾವವಾಯಿತು. ಚಟ್ಟನೆ ಎದ್ದನು. ಬಾಗಿಲು ತಟ್ಟಿದನು. ಸದ್ದಿಲ್ಲ. ತನ್ನ ಕಲ್ಲನೆಯೆ ತಪ್ಪಾಗಿರಬಹುದು, ಎಂದು ತಡೆದನು. ಕೊನೆಗೆ ಇದು ಯೋಚಿಸುವ ವೇಳೆಯಲ್ಲ, ಎಂದು ಮತ್ತೆ 'ಆವ್ವಾ, ಆವ್ವಾ ಅವರ' ಎಂದು ಕೂಗಿ ಬಾಗಿಲು ತಟ್ಟಿದನು. ಇಂದುಮತಿ ಬಾಗಿಲು ತೆರೆಯುವುದಕ್ಕೆ ಮೋಹನ-ಭವಾನಿ-ಬೋಧಿಯವರು ಅಲ್ಲಿಗೆ ಒಂದರು. ಭರಮನು ತನ್ನ ಸಂಶಯವನ್ನು ಹೇಳಿದನು; ಇಂದುಮತಿ ತಾನು ನಿದ್ರಿಸುತ್ತಿದ್ದಳೆಂದು ಹೇಳಿದಳು. ಎಲ್ಲರೂ ಸಮಾಧಾನ ತಂದುಕೊಳ್ಳುವಷ್ಟರಲ್ಲಿ ಅನಂತನನ್ನು ನೋಡಿದರು. ಅನಂತನು ಇವರಿದ್ದಲ್ಲಿ ಬಂದಿರಲಿಲ್ಲ. ಬೋಧಿಗೆ ಆಶ್ಚರ್ಯವಾಯಿತು. ನಡುಕೋಣೆಯಲ್ಲಿ ಒಂದು ನೋಡಿದರೆ ಅನಂತನ ಕೋಣೆಯ ಬಾಗಿಲು ತೆರೆದಿದೆ? ಒಳಗೆ ನೋಡಿದರೆ ಅನಂತನು ಇಲ್ಲವೆ ಇಲ್ಲ! ಬೋಧಿಯ ಸುದ್ದಿಯನ್ನು ಕೇಳಿ ಎಲ್ಲರೂ ಚಕಿತರಾದರು. ಭರಮ ನನ್ನೂ ಇಂದುಮತಿಯನ್ನೂ ಅಲ್ಲಿಯೆ ಬಿಟ್ಟು ಮನೆತುಂಬ ಹುಡುಕಿದರು. ಆದರೆ ಅನಂತನ ಸುಳಿವೆ ಇಲ್ಲ!

ಯಾರಿಗೂ ಏನೂ ತಿಳಿಯದಂತಾಯಿತು. ಭವಾನಿಯ ಮುಖ ಕಳೆ ಗಟ್ಟಿತು; ಬೋಧಿಯ ಮುಖದಲ್ಲೂ ಹೆದರಿಕೆ ಮೂಡತೊಡಗಿತು; ಆದರೆ ಮೋಹನನು ಮಾತ್ರ ವಿಚಾರದಲ್ಲಿ ಮಗ್ನನಾಗಿದ್ದನು. ಕೊನೆಗೆ ಏವರೂ

ಹೊರಕಟ್ಟಿಯಲ್ಲಿಯೇ ಕುಳಿತುಕೊಂಡರು. ಮೌನದಿಂದಿದ್ದರೆ ಹೆದರಿಕೆ; ಮಾತನಾಡಬೇಕೆಂದರೆ ಬೇರೊಂದು ಮಾತಿಲ್ಲ. ಹೀಗೆಯೇ ನಸುಕನ್ನು ಹೇಗಾದರೂ ದೂಡಬೇಕೆನ್ನುವಷ್ಟರಲ್ಲಿ ಒಮ್ಮೆಲೆ ಹಿತ್ತಲುಬಾಗಿಲು ನೂಕಿದ ಸದ್ದಾಯಿತು. ಒಂದೇ ನಿಮಿಷಕ್ಕೆ ಐವರೂ ಎದ್ದುನಿಂತರು. ಎಲ್ಲರಿಗೂ ಒಂದೇ ವಿಚಾರ— ಮತ್ತೆ ಏನಾಯಿತು ?— ಎಂದು. ಕೊನೆಗೆ ಎಲ್ಲರೂ ಹಾಗೆಯೇ ಮೂಕಗೊಂಬೆಗಳಂತೆ ನಿಂತಿರಲು ಮೋಹನನು ನಿಶ್ಚಯದ ಹೆಜ್ಜೆಗಳಿಂದ ಹಿಂದಿನ ಬಾಗಿಲಿಗೆ ನಡೆದನು. ಒಂದೊಂದೆ ಹೆಜ್ಜೆ ಗುಡುಗಿನಂತೆ ಪಡಿದನಿರುವದೇನೋ ಎನ್ನುವಂತೆ ನಿಂತವರಿಗೆ. ಮೋಹನನ ಹೆಜ್ಜೆಯ ಸದ್ದು ನಿಂತಿತು. ಎಲ್ಲರೂ ಹಾರುವ ತಂತಮ್ಮ ಹೃದಯದ ಸದ್ದಿಗೇ ಹೆದರುವಂತೆ ನಿಂತರು. ಆಷ್ಟರಲ್ಲಿ 'ಅನಂತ!' ಎಂದು ಮೋಹನನ ದನಿ ಕೇಳಬಂದಿತು. ಎಲ್ಲರೂ ಓಡಿದರು. ನಿಶ್ಚೇಷ್ಟನಾಗಿ ಅನಂತನು ಬಿದ್ದಿದ್ದಾನೆ, ಬಾಗಿಲು ಪೂರ್ತಿಯಾಗಿ ತೆರೆದಿದೆ! ಅನಂತನನ್ನು ಕೊಣೆಯಲ್ಲಿ ಮಲಗಿಸಿ ಸುತ್ತಲು ಆತುರತೆಯಿಂದ ಕುಳಿತರು. ಅನಂತನು ಕಣ್ಣೆರೆದಾಗ ಹೊರಗೆ ಸೂರ್ಯನು ಮೇಲೇರುವುದರಲ್ಲಿದ್ದನು.

* * * *

ಮರುದಿನದ ಸಮಾಚಾರ ಮರೆಯದಂತಹದಾಗಿತ್ತು. ಚೇತರಿಸಿದ ಅನಂತನು ಹೆಚ್ಚಿಗೇನನ್ನೂ ಹೇಳದಾದನು. ಕೇವಲ ಆ ಅಪ್ಪುಷ್ಟವಾದ, ವಿಚಾರವಾದ ಮುಖವನ್ನು ನೋಡಿ ತಾನು ಹೆದರಿದ್ದಷ್ಟೆ ಅವನಿಗೆ ಗೊತ್ತು. ಮುಂದೆ ಏನಾದುದು, ತಾನು ಹಿಂಬಾಗಿಲ ಹತ್ತಿರ ಒಂದುದು ಹೇಗೆ, ಅಲ್ಲಿಯ ವರೆಗೆ ಇದ್ದುದು ಎಲ್ಲಿ—ಇದೊಂದೂ ತನಗೆ ಗೊತ್ತಿಲ್ಲ, ಎಂದೇ ಹೇಳಿದನು. ಎಲ್ಲರಿಗೂ ಏನೂ ತಿಳಿಯದಂತಾಯಿತು. ಅಂದುಬೆಳಗಿನಿಂದ ಯಾರ ಕಣ್ಣಿಲ್ಲೂ ಬೇವಿಲ್ಲದಂತಿತ್ತು. ಮೊದಲ ದಿನದ ಹರಟೆ, ಚೇಷ್ಟೆ, ನಗೆ— ಇವೆಲ್ಲ ಮಾಯವಾದುವು. ಮುಖ್ಯವಾಗಿ ಭವಾನಿಯ ಮುಖ ಬಹಳೇ ಕಳೆಗುಂದಿತ್ತು. ಭವಾನಿಗೂ ಭೂತ ಪಿಶಾಚಿಗಳಲ್ಲಿ ಹುಚ್ಚುನಂಬಿಕೆ ಹುಟ್ಟಿರಬಹುದೆ, ಎಂದು ಮೋಹನನಿಗೆ ಸಂದೇಹ. ಆದರೆ ಭವಾನಿಯ ಸ್ಥಿತಿ ಹಾಗೇಕೆ ಆಗಿದೆ, ಎಂಬುದು ಅವನ ಮಾತುಗಳೆಂದರೆ ಮೋಹನನಿಗೆ ಸ್ಪಷ್ಟವಾಯಿತು. 'ಅನಂತಾ, ನನ್ನ ಹುಟ್ಟುಕಾಳಿ ನೀವೆಲ್ಲ ಇಲ್ಲಿ ಬಂದಿದ್ದಿರಿ. ನನ್ನಿಂದ ನಿಮಗೆ ತೊಂದರೆ. ನಾನಂತೂ ಇಂತಹ ಸ್ಥಿತಿಯಲ್ಲಿ ಹೇಡಿಯಂತೆ ಮನೆಯನ್ನು

ಬಿಡಲಾರೆ. ನಿಮಗೂ ಹೆಚ್ಚಿನ ತೊಂದರೆ ಬೇಡ. ಆದಕಾಗಿ ಈ ರಾತ್ರಿ ಪೋಲೀಸರನ್ನು ಕಾವಲಿಗಾಗಿ ಕೇಳಿಕೊಳ್ಳೋಣ' ಎಂದನು ಭವಾನಿ.

ಆ ಮಾತಿಗೆ ಮೊದಲು ಯಾರಿಂದಲೂ ಉತ್ತರ ಬರಲಿಲ್ಲ.

ಕೊನೆಗೆ ಬೋಧಿಯು ಖೊಳ್ಳನೆ ನಕ್ಕನು. ಆ ವಾತಾವರಣದಲ್ಲಿ ನಗೆ ಎಷ್ಟು ಅಸಂಭವನೀಯವಾಗಿತ್ತೆಂಬುದು ಆ ನಗೆಗೆ ತಟ್ಟನೆ ಮಿಕ್ಕುವರೆಲ್ಲ ಬೆದರಿದ್ದರಿಂದ ತಿಳಿಯುವಂತಿತ್ತು. ಭವಾನಿಗೆ ಸಿಟ್ಟು ಒಂದಂತಿತ್ತು. ಆದನ್ನು ಕಂಡು ಬೋಧಿ ಅವಸರದಿಂದ ಹೇಳಿದನು, 'ಯಾವುದಕ್ಕೂ ನಿನಗೆ ಬೇಕು ಭವ್ಯ ಆನೆ! ಆದಕಂತೇ ನಿನಗೆ ಭವಾನಿ ಅಂತ ಹೆಸರು ಬಿದ್ದದ್ದು. ಈಗ ಪೋಲೀಸರನ್ನು ಕರೆಯೋದಂದ್ರೆ ಭವ್ಯ ಆನೆ ಬೇಡಿದ ಹಾಗೆಯೇ. ಯಾರಾದರೂ ನಮ್ಮ ಮಾತು ಕೇಳಿದರೆ ನಕ್ಕಾರು! ಏನಾಗಿದೆ ಅಂತ ಪೋಲೀಸರನ್ನು ಕರೆಸೋದು?'

'ಇನ್ನೇನು ಬೇವ ಹೋದರೆನೇ ಪೋಲೀಸರು ಬೇಕೇನು?' ಅನಂತ ನಿಗೆ ಸಿಟ್ಟು ತಡೆಯದಂತಾಯಿತು.

'ಬೇವ ಹೋದರೂ ಪೋಲೀಸರೆ ಬೇಕಂತಿಲ್ಲ. ನಿನ್ನಂತಹ ಪುಕ್ಕನ ಮಾತು ಕೇಳಿ ಪೋಲೀಸರನ್ನು ಕರೆಸಿದರೆ—'

'ಬೋಧಿ, ಹಾಗೆ ನೋಡಿದರೆ ನಾವೆಲ್ಲಾರೂ ಪುಕ್ಕರೆ!' ಎಂದಳು ಇಂದುಮತಿ.

ಅಂತೂ ಕೊನೆಗೆ ಇದೊಂದು ದಿವಸ ಪೋಲೀಸರ ಗೊಡವೆಗೆ ಹೋಗಿ ಬಾರದೆಂದು ನಿರ್ಣಯವಾಯಿತು. ಈ ನಿರ್ಣಯಕ್ಕೆ ಮೋಹನನು ಧೈರ್ಯ ಕೊಟ್ಟನು. ಮೋಹನನು ತನ್ನದೊಂದು ಕಾರಣವಿದೆ, ಎಂದೂ ಹೇಳಿದನು. ಯಾವ ಕಾರಣವೆಂದು ಎಲ್ಲರೂ ಹಟದಿಂದ ಕೇಳುವವರೆಗೆ ಅವನು ಹೇಳಲು ಇಚ್ಛಿಸಿದ್ದಿಲ್ಲ. ಕೊನೆಗೆ ಹೇಳತೊಡಗಿದನು.

'ನಿನ್ನಿನ ರಾತ್ರಿ ನಾನೂ ದೆವ್ವನನ್ನು ನೋಡಿದೆ!'

ಎಲ್ಲರೂ ಮತ್ತೆ ಮೊದಲಿನಂತೆ ಸ್ತಬ್ಧರಾದುದನ್ನು ನೋಡಿ ಮೋಹ ನನು—

'ನಾನು ನೋಡಿದ ದೆವ್ವಿಗಾಗಿ ಯಾರೂ ಹೆದರಬೇಕಾಗಿಲ್ಲ. ಯಾಕೆಂ-

ದರೆ—ನಾನೂ ಮುಖವನ್ನೆ ನೋಡಿದರೂ ಅದೆಲ್ಲಿಯೂ ನೋಡಿದ ಮುಖ ಎಂದು.....'

ಬೋಧಿಯು ಈ ಸಲ ಮುಂಚಿನಗಿಂತ ಗಟ್ಟಿಯಾಗಿ ನಕ್ಕನು. ಹೆದರಿ ದವರ ನಡುವೆ ಸಿಡಿಮದ್ದು (bomb) ಪುಟಿದಂತಾಯಿತು ಆ ನಗೆಯಿಂದ. ಬೋಧಿಯು ಎರಡು ಸಲ ಹೀಗೆ ನಕ್ಕುದು ವೋಹನನಿಗೆ ಮುಂದೆ ಒಳ್ಳೆ ಸೋಜಿಗವನ್ನುಂಟುಮಾಡುವ ಸಂಗತಿಯಾಯಿತು. ಸದ್ಯಕ್ಕೆ ಮಾತ್ರ ಎಲ್ಲರೂ ತನ್ನನ್ನು ತುಸು ಅಸಹ್ಯದಿಂದಲೂ ನೋಡುವುದನ್ನು ಕಂಡು ಬೋಧಿ ಅತ್ಯಂತ ಪ್ರಯಾಸದಿಂದ ನಗೆ ತಡೆದುಕೊಂಡನು.

'ಅಲ್ಲ-ನಾನು ನಕ್ಕದ್ದೂ ಅಂದ್ರೆ—ನನಗೊಂದು ವಿಚಾರ ಬಂದಿತು.. 'ಎಲ್ಲಿಯೂ ನೋಡಿದ ಮುಖ' ಅಂತ ವೋಹನ ಆಂದದ್ದನ್ನು ಕೇಳಿ ನಮ್ಮ ಅನಂತನೇ ದೆವ್ವ ಆಗ್ಯಾನೊ ಎನೊ ಅಂತ—ಅಹ! ಹಹ!—ಹಹಹಹ!' ಎಂದು ಮತ್ತೆ ಬೋಧಿ ನಗೆಯಿಂದ ತೂಗತೊಡಗಿದನು.

ವೋಹನನೊಬ್ಬನು ಮಾತ್ರ ಮರುಮಾತಿಲ್ಲದೆ ಕೋಣೆಯಿಂದ ಹೊರ ಬಿದ್ದನು.

* * * *

ಆ ದಿನ ಮತ್ತೆ ಹೆದರಿಕೆಯ ವಾತಾವರಣವೆ ಮನೆ ತುಂಬಿಕೊಂಡಿತು. ಮಾತು-ಕತೆಗಳು ಮಂದವಾಗತೊಡಗಿದವು. ಸಂಜೆಯಾದಂತೆ ಒಬ್ಬೊಬ್ಬರು ಕೆಮ್ಮಲು ಕೂಡ ಹೆದರುವರೇನೊ ಎನಿಸುವಂತಿತ್ತು. ಕೂತ ಕುರ್ಚಿ 'ಚಿರ' ಎಂದರೆ ತಟ್ಟನೆ ಎಲ್ಲರು ಎದ್ದು ಆತ್ತಿತ್ತ ನೋಡುವರು. ಗಾಳಿಗೆ ಬಾಗಿಲು ಒಡೆದರೆ ಎಲ್ಲರ ಎದೆ 'ಧಡಧಡ' ಎಂದಂತಾಗುವುದು. ಭರಮಪ್ಪ ಒಂದೇ ಸಲ ಬಾಯ್ತೆರೆದು ಮಾತನಾಡಿದರೆ ಮಿಕ್ಕವರೆಲ್ಲರೂ 'ಯಾರದು? ಎನಾಯ್ತು?' ಎಂದು ತಡವರಿಸಿದ್ದರು.

ಈ ಸ್ಥಿತಿಯಲ್ಲಿ ರಾತ್ರಿಗಾಗಿ ಭವಾನಿ ಒಂದು ಸೂಚನೆಯನ್ನು ಮಾಡಿದನು. ಅದೆಂದರೆ ಮುಂಚಿನ ರಾತ್ರಿಯಂತೆ ಯಾರೂ ಬಾಗಿಲು ತೆರೆದಿಟ್ಟು ಮನೆಯ ಹೊರಬದಿಗೆ ಸುಳಿಯುವ ಕಾರಣವಿಲ್ಲ, ಎಂದು. ಅನೇಕ ಕಾರಣಗಳಲ್ಲಿ ಭವಾನಿಯು ನಿದ್ರೆ ಇಲ್ಲದೆ ರಾತ್ರಿಯ ತಂಪಿನಲ್ಲಿ ತಿರುಗುವುದು

ಇಷ್ಟವಲ್ಲ' ಎಂದೂ ಹೇಳಿದನು. ಮೋಹನನಿಗೂ ಬೋಧಿಗೂ ಈ ಸೂಚನೆ ಯಿಂದ ಸಮಾಧಾನವಾದಂತೆ ಕಾಣಲಿಲ್ಲ. ಅವರಿಬ್ಬರ ಕುತೂಹಲ ಹೆಚ್ಚಾಗಿ ಕೇಣಕಿತ್ತು. ಕೊನೆಗೆ ಬಾಗಿಲನ್ನು ತೆರೆದಿಟ್ಟು ಕೋಣೆಯಲ್ಲಿ ಕುಳಿತೇ ಎಚ್ಚರದ ಕಾವಲನ್ನಿಟ್ಟರೂ ಅಡ್ಡಿ ಇಲ್ಲ, ಎಂಬ ನಿರ್ಣಯವಾಯಿತು. ಭರಮಪ್ಪನು ಮಾತ್ರ ಇಂದುಮತಿಯ ಕೋಣೆಯಿಂದ ಅನಂತನ ಕೋಣೆಯ ವರೆಗೆ ಸುಳಿ ದಾಡುತ್ತ ಹಿಂಬಾಗಿಲನ್ನು ನೋಡುತ್ತಿರಬೇಕೆಂದೂ ಗೊತ್ತಾಯಿತು. ಒಂದು ವಿಷಯ ಮಾತ್ರ ಯಾರೂ ಮಾತನಾಡದೆಯೇ ಸರ್ವಾನುಮತದಿಂದ ಸ್ವೀಕೃತವಾಗಿತ್ತು: ಎಲ್ಲರೂ ತಂತಮ್ಮ ಕೋಣೆಯು ಕಿಟಕಿಯನ್ನು ಜಾಗರೂಕತೆಯಿಂದ ನೋಡಬೇಕೆಂದು.

ಆ ರಾತ್ರಿ ಭವಾನಿಯ ಮುಖ ಯಾಕೊ ಸಪ್ಪಗಾದಂತಿತ್ತು. ಒಟ್ಟು ಪರಿಸ್ಥಿತಿಯ ಹೊಣೆ ತನ್ನದೆ ಎಂಬ ವಿಚಾರ ಅವನನ್ನು ಪೀಡಿಸತೊಡಗಿತು. ಯಾರಿಗೂ ಹೆಚ್ಚಿನ ತೊಂದರೆ ಕೊಡದೆ ತಾನೊಬ್ಬನೆ ಕಾವಲಿರಬೇಕೆಂದು ಅವನ ವಿಚಾರವಿದ್ದಿತು. ಆದರೆ ಮೋಹನನು ಬೇರೊಂದು ಯುಕ್ತಿಯನ್ನೆ ಹೂಡಿದನು:

' ಭವಾನೀ, ಈ ರಾತ್ರಿ ನೀನು-ನಾನು-ಬೋಧಿ-ಭರಮಪ್ಪ ನಾಲ್ವರು ಚತುರಂಗ ಸೈನ್ಯದಂತೆ! ಅಥವಾ ನಾವು ನಾಲ್ಕು ದಿಕ್ಪಾಲಕರೆನ್ನೋಣ. ನನ್ನ ಕೋಣೆಯ ಹೊರಬಾಗಿಲನ್ನು ತೆರೆದಿಟ್ಟು ಒಂದು ದಿಕ್ಕನ್ನು ನಾನು ನೋಡಿಕೊಳ್ಳುವೆ. ತನ್ನ ಕೋಣೆಯ ಹೊರಬದಿಯ ಬಾಗಿಲನ್ನು ತೆರೆದಿಟ್ಟು ಮುಂಬದಿಯನ್ನು ಬೋಧಿಯು ನೋಡಲಿ; ಹಿಂಬಾಗಿಲಿನ ಅಧಿದೇವತೆ ಭರಮಪ್ಪ; ಆದಕಾಗಿ ಉಳಿದ ಒಂದು ಬದಿಯನ್ನು ನೀನು ನೋಡು. ಅದು ನಿನ್ನ ಕಿಟಕಿಯು ಬದಿ. ಒಂದೇ ಮಾತು: ನಿನ್ನ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಕಿಟಕಿಯಲ್ಲಿ ಸರ್ವಾಂಗ ತನ್ಮಯನಾಗು. '

ಈ ಮಾತನ್ನು ಹೇಳುವಾಗ ಮೋಹನನ ವಿಚಾರವೆ ಬೇರೆಯಾಗಿದ್ದಿತು. ಬಾಗಿಲು ಮುಚ್ಚಿಕೊಂಡು ಭವಾನಿ ನಿದ್ರೆಹೋದರೂ ಅಡ್ಡಿ ಇಲ್ಲ. ಒಂದೊಮ್ಮೆ ಅವನು ನಿದ್ರೆ ಹೋಗುವುದೆ ಹಿತಕರ, ಎಂದು ಮೋಹನನಿಗೆ ಎನಿಸುತ್ತಿತ್ತು.

ಮೋಹನನು ಯಾವ ರೀತಿಯಿಂದ ಹಿತಕರವೆಂದು ಬಗೆದಿದ್ದನೋ !
ಯಾಕೆಂದರೆ, ಆ ರಾತ್ರಿ ಯಾವುದೂ ತೊಂದರೆ ಇಲ್ಲದೆ ಕಳೆಯಿತೆನುವಷ್ಟರಲ್ಲಿ
ಬೆಳಗಿನಲ್ಲಿ ಭವಾನಿಯು ಬಾಗಿಲನ್ನು ಮುಚ್ಚಿಕೊಂಡೇ ಆಪಮರಣಕ್ಕೆ
ಈಡಾಗಿದ್ದನು.

೪ ಪೋಲೀಸರ ಪ್ರಮೇಯ

ಇಲ್ಲಿಯ ವರೆಗೆ ಒಂದೇ ಕ್ರಮದಲ್ಲಿ ಕಾಣಿಸಿದ ಸಂಗತಿಗಳು ಅಧಿಕಾರಿಗಳಿಗೆ ಇಲ್ಲೊಂದು ಅಲ್ಲೊಂದು ಹರಕುಮುರುಕಾಗಿ ತುಣುಕು ಮಿಣುಕಾಗಿ ತಿಳಿದುಬಂದುವು; ವಿಶೇಷವಾಗಿ ಭರಮಪ್ಪನಿಂದ, ಕೆಲಕೆಲವು ಮಕ್ಕಳು ಗೆಳೆಯರಿಂದ. ಆದರೆ ಅಸಮರಣದ ಬೆಳಗಿನಲ್ಲಿ ಮಾತ್ರ ಅಧಿಕಾರಿಗಳು ಯಾವ ಸಂಗತಿಯನ್ನೂ ಅರಿಯಲಾಗದೆ ದಿಗಿಲುಗೊಂಡಿದ್ದರು. ಮೊದಲು ಭವಾನಿಯು ಅಸಮರಣಕ್ಕೆ ತುತ್ತಾದುದು ಅವನ ಗೆಳೆಯರಿಗೆಯೇ ತಿಳಿಯಲು ತಡವಾಯಿತು. ಮುಂಚಿನ ರಾತ್ರಿ ಕಾವಲಿನ ಕೆಲಸವನ್ನು ಜಾಗ್ರತೆಯಾಗಿ ವಹಿಸಿದ್ದಕ್ಕೆ ಭವಾನಿ ಬೆಳಗಾದರೂ ನಿದ್ರೆಮಾಡುತ್ತಿದ್ದಾನೆಂದು ಗೆಳೆಯರ ಕಲ್ಪನೆಯಾಯಿತು. ಹಾಗೆ ನೋಡಿದರೆ ಇಡೀ ರಾತ್ರಿ ಯಾವ ಚಮತ್ಕಾರವೂ ಘಟಿಸಲಿಲ್ಲ ಎಂಬ ಸಂತೋಷದ ಮಾತುಗಳನ್ನೇ ಒಬ್ಬರೊಬ್ಬರಿಗೆ ಹೇಳುತ್ತ ಕುಳಿತಿದ್ದರು. ಮೋಹನನಂತೂ ಬಹಳೆ ವಿನೋದವೃತ್ತಿಯಲ್ಲಿ ಇದ್ದನು. 'ನನಗೆ ದೆವ್ವಿನ ಗುರುತು ಇದೆ, ಅಂದ ಕೂಡಲೆ ಹೆದರಿ ದೆವ್ವ ಬರಲೇ ಇಲ್ಲ' ಎಂದು ಮೋಹನನು ಹೇಳಿಕೊಂಡಾಗ, 'ಯಾರಿಗೆ ಗೊತ್ತು—ನೀನೇ ದೆವ್ವಿನ ಸೋಗು ಹಾಕಿದ್ದೆಯೋ ಏನೋ?' ಎಂದು ಬೋಧಿಯು ಅವನನ್ನು ಮಾತಿನಲ್ಲಿ ಸೋಲಿಸಿದನು. ಮೋಹನನ ಉಲ್ಲಾಸಕ್ಕೆ ಉಕ್ಕು ಎರುತ್ತಲಿದ್ದಿತು.

'ಆದರೂ ದೆವ್ವ ಬರಬೇಕಾಗಿತ್ತು' ಎಂದನು. ಅವನ ದನಿಯಲ್ಲಿ 'ಬರಲಿಲ್ಲ ಯಾಕೆ?' ಎಂಬ ನಿರಾಶೆ ಇದ್ದಿತು. 'ಒಂದಿದ್ದರೆ ಆದನ್ನ—ಏನು ಅವನನ್ನೂ?—ಹೇಗೆ ಸತ್ಕಾರ ಮಾಡಬೇಕು—ರಾಷ್ಟ್ರಭಾಷೆಯೊಳಗೆ ಅದನ್ನ ಮಾತಾಡಿಸಬೇಕು—ಅದರದೊಂದು special interview ಪಡೆದುಕೊಳ್ಳಬೇಕು—ಅಂತ ಏನೇನೋ ನಾ ಹಂಚಿಕೆ ಹಾಕಿದ್ದೆ' ಎಂದನು.

ಕೊನೆಗೆ ಬೋಧಿಯ ಭವಾನಿಯ ಮಾತನ್ನೆತ್ತಿದನು. 'ಅಲ್ಲ—ನಾವೊಂದು ತಮಾಷೆ ಯಾಕೆ ಮಾಡಬಾರದು? ಕೋಲಿಗೆ ನಾಲ್ಕು ಹರಕು

ಬಟ್ಟೆ ಸುತ್ತಿ ಅದಕ್ಕೆ ಹಗ್ಗ ಬಿಗಿದು—ದೆವ್ವನ್ನ ಕಟ್ಟಿಹಾಕಿ ಎ ನೋಡು—
ಅಂತ ಭವಾನಿ ಬಂದ ಕೂಡಲೆ ಅವನನ್ನ ಪೆಚ್ಚು ಮಾಡೋಣ ' ಎಂದನು.

ಭವಾನಿಯ ಕೀಟಲೆ ಮಾಡುವುದು ಹೇಗೆ ಎನ್ನುವ ವಿಷಯ ಎಲ್ಲರೂ ತಂತಮ್ಮ ವಿಚಾರಗಳನ್ನು ಹೇಳತೊಡಗಿದರು. ಅನಂತನೊಬ್ಬನಿಗೆ ಮಾತ್ರ ಇನ್ನೂ ಹೆದರಿಕೆ ಹೋಗಿದ್ದಿಲ್ಲ. ನಿಜವಾಗಿ ಅವನ ಮುಖದಲ್ಲಿ ಒಹಳೆ ಹೆದರಿದಂತಿದ್ದುದನ್ನು ನೋಡಿ ಮೋಹನನಿಗೆ ಆಶ್ಚರ್ಯವಾಯಿತು. ' ಈಗ ಭವಾನಿಯ ದೆವ್ವ ಆಗಿ ಬಂದರೆ ಅನಂತನ ಸ್ಥಿತಿ ಏನಾದೀತು? ' ಎಂದನು. ಅನಂತನು ಆ ಮಾತನ್ನು ಕೇಳಿದಾಕ್ಷಣ ಚಿಟ್ಟನೆ ಚೀರಿ ' ಇಲ್ಲ-ಇಲ್ಲ-ನನ್ನ ದೇನೂ ಸಂಬಂಧ ಇಲ್ಲ ' ಎಂದನು. ಮಿಕ್ಕ ಮುವ್ವರಿಗೆ ಒಹಳೇ ಆಶ್ಚರ್ಯವಾಯಿತು.

' ಯಾವುದಕ್ಕೆ ಸಂಬಂಧ? ' ಮೋಹನ ಕೇಳಿದನು.

' ಈ ದೆವ್ವಿನ ಮನೆಗೆ ' ಎಂದು ನಕ್ಕಳು ಇಂದುಮತಿ.

ಅನಂತನು ಉಗುಳ್ಳುಂಗುತ್ತ ' ಅಹುದು. ಈ-ದೆವ್ವಿನ—ಮ-ಮ-ನೀ-ಗೆ, ಈ ಹ-ಹ-ಹರಟೆಗೆ ' ಎಂದು ತಡವರಿಸಿದನು.

ಅಂತೂ ಉಲ್ಲಾಸದ ವೃತ್ತಿ ಕಳೆದು ಮತ್ತೆ ಭಯೋದ್ವೇಗದ ವಾತಾವರಣ ಪಸರತೊಡಗಿತು.

ಮಾತ-ಕತೆಗೆ ವೆೌನದ ಮುಸುಕು ಬೀಳತೊಡಗಿತು.

ಪ್ರತಿಯೊಬ್ಬನ ಹೃದಯದಲ್ಲಿ ಮತ್ತೆ ಅನಿಶ್ಚಯದ ಅಲ್ಲೋಲಕಲ್ಲೋಲ ಎದ್ದಿತು.

ಹೊರಗೆ ಕೆಲಸ ಮಾಡುತ್ತಿದ್ದ ಭರಮನ ದನಿ ಗುರುತಿಲ್ಲದಂತೆ ಕೇಳಿ ಸುತ್ತಲಿದ್ದಿತು.

ಕೊನೆಗೆ ಮೋಹನನು ಈ ಅಸಹ್ಯ ಪರಿಸ್ಥಿತಿಯನ್ನು ತಡೆಯದೆ ಎದ್ದನು. ' ಭವಾನಿ ಎದ್ದನೊ ಇಲ್ಲವೋ ನೋಡಿಕೊಂಡು ಬರುವೆ ' ಎಂದು ಬಾಗಿಲು ಕಡೆ ಹೊರಟನು.

' ಬೇಡ, ಬೇಡ ' ಎಂದು ಅನಂತನು ಧಾಪಿಸಿ ಅವನನ್ನು ತಡೆದನು. ಮೋಹನನಿಗೆ ಅತ್ಯಾಶ್ಚರ್ಯವಾಯಿತು. ಸಂಶಯದೃಷ್ಟಿಯಿಂದ ಅವನು ತನ್ನನ್ನು ದೃಷ್ಟಿಸುತ್ತಿದ್ದುದನ್ನು ಕಂಡು ಅನಂತನು ' ಇಲ್ಲ-ಇಲ್ಲ-ನನಗೆ

ಹೆದರಿಕೆ ತಡೆಯದಂತಾಗಿದೆ ' ಎಂದು ಸುಧಾರಿಸಿಕೊಂಡನು. ಮೇಲೆ ಮರು ಮಾತಿಲ್ಲದೆ ಹೊರಟನು. ಮೇಲುಪ್ಪರಿಗೆಗೆ ಹೋಗುವ ಮೋಹನನ ಹೆಜ್ಜೆಗಳು ಒಂದೊಂದೆ ಹೃದಯದ ಮೇಲೆ ಬೀಳುತ್ತಿರುವ ಅಘಾತಗಳು ಎಂಬ ಭಾವನೆ—ಆದೇಕೋ?—ಈ ಮುಂವ್ವರಿಗೂ ಆಯಿತು. ಮೋಹನನು ಭವಾನಿಯನ್ನು ಕೂಗಿದ್ದು, ಬಾಗಿಲನ್ನು ತಟ್ಟಿದ್ದು, ಗಟ್ಟಿಯಾಗಿ ಕೂಗಿದ್ದು, ಆ ಮೇಲೆ ದಡದಡನೆ ಬಾಗಿಲನ್ನು ಒಡಿದದ್ದು, ಆಮೇಲೆ ಆರ್ತನಂತೆ ಅಕ್ಕೋಶದಿಂದ 'ಭವಾನೀ!' ಎಂದದ್ದು— ಎಲ್ಲವೂ ಒಂದೊಂದು ಯುಗದ ವರೆಗೆ ಸುಸುತ್ತಲಿದ್ದ ಘೋರಯಾತನೆಯಾಯಿತು. ಅಷ್ಟರಲ್ಲಿ ಪಾವಟೆಗಳ ಮೇಲೆ ದುಡುಡುಡು ಓಡಿದ ಸದ್ದಾಯಿತು. ಮುಂವ್ವರೂ ಬೆದರಿದಂತೆ ಎದ್ದುನಂತರು. ಮೋಹನನು ಧಾವಿಸುತ್ತ ಬಂದು 'ಒಳಗೆ ಭವಾನಿಯ ಸದ್ದೇ— ಕೇಳಿಸಲೊಲ್ಲದು' ಎಂದವನೆ ಉಸಿರು ಸಾಲದಿದ್ದರೂ ಮತ್ತೆ ಓಡುತ್ತ ಮೇಲುಪ್ಪರಿಗೆಗೆ ನಡೆದನು. ಉಳಿದ ಮುಂವ್ವರೂ ಅವನ ಹಿಂದಿನಿಂದಲೆ ಓಡಿದರು.

* * * * *

ಹೊರಗೆ ಎಷ್ಟೊಂದು ಸದ್ದನ್ನು ಮಾಡಿದರೂ ಭವಾನಿಯು ಎಚ್ಚರಾಗದ್ದಕ್ಕೆ ಎಲ್ಲರೂ ಹೆದರಿದರು. ಕೊನೆಗೆ 'ಕದಾನಾದ್ರೂ ಮುರೀಲೇನೀ?' ಎಂದು ಭರಮಪ್ಪನು ಸೂಚಿಸಿದನು. ಮೋಹನನು ಹತಾಶನಂತೆ ತಲೆ ತಗ್ಗಿಸಿ ಬಿಟ್ಟನು. ಆದರೆ ಬೋಧಿಯು ಅಷ್ಟರಲ್ಲಿ ಬೇರೊಂದು ಸೂಚನೆಯನ್ನು ಮಾಡಿದನು. 'ನಾನು ಹಿಂದಿನಿಂದ ಹತ್ತಿ ಕಿಟಕಿಯ ಒಳಗಿಂದ ನೋಡಿದ್ದೇನಿ. ಭವಾನಿ ತಮಾಷೆ ನಡೆಸಿದರೂ ನಡೆಸಿರಬಹುದು. ಆಲ್ಲೆಯ ತನಕ ತಡಿ, ಭರಮಾ' ಎಂದವನೆ ಕೆಳಗೆ ಓಡಿದನು.

ಬೋಧಿಯು ಹಿಂದಿನ ಕಿಟಕಿಗೆ ಏರಲು ೫-೬ ನಿಮಿಷಗಳು ಬೇಕಾಗಿರಬಹುದು. ಆದರೆ ಬಾಗಿಲ ಮುಂದೆ ಕಾಯುತ್ತ ನಿಂತವರಿಗೆ ಅದೆಷ್ಟೊ ದಿವಸಗಳಾಯಿತು ಬೋಧಿ ಕೆಳಗೆ ಹೋಗಿ ಎಂದೆನಿಸಿತು. ಬೋಧಿಗೆ ಮಾತ್ರ ತಡವಾಗಲಿಲ್ಲ. ತಟ್ಟನೆ ಅವನು 'ಆಯ್ಯೋ!' ಎಂದು ಚೀರಿದ್ದು ಕೇಳಿಸಿತು. ಮುಂದೆ ಎಲ್ಲವೂ ಸ್ತಬ್ಧ! ಏನಾಗಿದೆಯೋ ಎನ್ನುವಷ್ಟರಲ್ಲಿ ಬೋಧಿಯು ಧಾವಿ

ಸುತ್ತ ಬಂದಿದ್ದನು. 'ಬಾಗಿಲು-ಬಾಗಿಲು....' ಎಂದಿಷ್ಟೆ ಅವನ ಬಾಯಿಯಿಂದ ಬಂದಿತು. 'ಮುರಿಯಬೇಕು' ಎಂದು ಕೈಸನ್ನೆಯಿಂದ ಹೇಳಿದನು. ಅದೊಂದೇ ತಡ ಹೊರಗೆ ಕೆಲಸ ಮಾಡುವಾಗ ಕೈಯೊಳಗಿದ್ದ ಕೊಡಲಿಯಿಂದ ಭರಮನು ಬಲವಾದ ಎರಡು ಏಟುಗಳನ್ನು ಕೊಟ್ಟನು. ಬಾಗಿಲದ ಹಲಗೆ ಬಿಟ್ಟಿತು. ಕಾಲಿನಿಂದ ಒಡ್ಡು ಭರಮನು ಅಸ್ತವ್ಯಸ್ತವಾದ ಹಲಗೆಗಳನ್ನು ಹಿಂವೆ ನೂಕಿದನು, ಕೋಣೆಯೊಳಗೆ ನುಗ್ಗಿದನು. ವೋಹನನು ಅವನ ಹಿಂದೆಯೇ ಬಂದನು. ಇಂದುಮತಿಯೂ ಒಳಗೆ ಕಾಲಿಡಬೇಕೆನುವಷ್ಟು ರಲ್ಲಿ ಭರಮನು 'ನೀವು ಕೆಳಗೆ ನಡೀರಿ ಯವ್ವಾ, ಇಲ್ಲಿ ಹೆಜ್ಜೆ ಇಡಾಕ ಜಾಗಾ ಇಲ್ಲ—ಆಲ್ಲ—ಬಾಗಿಲದ ಹಲಗೆ ಚುಚ್ಚೀತು' ಎಂದು ಅವಳನ್ನು ತಡೆದನು.

* * * * *

ಪೋಲೀಸ ಅಧಿಕಾರಿಗಳು ಬರುವ ವರೆಗೆ ಭರಮನೂ ವೋಹನನೂ ಕೋಣೆಯಲ್ಲಿ ನಿಂತಿದ್ದಾಗೆಯೇ ಕಾದು ನಿಂತಿದ್ದರು. ಬೆಳಗಿನಿಂದ ನಡೆದು ದನ್ನೂ ತಾವು ಭವಾನಿಯ ಕೋಣೆಯಲ್ಲಿ ಕಂಡುದನ್ನೂ ವೋಹನನು ಸ್ವಲ್ಪದರಲ್ಲಿ ಎವುಸಿನನು. ಬೋಧಿಯು ಹಿಂದಿನಿಂದ ಕಿಟಕಿಯನ್ನು ಎರಡು ದನ್ನೂ ತಾನು ಬಾಗಿಲನ್ನು ಮುರಿದುದನ್ನೂ ಭರಮಪ್ಪನು ರಸವತ್ತಾಗಿ ಬಣ್ಣಿಸತೊಡಗಿದನು. ಆದರೆ ಇಷ್ಟರಲ್ಲಿಯೇ ಕುತೂಹಲ ಕೆದರಿದಂತಾದ್ದರಿಂದ ಅಧಿಕಾರಿಯು ಭರಮನನ್ನು ತಡೆದನು. 'ಹೇಳಿದ್ದು ಕೇಳಿಕೊಂಡ್ರ ಪೋಲೀಸ ಯಾಕ ಆನಬೇಕು?' ಎಂದು ಭರಮನು ಮನಸಿನಲ್ಲಿಯೇ ತಕರಾರನ್ನು ಬರೆದನು.

ಅಧಿಕಾರಿಗಳ ಎದುರು ಒಂದಕ್ಕಿಂತ ಹೆಚ್ಚು ಪ್ರಶ್ನೆಗಳಿದ್ದುವು. ಮುಖ್ಯವಾದ ಪ್ರಶ್ನೆಯನ್ನು ಸ್ವಲ್ಪಾವಧಿಯಲ್ಲಿಯೇ ಬಂದ ಡಾಕ್ಟರನು ಬಿಡಿಸಿದನು. ಅದೆಂದರೆ — ಭವಾನಿಯು ಸಹಜಮರಣವನ್ನು ಹೊಂದಿರಲಿಲ್ಲ. ಅವನ ಮುಖದಲ್ಲಿ ತುಸು ಸೋಜಿಗದ ಮತ್ತು ಹೆಚ್ಚಾಗಿ ಭಯೋದ್ವೇಗದ ಕಳೆ ಇದ್ದಿತು. ಅವನು ಮುಷ್ಟಿಗಳನ್ನು ಬಿಗಿದಿದ್ದನು. ಆದರೆ ಗಾಯಗಳು ಮಾತ್ರ ಒಂದೂ ಇರಲಿಲ್ಲ. ಕಣ್ಣು ದಿಟ್ಟಿಸುವುದಾಗಿತ್ತು. 'ಯಾವುದೋ

ಸಂಗತಿ ಅಕಸ್ಮಾತ್ತಾಗಿ ಇವನ ಕಣ್ಣೆದುರು ನಡೆದಿದೆ. ಒಂದು ನಿಮಿಷ ಆಶ್ಚರ್ಯವಾದಂತಿದ್ದರೂ ಕೂಡಲೆ ಭಯವಿಕಾರ ಹೆಚ್ಚಾಗಿ ಇವನ ಹೃದಯ ಕ್ರಿಯೆಯೆ ತಡೆದುಹೋಗಿರಬಹುದು' ಎಂದು ತಾತ್ಕಾಲಿಕ ನಿರ್ಣಯವಾಯಿತು. ಮರಣವು ಸಹಜವಾದುದಲ್ಲ, ಎಂದ ಮಾತ್ರಕ್ಕೆ ಪೋಲೀಸ ಅಧಿಕಾರಿಗಳು ತಮ್ಮ ಹೋಣೆಗಾರಿಕೆ ಹೆಚ್ಚಿ ತೆಂಬುದನ್ನು ಅರಿತರು. ಕೆಲಹೊತ್ತಿನಲ್ಲಿ—ಮಿಕ್ಕುನರೆಲ್ಲರೂ ಭವಾನಿಯ ದೇಹವನ್ನು ಗುರುತಿಸಿ ತಂತಮಗೆ ಗೊತ್ತಿದ್ದುದನ್ನು ಹೇಳಿದ ತರುವಾಯ—ಆ ಕೋಣೆಯಲ್ಲಿ ಇಬ್ಬರೇ ಅಧಿಕಾರಿಗಳು ಉಳಿದರು. ಕೋಣೆಯಲ್ಲಿಯ ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸ ತೊಡಗಿದರು. ಎರಡು ಸಂಗತಿಗಳು ತಟ್ಟನೆ ಅವರ ಲಕ್ಷ್ಯವನ್ನು ಸೆಳೆದುವು. ಒಂದು, ಭವಾನಿಯು ಸಾಯುವಾಗ ಬಾಗಿಲದ ಹತ್ತಿರವಿದ್ದನು; ಇನ್ನೊಂದು, ಕೋಣೆಯಲ್ಲಿ ಎರಡನೆಯವರೊಬ್ಬರು ಒಂದಿರಲೇಬೇಕು, ಎಂಬುದು ಈ ಎರಡನೆಯ ಸಂಗತಿಗೆ ಕಾರಣವೆಂದರೆ ಕೋಣೆಯ ತುಂಬ ಕಾಗದಗಳು ಚೆಲ್ಲಾ ಪಿಲ್ಲಿಯಾಗಿ ತೂರಿದ್ದುವು. ಕೋಣೆಯೊಳಗಿನ ಮಿಕ್ಕ ಸಾಮಾನುಗಳನ್ನು ನೋಡಿದರೆ ಆಗಂತುಕ ಮತ್ತು ಭವಾನಿ ಇವರಿಬ್ಬರ ನಡುವೆ ಜಗ್ಗಾಟ-ಹೋರಾಟಗಳಾಗಿರಬೇಕೆಂಬುದು ಸ್ಪಷ್ಟವಾಗುತ್ತಿತ್ತು. ಇದ್ದ ಒಂದೆರಡು ಪೆಟ್ಟಿಗೆಗಳು ಸ್ಥಳದಿಂದ ನೂಕಲ್ಪಟ್ಟಂತಿದ್ದುವು. ಒಂದುಕಡೆ ಕುರ್ಚಿಯೊಂದು ಎರಡೇ ಕಾಲ್ಗಳ ಮೇಲೆ ಗೋಡೆಗೆ ಆತು ಹೊಯ್ದಾಡುವಂತಿದ್ದಿತು. ಅಂತೂ ಕೋಣೆಯಲ್ಲಿ ಇನ್ನೊಬ್ಬರು ಬಂದಿದ್ದರೆಂದೂ ಭವಾನಿಯೊಡನೆ ಬಡಿದಾಡಿದರೆಂದೂ ತಿಳಿಯಲು ಸಂದೇಹವಿದ್ದಿರಲಿಲ್ಲ. ಆದರೆ ಇನ್ನೊಬ್ಬರು ಬಂದುದು ಹೇಗೆ? ಯಾಕೆಂದರೆ ಮೋಹನ-ಬೋಧಿ-ಭರಮಪ್ಪ ಇವರೆಲ್ಲರೂ 'ಬಾಗಿಲು ಒಳಗಿನಿಂದ ಭದ್ರವಾಗಿ ಮುಚ್ಚಲ್ಪಟ್ಟಿತ್ತು' ಎಂದು ಹೇಳಿದ್ದರು. ಇತ್ತ ಕಿಟಕಿ ತೆರೆದತ್ತೇನೊ ನಿಜ. ಆದರೆ ಯಾರೂ ಪ್ರವೇಶಿಸಿ ಒರುವಷ್ಟು ಅವಕಾಶ ಕಿಟಕಿಯ ಸೆಳೆಗಳ ನಡುವೆ ಇದ್ದಿರಲಿಲ್ಲ. ಭವಾನಿಯು ಬಾಗಿಲ ಹತ್ತಿರ ಇದ್ದುದರಿಂದ ಬಾಗಿಲನ್ನು ತೆರೆಯಲು ಹೋದಾಗ ಸತ್ತಿರಬಹುದೆ? ಠಾಗಾದರೆ ಅವನು ಹೆದರಲು ಕಾರಣವೇನು? ಕೋಣೆಯಲ್ಲಿ ಅವ್ಯವಸ್ಥೆಗೆ ಕಾರಣವೇನು? ಕೋಣೆಯೊಳಗೆ ಒಂದು ಹೋದವರು ಯಾರು? ಆ ವ್ಯಕ್ತಿಯಾದರೂ ಸಂಧಿಸಿದರೆ ಕೆಲವು ಸಂಗತಿಗಳಾದರೂ ತಿಳಿಯಬಹುದಾಗಿತ್ತು. ಆಗಂತುಕನು

ಮರಣಕ್ಕೆ ಎಷ್ಟರನುಟ್ಟಿಗೆ ಕಾರಣನಾಗಿರಬಹುದೆಂದನ್ನೂ ಸದ್ಯಕ್ಕೆ ಹೇಳುವಂತಿರಲಿಲ್ಲ.

ಶವಪರೀಕ್ಷೆಯಾದ ಮೇಲೆ ಒಂದೆರಡು ಸಂಗತಿಗಳು ಪೋಲೀಸರಿಗೆ ತಿಳಿದುಬಂದುವು. ಭವಾನಿಯ ಮೈಮೇಲೆ ನಖದಿಂದ ಕ್ರೂರವಾಗಿ ಚಿವುರಿ ಕೊಂಡ ಚಿನ್ನಗಳಿದ್ದುವು. ಇದಲ್ಲದೆ—ಬಿಗಿದ ಮುಷ್ಟಿಯಲ್ಲಿ ಕಾಗದದ ತುಣುಕುಗಳಿದ್ದುವು. ಆ ತುಣುಕುಗಳು ಪತ್ರದ ತುಣುಕುಗಳಾಗಿದ್ದುವು. 'ಈ ವ್ಯಾಸಂಗ ಬಿಡದಿದ್ದರೆ ನಿನ್ನನ್ನು ಕೊಂದು ಹಾಕಲೂ ಹಿಂದೆಮುಂದೆ ನೋಡಲಿಕ್ಕಿಲ್ಲ'; 'ಒಂದು ಹುಡುಗೆಯ ಜೀವನವನ್ನು ದುಡ್ಡಿನ ಸೊಕ್ಕಿ ನಿಂದ ಹಿಡಿದು ಹಿಪ್ಪೆಮಾಡುತ್ತಿರುವೆ'; 'ಇದು ನಿನ್ನ ಕೊನೆ ಎಂದು ತಿಳಿ'; 'ಆತ್ಮಹತ್ಯೆ ಮಾಡಿಕೆ....' ಎಂದು ಮುಂತಾಗಿ ಅಪೂರ್ಣವಾಗಿದ್ದ ವಾಕ್ಯಗಳೂ ತುಂಡುಗಳೂ ಅಧಿಕಾರಿಗಳನ್ನು ಹೆಚ್ಚಾದ ಪೇಚಿಗೆ ಸೂಕಿಯವು. ಒಂದು ಪತ್ರವು ಪೂರ್ತಿಯಾಗಿರಲಿಲ್ಲ. ಒಂದರ ತಾರೀಕು ತಿಳಿಯುವಂತಿಲ್ಲ. ಮನೆಯೊಳಗಿದ್ದ ಗೆಳೆಯರೆ ಬರೆದಿದ್ದರೆ ಹಸ್ತಾಕ್ಷರವನ್ನು ಶೀಘ್ರದಲ್ಲೆಯೇ ಗುರುತಿಸಬಹುದೆಂಬ ಭರವಸೆ ಇದ್ದಿತು ಅಧಿಕಾರಿಗಳಿಗೆ.

ಸದ್ಯಕ್ಕೆ ಮಾತ್ರ ಅಧಿಕಾರಿಗಳು ಒಂದು ವ್ಯಕ್ತಿಯನ್ನೇ ಸಂಶಯದಿಂದ ನೋಡತೊಡಗಿದರು. ಆ ವ್ಯಕ್ತಿ ಭರಮಪ್ಪ. ಭರಮಪ್ಪನಿಗೂ ಈ ಮಾತಿನ ಸಂಶಯ ಬಾರದೆ ಉಳಿಯಲಿಲ್ಲ. 'ಬಾಕಿ ಮುರೀಲೇನಿ?' ಎಂಬ ವಿಚಾರ ಭರಮಪ್ಪನಿಗೆಯೇ ಮುಂಚೆ ಬಂದಿರಲಿಲ್ಲವೆ? ಯಾಕೆ? ಭವಾನಿಯ ನೀತಿ ಸಡತೆಗಳನ್ನು 'ವನ ಜೀವದ ಗೆಳೆಯರಿಗಿಂತ ೫-೬ ದಿನಸಗಳ ಪರಿಚಯವಿದ್ದ ಭರಮನಿಗೆ ಗೊತ್ತಿರುವುದು ಹೇಗೆ? ಮಿಕ್ಕವರಿಗೆ ಬಾರದ ವಿಚಾರ ಅವನಿಗೇಕೆ ಬಂದಿತು? ಆರ್ಥಾತ್, ತನ್ನ ಸಂಬಂಧವಿರಲಿ ಇಲ್ಲದಿರಲಿ ಭರಮಪ್ಪನಿಗೆ ಭವಾನಿ ಸತ್ತುದು ಮೊದಲೇ ಗೊತ್ತಿರಲು ಸಾಕು, ಎಂದು ಅಧಿಕಾರಿಗಳ ತರ್ಕ. ಇದಲ್ಲದೆ—ಭವಾನಿಯೊಬ್ಬನಿಗೆಯೇ ಯಾರಿಗೆ ತಿಳಿಯದಂತೆ ಮೇಲು-ಪ್ಪರಿಗೆಯ ಪಾವಟಿಗೆಗಳನ್ನು ಏರಿ ಹೋಗಲು ಶಕ್ಯವಿದ್ದಿತು, (ಯಾಕೆಂದರೆ ಅವನು ನಡುಕೋಣೆಯಲ್ಲಿ ಮಲಗಿದ್ದನು). ಭವಾನಿ ಎಳಲು ತಡವಾದುದಾಗಲಿ, ಮಿಕ್ಕವರು ಅವನ ಬಾಗಿಲನ್ನು ಬಡೆದು ಹಾಹಾಕಾರ ಎಬ್ಬಿಸಿದು

ದಾಗಲಿ ಭರಮನಿಗೆ ಇಷ್ಟೊತ್ತು ಲಕ್ಷ್ಮಣ್ಣನಿಗೆ ಒಂದಿರಲಿಲ್ಲವೇಕೆ? ಜನ್ಮದರಿದ್ರನು, ಊರೂರು ಆಲೆವವನು ಇವನು; ಬಹಳಮಾಡಿ ಕಳವು ಮಾಡುವಾಗ ಭವಾನಿ ಎಚ್ಚತ್ತಿರಬಹುದೆಂದೂ ಮುಂದೆ ತನ್ನ ಕಳವು ಹೋರಬಿದ್ದೀತೆಂಬ ಹೆದರಿಕೆಯಿಂದ ಭವಾನಿಯನ್ನು ಹೋಡೆದು ಓಡಿರಬಹುದೆಂದೂ ಆದರೂ ಭವಾನಿ ಎದ್ದು ಮತ್ತೆ ಕಳ್ಳನು ಬಂದಾನೆಂಬ ಹೆದರಿಕೆಯಿಂದ ಬಾಗಿಲನ್ನು ಮುಚ್ಚಿಕೊಂಡನು, ಕೂಡಲೆ ಅಲ್ಲಿಯೆ ಬಿದ್ದು ಪ್ರಾಣ ಬಿಟ್ಟನು—ಎಂದು ನಡೆದಿರಬಹುದಾದ ಸಂಗತಿಯನ್ನು ಅಧಿಕಾರಿಗಳು ಚಿತ್ರಿಸಿಕೊಂಡರು. ತಾನು ಕೆಲಸ ಕೊಟ್ಟು ಸಹಾಯ ಮಾಡುತ್ತಿದ್ದ ಭರಮನೆ ಈ ಕಳವನ್ನು ಮಾಡುವ ನಲ್ಲ, ಎಂಬುದಕ್ಕೆ ಭವಾನಿಯ ಮುಖದ ಮೇಲೆ ಅಶ್ಚರ್ಯದ ಕಳೆ ಇದೆಯೆಂದೂ ಅವರು ಸಮಾಧಾನವನ್ನು ತಂದುಕೊಂಡರು. ಆದರೂ ಬೇರೆ ಕೆಲವು ಸಂಗತಿಗಳ ಹೊಂದಿಕೆಯಾಗುವಂತಿಲ್ಲ, ಎಂಬುದು ಅಧಿಕಾರಿಗಳಿಗೂ ಗೊತ್ತಿದ್ದಿತು. ಭವಾನಿಯ ಮೈಮೇಲಿನ ಉಗುರಿಸಿಂದ ಸವರಿಕೊಂಡ ಚಿಹ್ನೆಗಳ ಪಾಡೇನು? ಭರಮನಂತಹ ಹುಂಟನು ಈ ರೀತಿ ಗಾಯಗೊಳಿಸುವುದು ಶಕ್ಯವಿಲ್ಲ, ಇದಲ್ಲದೆ ಆದಷ್ಟು ಬೇಗ ಕೋಣೆಯಿಂದ ಓಡಿಹೋಗುವುದೆ ಭರಮನಿಗೆ ಸಹಜವಾಗಿದ್ದಿತು. ಆದರಂತೆಯೆ ಭವಾನಿಯು ಮುಷ್ಟಿಯಲ್ಲಿ ಬಿಗಿದು ಹಿಡಿದ ಕಾಗದ-ತುಣುಕುಗಳ ಅರ್ಥವೇನು? ಯಾರಿಂದಲೂ ಇನ್ನೊಬ್ಬರಿಂದ ವಿಶ್ವಪ್ರಯತ್ನ ಮಾಡಿ ಅವನ್ನು ಉಳಿಸಿಕೊಳ್ಳಲು ಭವಾನಿಯು ಬಿಗಿದು ಹಿಡಿದಂತೆ ತೋರುತ್ತಿದ್ದಿತು. ಭರಮನು ಆ ಇನ್ನೊಬ್ಬನಾಗಿರುವುದು ಶಕ್ಯವೇ ಇರಲಿಲ್ಲ.

ಇಂತಹ ಸಂಶಯಗಳಿಗೆ ಅಧಿಕಾರಿಗಳು ತಾತ್ಕಾಲಿಕವಾಗಿ ಹೆಚ್ಚು ಮಹತ್ತ್ವವನ್ನು ಕೊಡಲಿಲ್ಲ. ಯಾಕೆಂದರೆ ಭರಮನನ್ನು ಬಿಟ್ಟರೆ ಇನ್ನು ಯಾರನ್ನು ಸಂಶಯದಲ್ಲಿಡುವುದು? ಮೋಹನನನ್ನೋ? ಒಂದು ದೃಷ್ಟಿಯಿಂದ ಮೋಹನನೂ ಸಂಶಯಕ್ಕೆ ಹೊರಗಾಗಲಾರ, ಎಂದು ಅಧಿಕಾರಿಗಳ ವಿಚಾರ. ಯಾಕೆಂದರೆ ಭವಾನಿಗೆ ಏನೂ ಆಗಿದೆ, ಎಂಬುದು ಮೋಹನನಿಗೆಯೆ ಮೊದಲು ತಿಳಿಯಿತು. ಇದಲ್ಲದೆ—ಮೊದಲು ಮೋಹನನೊಬ್ಬನೆ ಭವಾನಿಯ ಕೋಣೆಗೆ ಹೋಗಿದ್ದನು. ಆದರೆ ಸದ್ಯದ ಮಟ್ಟಿಗೆ ಮೋಹನನನ್ನು ಶಂಕಿಸಲು ಸಬಲವಾದ ಯಾವ ಕಾರಣಗಳೂ ಇರಲಿಲ್ಲ. ಇದೇ ಮಾತು ಮಿಕ್ಕ ಎಲ್ಲರಿಗೂ

ಅನ್ವಯಿಸುತ್ತಿದ್ದಿತು. ಇಂದುಮತಿಯನ್ನು ಕೂಡ ಶಂಕಿಸಬಹುದಾಗಿತ್ತು. ಒಂದು, ಅವಳ ಮದುವೆಯ ವಿಷಯ; ಭವಾನಿಯನ್ನು ಮದುವೆಯಾಗುವಾಕೆ, ಎಂದು ಎಲ್ಲರೂ ಹೇಳುತ್ತಿದ್ದರೇನೋ ಸಿಬ; ಆದರೆ ಆ ಮದುವೆ ಭವಾನಿಗೆ ಇಷ್ಟವಾಗಿದ್ದಿತು, ಭವಾನಿ ಅದಕಾಗಿ ಆತುರನಿದ್ದನು, ಎಂಬುದಕ್ಕೆ ಯಾವ ಪ್ರಮಾಣವೂ ಇದ್ದಿರಲಿಲ್ಲ. ಇನ್ನೊಂದು, ಇಂದುಮತಿಯ ನಿಮಿತ್ತದಿಂದ ಭವಾನಿ ಈ ಅಹುತಿಗೀಡಾಗಿರಬಾರದೇಕೆ? ಮಿಕ್ಕವರಲ್ಲಿ ಯಾರಿಗಾದರೂ ಇಂದುಮತಿಯನ್ನು ವರಿಸುವ ಆಶೆ ಇದ್ದರೆ ಅದರಿಂದಾದ ಅಸೂಯೆ ಈ ಅನಾಹುತಕ್ಕೆ ಕಾರಣವಾಗಿರಬಹುದೆ? ಪತ್ರದ ತುಣುಕುಗಳಿಂದ ಬರಿಯ ಸಂದೇಹಕ್ಕೆ ಪುಟು ದೊರೆಯುತ್ತಿತ್ತಲ್ಲದೆ ಯಾವ ಮಾತೂ ನಿಶ್ಚಿತವಾಗಿ ತಿಳಿಯುವಂತಿರಲಿಲ್ಲ. ಆನಂತನು ಪುಕ್ಕನು. ಆದರೆ ಹೇಡಿಗಳೆ ಆತ್ಯಂತ ಕ್ರೂರ ತರದ ವಧೆಯನ್ನು ಮಾಡುವುದು ಈ ಅಧಿಕಾರಿಗಳು ತಮ್ಮ ಅನುಭವದಲ್ಲಿ ಆನೇಕ ಸಲ ಕಂಡಿದ್ದರು. ಇದಲ್ಲದೆ, ಆನಂತನಿಗೂ ಭರಮನಂತೆ ಮೇಲುಪ್ಪ ರಿಗೆಗೆ ಹೋಗುವ ಅವಕಾಶವಿದ್ದಿತು. ಭವಾನಿಯನ್ನು ಎಚ್ಚರ ಮಾಡಲೆಂದು ಮೋಹನನು ಹೊರಟಾಗ ಆನಂತನು ಎಲಕ್ಷಣವಾಗಿ ವರ್ತಿಸಿದ್ದನ್ನು ಏ ವರು ತಿಳಿದುಕೊಂಡಿದ್ದರು. ಇಷ್ಟಾದರೂ ಆನಂತನನ್ನು ಬಂಧಿಸುವಷ್ಟು ಪ್ರಮಾಣ ಗಳು ಅವರಿಗಿನ್ನೂ ಇರಲಿಲ್ಲ. ಹಾಗೆಯೇ ಬೋಧಿಯ ವಿಷಯ. ಈ ಗುಂಪಿ ನಲ್ಲ ಬೋಧಿಯ ಹೊಂದಿಕೆಯಾಗುವುದಿಲ್ಲ, ಎಂದು ಅಧಿಕಾರಿಗಳಿಗೆ ತಿಳಿದು ಬರಲು ತಡವಾಗಲಿಲ್ಲ. ಮೇಲೆ ಬೋಧಿಯ ಹುಚ್ಚು! ಆ ಗ್ರಂಥಗಳಾದರೂ ಎಂತಹವು! ಕೊಲೆ-ಕಳ್ಳತನ-ಪತ್ತೆದಾರಿಯ ಕತೆಗಳು! ವಿದ್ಯೆಯಿದ್ದೂ ಅರ್ಜನೆ ಇಲ್ಲದ್ದಕ್ಕೆ ಭವಾನಿಯಂತಹರಿಗಾಗಿ ಅಸಹನೆಯೂ ಅವನಿಗಿದ್ದಿತು. ಆದರೆ ಇದೆಲ್ಲ ಒಬ್ಬ ಮನುಷ್ಯನನ್ನು ಶಿಕ್ಷೆಗೆ ಗುರಿಮಾಡಲು ಸಾಕಷ್ಟು ಪ್ರಮಾಣ ವಾಗದು, ಎಂಬುದು ಅವರಿಗೆ ಗೊತ್ತಿದ್ದರಿಂದ ಬೋಧಿಯೂ ಸದ್ಯಕ್ಕೆ ಅಧಿಕಾರಿಗಳ ಜಾಲದ ಹೊರಗುಳಿದನು. ಈ ಮನೆಯಲ್ಲಿ ಭೂತವಿದೆ, ಎಂಬ ಹಾರಿಕೆಯ ಸುದ್ದಿ ಅವರಿಗೆ ಮೊದಲಿನಿಂದ ಗೊತ್ತಿದ್ದಿತು. ಆದರೆ ಬಂಧನ- ಶಿಕ್ಷೆ-ಸಾಕ್ಷ್ಯ ಮೊದಲಾದ ಯಾವುದಕ್ಕೂ ಭೂತವನ್ನು ಇದಿರು ನಿಲ್ಲಿಸುವುದು ಶಕ್ಯವಲ್ಲದ್ದರಿಂದ ಆ ವಿಷಯ ಅವರು ಏನನ್ನೂ ಮಾಡಹೋಗಲಿಲ್ಲ. ಅದಕಾಗಿ ಕೊನೆಗೆ—ಸದ್ಯಕ್ಕೆ ಸಿಕ್ಕಷ್ಟೆ ಸಾಕು, ಎಂಬ ನ್ಯಾಯದಂತೆ—

ಭರಮನನ್ನು ಬಂಧಿಸಿದ್ದರು. 'ವೋಲ ಹಿಡಿಲಾಕ ಹೋರಿನಾಗ ಕೈಹಾಕಿ ಹಾಂವು ಹಿಡಿಧಾಂಗ ಹಿಡಿಡಿರಿ ನನ್ನ' ಎಂದು ಭರಮನೂ ಚುಚ್ಚಿ ಮಾತನಾಡಿದ್ದನು. ಆದರೆ ಭರಮನನ್ನು ಬಂಧಿಸಿದ್ದಕ್ಕೆ ಉಳಿದವರೆ ತಳಮಳಕ್ಕೆ ಬಳಗಾದರು ಹೇಗೆ, ಎಂಬುದನ್ನು ಈ ವೊದಲೆ ತೋರಿಸಿಕೊಟ್ಟಿದೆ.

೫ ಅನಂತನ ಆತ್ಮನಿವೇದನೆ

ಮನೆಯಲ್ಲಿಯ ಭಯಾನಕ ಬಣಬಣದ ವಾತಾವರಣಕ್ಕೆ ಮೋಹನನು ಏಷ್ಠು ಬೇಸತ್ತಿದ್ದನೆಂಬುದನ್ನು ಹಿಂದೆಯೆ ಹೇಳಿದೆಯಷ್ಟೆ. ಕೂನೆಗೆ ಅವನು ಮನೆಯನ್ನು ವ್ಯವಸ್ಥೆಯಿಂದ ಹಸನಾಗಿಡುವದರಲ್ಲಿ ಕಾಲವನ್ನು ತೊಡಗಿಸಬೇಕೆಂದು ಆ ದಿನದ ಬೆಳಗಿನ ಚರ್ಚೆಯಲ್ಲಿ ನಿಶ್ಚಯಿಸಿ ಹೊರಟಿದ್ದನೂ ಹೇಳಿದೆ. ಇನ್ನೊಂದು ಮಾತನ್ನು ಈಗ ಹೇಳಬಹುದು. ಆದೆಂದರೆ, ಮೋಹನನಿಗೆ ಕೆಲಸದಲ್ಲಿ ತೊಡಗುವದಕ್ಕಿಂತ ಎಲ್ಲರನ್ನು ಬಿಟ್ಟು ತನ್ನಷ್ಟಕ್ಕೆ ತಾನು ವಿಚಾರ ಮಾಡುವುದು ಬೇಕಾಗಿತ್ತು. ಮನೆಯಲ್ಲಿ ನಡೆದ ಅನರ್ಥಕ್ಕೆ ೩-೪ ದಿನಗಳಾಗಿದ್ದರೂ ಅಧಿಕಾರಿಗಳು ಯಾವ ನಿರ್ಣಯಕ್ಕೂ ಬಂದಿರಲಿಲ್ಲ. ಭರಮನೆಂದರೆ ಕೇವಲ ಬೇಟೆಗಾಗಿ ಕಟ್ಟಿದ ಆಮಿಷ, ಎಂಬುದು ಮೋಹನನಿಗೆ ಸ್ಪಷ್ಟವಾಗಿದ್ದಿತು. ಭರಮನನ್ನು ಬಿಟ್ಟರೆ ಉಳಿದವರು ತಾವು ನಾಲ್ವರು ಜನರು, ಲೆಕ್ಕಕ್ಕೆ ಮನೆಯೊಳಗಿದ್ದೀ ಬೇಕಾದ 'ಭೂತ'. ಈ ಐವರಲ್ಲಿ ಒಬ್ಬರು ಅಪರಾಧಿಗಳಿರಲೇಬೇಕು. ಈ ವಿಚಾರದಿಂದ ಅವನಿಗೆ ಕಳವಳವಾಗಿದ್ದಿತು. ಇದರ ನಿರ್ಣಯವಾಗದೆ ತನಗೆ ಸಮಾಧಾನವಿಲ್ಲ, ಎಂದರಿತನು. ಅದಕ್ಕಾಗಿಯೆ ತನ್ನಷ್ಟಕ್ಕೆ ತಾನು ಮನೆಯೊಳಗೆ ಸುಳಿದಾಡತೊಡಗಿದನು. ಹಾಗೆ ನೋಡಿದರೆ ಇತ್ತ ಬೋಧಿಗೂ ಅದೇ ವಿಚಾರವಿದ್ದಿತು. ತಮ್ಮೊಳಗೆ ಯಾರಾದರೊಬ್ಬರು ಅಪರಾಧಿಗಳಿರಲೇಬೇಕು, ಎಂಬಂತಹ ಪ್ರಸಂಗದಲ್ಲಿ ಮೋಹನನು ಇಷ್ಟೊಂದು ಚಟುವಟಿಕೆಯನ್ನು ತೋರಿಸಲು ಕಾರಣವೇನು—ಎಂಬ ವಿಚಾರದಿಂದ ಅವನೂ ವ್ಯಗ್ರನಾಗಿದ್ದನು. ಒಂದು ವೇಳೆ ಮೋಹನನು ಮನೆಗೆಲಸದ ನಿಮಿತ್ತದಿಂದ ಪೋಲೀಸರ ಕೆಲಸಕ್ಕೆ ಅಡ್ಡ ಒರುವಂತೆ ನಡೆದುಕೊಂಡರೆ? ತನಗಂತೂ ಅದರ ಗೊಡವೆಯೇ ಬೇಡ, ಎಂದು ಅವನು ಮನೆಯಿಂದ ಹೊರಬಿದ್ದು ಸುಳಿದಾಡತೊಡಗಿದ್ದನು. ಇಬ್ಬರೂ ಒಂದೇ ವಿಚಾರದಲ್ಲಿ ತೊಡಗಿರುವರೆಂಬ ಜ್ಞಾನ ಪರಸ್ಪರ ಇದ್ದಿರಲಿಲ್ಲ. ಆ ಮನೆಯ ವಾತಾವರಣದಲ್ಲಿ ಪರಸ್ಪರ ಸಂಶಯವೆ ಬೆಳೆಯುತ್ತಲಿದ್ದಿತು.

ಆದಕಾಗಿಯೆ ಮನೆಯೊಳಗೆ ಅತ್ತಿತ್ತ ತಿರುಗಾಡುವಾಗ ಮೋಹನನು ಮೇಲಿಂದ ಮೇಲೆ ತಡೆದು ಯಾರಾದರೂ ತನ್ನ ಹಿಂದಿನಿಂದ ಸುಳಿದಾಡುತ್ತಿರುವರೊ ಹೇಗೆ, ಎಂದು ನೋಡುತ್ತಿದ್ದ. ಆದರೆ ಮೋಹನನ ಸುದೈವದಿಂದ ಅಲ್ಲಿ ಯಾರೂ ಇರುವಂತಿರಲಿಲ್ಲ. ಬೋಧಿಯು ಮನೆಯ ಹೊರಗಿದ್ದನು. ಹೆದರಿದ ಆನಂತನು, ಹೆಂಗುಸಾದ ಇಂದುಮತಿಯು ಬೆಳಗಿನಿಂದ ಕುಳಿತ ಕೋಣೆಯಲ್ಲಿಯೆ ಹೆಚ್ಚು ಹೊತ್ತು ಮಾತನಾಡುತ್ತ ಕುಳಿತರು. ಅಂತೂ ಮೋಹನನ ಮನಸ್ಸಿಗೆ ಸಮಾಧಾನವಾಯಿತು. ಕೆಲಹೊತ್ತಿನಲ್ಲಿ ನಿಜವಾಗಿಯೆ ಕೆಲಸದಲ್ಲಿ ತೊಡಗಿದನು. ಮತ್ತೆ ಕೆಲವು ವೇಳೆ ಕಳೆದ ಮೇಲೆ ಅವನಿಗೆ ಧೈರ್ಯ ಬಂದಂತಾಗಿ ಇಂದುಮತಿ, ಆನಂತ, ಬೋಧಿ ಈ ಮೂವರ ಕೋಣೆಯಲ್ಲೂ ಸುಳಿದಾಡಿ ಕೈಯಾಡಿಸಿ ಬಂದನು. ಇಷ್ಟಾದರೂ ಚಟ್ಟನೆ ಇದಿರು ನೋಡುವ, ಆಗಿಂದಾಗ ಹಿಂತಿರುಗಿ ನೋಡುವ ಅವನ ಪ್ರವೃತ್ತಿ ಹೆಚ್ಚಾಗುತ್ತಲೇ ಇದ್ದಿತು. ಒಮ್ಮೆ ಹಿಂತಿರುಗಿ ನೋಡುವ ಸಂದರ್ಭದಲ್ಲಿ ಅವನು ತಡೆದು ವಿಚಾರ ಮಾಡಿದನು. ಏನನ್ನೂ ಹುಡುಕುವಂತೆ ತನ್ನ ಮನಸ್ಸು ಅಸ್ವಸ್ಥವಾದುದು ಯಾಕೆಂಬುದು ಅವನಿಗೆ ತಟ್ಟನೆ ಹೊಳೆಯಿತು. ಆ ಮುಖ! ಆ ರಾತ್ರಿ ತಾನು ಹೊರಕಿಟಕಿಯಿಂದ ತನ್ನ ಕೋಣೆಯಲ್ಲಿ ನೋಡಿದಾಗ ಕಂಡ ಮುಖ! ಎಲ್ಲೆಯೊ ನೋಡಿದ ಮುಖದಂತೆ ಕಂಡರೂ ಪರಿಚಯ ಸ್ಮರಿಸಲೊಲ್ಲದು. ಅಸ್ಯಷ್ಟವಾಗಿತ್ತು, ವಿಕಾರವಾಗಿತ್ತು, ಇಷ್ಟಾದರೂ ಪರಿಚಯದ ಮುಖದಂತಿತ್ತು! ಆ ಮುಖದ ಗುರುತನ್ನು ಹುಡುಕುವುದಕ್ಕೆ ತನ್ನ ಮನಸ್ಸು ಅಸ್ವಸ್ಥವಾಗಿದೆ, ಎಂಬುದು ಅವನಿಗೇ ತಿಳಿಯಿತು. ಕಣ್ಣು ಮುಚ್ಚಿ ನೆನೆದು ಕೊಂಡನು. ಕೆಲಹೊತ್ತಿನ ಮೇಲೆ — ಯಾವ ವಿಚಾರ ಬಂದಿತೊ ಏನೊ — ಒಮ್ಮೆಲೆ ಗಟ್ಟಿಯಾಗಿ ನಕ್ಕನು. ಆದರೆ ಅದು ನಗೆಯ ವಿಚಾರವೆ ಆಗಿರಲಿಲ್ಲವೆಂಬಂತೆ ತೋರಿತು. ಯಾಕೆಂದರೆ ಅರೆನಿಮಿಷದಲ್ಲಿ ನಗೆ ಮಾಯವಾಗಿ ನಿಶ್ಚಯಾತ್ಮಕವಾದ ಒಂದು ಕಠೋರ ದೃಷ್ಟಿ ಅವನ ಕಣ್ಣುಗಳಲ್ಲಿ ಮಿಂಚತೊಡಗಿತು.

* * * * *

ಮಧ್ಯಾಹ್ನದ ಊಟ ಮುಗಿಯುವವರೆಗೆ ಮೋಹನನು ಹೆಚ್ಚು ಮಾತನಾಡಲಿಲ್ಲ. ಬೋಧಿ ಮಾತ್ರ ಮೋಹನನ ಮಾನಮುದ್ರೆಯನ್ನು ನೋಡಿ

ಎನೋದದಿಂದ ತನ್ನ ಜಾಯನ್ನು ಸಡಲಿಸಿದ್ದನು. ಪಾಪ! ಮನೆಗೆಲಸದಿಂದ ಮೋಹನನ ಮೃದುತರ ಬಾಹುಲತೆಗಳು ಕಂದಿರುವವೆ? ಕೆಲಸಕ್ಕೆ ತಕ್ಕ ಕೂಲಿ ಬೇಕೆಂಬ ಹಟನೆ? ಅನಂತನ ಆಡಿಗೆ ಅತ್ಯುತ್ತಮವಿದೆಯಲ್ಲವೆ? ಎಂದು ಮುಂತಾಗಿ ಬೋಧಿ ಒಂದೇ ಸವನೆ ಹರಟುತ್ತಲಿದ್ದನು. ಊಟ ಮುಗಿಯುವ ವರೆಗೆ ಮೋಹನನು ಈ ತರದ ಎನೋದದಲ್ಲೂ ಸೇರಿರಲಿಲ್ಲ. ಊಟ ಮುಗಿದ ಕೆಲಕೊತ್ತಿನ ಮೇಲೆ ಬೋಧಿ ಎದ್ದು ' ಮನೆಯ ವ್ಯವಸ್ಥೆ ಮಾಡೋದರೊಳಗ ನಮ್ಮ ಹಾಸಿಗೆ ಹಾಸಿಡೋದು ಸೇರಿದೆಯೋ ಇಲ್ಲೋ? ನೋಡೋಣ ' ಎಂದನು. ಆಗ ಎಲ್ಲರಿಗೂ ಆಶ್ಚರ್ಯವಾಗುವಂತಹ ದನಿಯಲ್ಲಿ ಮೋಹನನು ಮಾತನಾಡಿದನು, ' ಈ ದಿನ ಮಧ್ಯಾಹ್ನ ಯಾರೂ ನಿದ್ದೆ ಮಾಡುವಂತಿಲ್ಲ ' ಎಂದು.

ಬೋಧಿಗೆ ಆಶ್ಚರ್ಯದೊಡನೆ ಅಪಮಾನವೆನಿಸಿದಂತಾಗಿ ಕೋಪ ಬಂದಿತು.

' ಯಾರೂ ನಿದ್ದೆ ಮಾಡುವಂತಿಲ್ಲ! ಅಂದ್ರೇನು—ಮನೆಯ ಯಜಮಾನಿಕೆ ನಿನಗೆ ಬಂದಿತೋ, ಏನು ಪೋಲೀಸ ಸದರಿಗೆ ಬದಲಿ ಆಯಿತೋ? ' ಎಂದು ಅಣಕಿನ ದನಿಯಲ್ಲಿ ಕೇಳಿದನು.

ಮರುಗಳಿಗೆಯಲ್ಲಿ ಮೋಹನನು ನಕ್ಕನು. ' ಬೋಧಿ, ಮಹಾ ಕ್ರೋಧ! ತಡೆದರೆ ಸಿಟ್ಟಿಗೆ ಬರುವಷ್ಟು ನಿದ್ದೆ ನಿನಗೆ ಬಂದಿದ್ದರೆ ನೀನು ಹೋಗಿ ಮಲಗಿಕೊ. ನಿನ್ನ ಹಿತದ ಸಲುವಾಗಿ ಹೇಳಿದೆ. '

' ನನ್ನ ಹಿತ! ಅಂದ್ರೇನು? '

' ಭವಾನಿಯನ್ನ ಕೊಂದವರು ಯಾರು, ಎಂಬೋವನ್ನ ನೊದಲು ಹುಡುಕೋದು. '

' ಆದು ಪೋಲೀಸರ ಜವಾಬ್ದಾರಿ. '

' ಅಲ್ಲ, ಸದ್ಯಕ್ಕೆ ಅವರಿಗಿಂತ ನಮ್ಮುದು ಹೆಚ್ಚಿನ ಜವಾಬ್ದಾರಿ. '

' ಭರಮಪ್ಪನ್ನ ಹಿಡಿದ ಮೇಲೆ ತಿಳಿಯಲಿಲ್ಲೇನು? '

' ಭರಮಪ್ಪ ಅದನ್ನ ಮಾಡಿದವ ಅಲ್ಲ. '

' ಹಾಗಾದರೆ ದೆವ್ವ ಮಾಡಿರಬೇಕು. '

' ಹುಚ್ಚು! ' ಎಂದು ಅಸಹ್ಯದ ದನಿಯಲ್ಲಿ ಮೋಹನನು ನುಡಿದನು.

ಬೋಧಿ ಮತ್ತೆ ಕುಳಿತುಕೊಂಡನು. 'ವೋಹನಾ, ನಿನ್ನ ಮಾತಿನ ಅರ್ಥವೇನು ?'

ವೋಹನನು ಆರೆನಿಮಿಷ ಸ್ತಬ್ಧನಾಗಿ ಒಮ್ಮೆಲೆ ನಿರ್ಣಯಕ್ಕೆ ಒಂದಂತೆ ಹೇಳತೊಡಗಿದನು: 'ಬೋಧಿ, ಒಂದು ಮಾತನ್ನು ನೀನು ಮರೆತಿರುವೆ. ಸದ್ಯಕ್ಕೆ ಭರಮಸನ್ನು ಒಂಧಿಸಿದರೂ ಅಧಿಕಾರಿಗಳು ನಮ್ಮನ್ನು ಸಂಶಯ ದಿಂದ ಹೊರಗಾಗಿಸಿಲ್ಲ. ಇಷ್ಟೇಕೆ? ಅವರಿಗೆ ತಿಳುಹಿಸದೆ ನಾವು ಸ್ಥಳಾಂತರಿಸಬಾರದೆಂದು ವಿಧಿಸಿ ನಮ್ಮನ್ನು ಕೂಡ ಅವರು ಒಂದು ರೀತಿಯಿಂದ ಬಂಧನದಲ್ಲಿರಿಸಿದ್ದಾರೆ. ಭರಮಪ್ಪ ಮತ್ತು ಈ ನಾಲ್ಕು ಜನ ನಾವು. ಈ ಐವರಲ್ಲಿಯೇ ಯಾರಾದರೂ ಅಪರಾಧಿಗಳೆರಬೇಕು, ಎಂದು ವೋಲೀಸರು ತಿಳಿದಿದ್ದರೆ ಆಶ್ಚರ್ಯವಲ್ಲ. ಭರಮಪ್ಪನು ಅಪರಾಧಿ ಅಲ್ಲ, ಎಂದರೆ ನಮ್ಮಲ್ಲಿ ಒಬ್ಬರು ಅಪರಾಧಿ, ಎಂದಂತಾಗುವುದು. ೩-೪ ದಿನಗಳಾದರೂ ಭರಮನ ಅಪರಾಧ ಗೊತ್ತಾಗಿಲ್ಲ; ಅದಕ್ಕಾಗಿ ನಾವು ಅಪರಾಧಿ ಇರಬೇಕಾದ ಸಂಭವ ಹೆಚ್ಚುತ್ತಲಿದೆ. ಈಗ ನಮ್ಮಲ್ಲಿ ಪ್ರತಿಯೊಬ್ಬನೂ ಭವಾನಿಯ ಮರಣಕ್ಕೆ ತತ್ತ್ವದಿಂದ ಕಾರಣನಿದ್ದಂತಿದೆ....'

ಬೋಧಿ ತಿರಸ್ಕಾರದಿಂದ—'ನಾವೆಲ್ಲಾರೂ ನಡೆದು ಹೋಗಿ ಗಲ್ಲಿಗೆ ಕುತ್ತಿಗೆ ಕೊಡೋಣ ಅಂತಿಯೇನು ?'

ವೋಹನನು ಈ ಆಡ್ಡ ಮಾತಿಗೆ ಕೆಣಕಲಿಲ್ಲ. 'ಆದ್ದರಿಂದ ಗಲ್ಲಿನಿಂದ ನನಮ್ಮ ಕುತ್ತಿಗೆಯನ್ನು ಉಳಿಸಿಕೊಳ್ಳೋಣ' ಎಂದು ಶಬ್ದಗಳನ್ನು ಬಿಡಿ ಬಿಡಿಸಿ ಹೇಳಿದನು.

ಇದುವರೆಗೆ ಸುಮ್ಮನಿದ್ದ ಇಂದುಮತಿ ಹೇಳಿದಳು: 'ಹೀಗೇ ಕೂಡೋ ದ್ವಿಂತ ಬೇಗ ಇಲ್ಲಿಂದ ಹೊರಟುಹೋಗೋಹಾಗ ಎನಾದರೂ ಮಾಡ್ಕೋಕು ಅಂತ ನನಗೂ ಏನಿಸ್ತದೆ.'

'ನಾವು ನಿರ್ದೋಷಿ, ಅಂತ ಸಿದ್ಧವಾಡಿ ತೋರಿಸೋಣ' ಎಂದನು ವೋಹನ.

'ಆದರೆ ಸುಳ್ಳುಸುಳ್ಳೆ ವೋಲೀಸರ ಕಡೆ ಹೋಗಿ ಏನು ಹೇಳ ಬೇಕು ?' ಎಂದು ಬೋಧಿ ಕೇಳಿದನು.

ವೋಹನನು ಮತ್ತೊಮ್ಮೆ ನಕ್ಕನು.

‘ಬೋಧಿ, ಒಂದು ನಿಮಿಷ ವೋಲೀಸರನ್ನು ಮರೆತುಬಿಡು, ನೋಡೋಣ. ವೋಲೀಸರ ಕಡೆ ಹೋಗೋದು ಅಂತ ಯಾರು ಹೇಳಿದರು? ನಾನಂತೂ ಬಾಯಿಯಿಂದ ವೋಲೀಸರ ಹೆಸರು ತಕ್ಕೊಂಡಿಲ್ಲ. ನೀವೆಲ್ಲರೂ ಕೇಳೋ ಹಾಗಿದೆ, ನಾನೊಂದು ಯುಕ್ತಿ ಹೇಳ್ತೀನಿ. ಒಂದು ರೀತಿಯಿಂದ ಹೊತ್ತು ಕಳೆದ ಹಾಗೆ ಆಗೋದು. ಇಲ್ಲ, ಅದನ್ನೊಂದು ಆಟ ಅಂತ ತಿಳಿಯ ಬಹುದು....’

‘ಯಾವುದು ನಿನ್ನ ಯುಕ್ತಿ?’ ಎಂದು ಬೋಧಿಯು ಆತರದ ದನಿ ಯಲ್ಲಿ ಕೇಳಿದನು.

‘ನಾವು ಒಬ್ಬೊಬ್ಬರಾಗಿ ನಿರ್ದೋಷಿ ಎಂದು ಸಿದ್ಧಮಾಡಿ ತೋರಿಸ ಬೇಕು. ನನ್ನ ಮೇಲೆ ನಿಮ್ಮ ವಿಶ್ವಾಸ ಇದ್ದರೆ ನಾನು ಒಬ್ಬೊಬ್ಬರನ್ನೆ ಕೇಳಿ ಕೊಳ್ಳುವೆ. ಅವರು ತನುಗೆ ಗೊತ್ತಿದ್ದುದೆಲ್ಲವನ್ನೂ ಹೇಳಲಿ, ತಾವು ಯಾಕೆ ನಿರ್ದೋಷಿ ಎಂಬುದನ್ನೂ ತೋರಿಸಲಿ. ಒಬ್ಬರು ಹೇಳಿದ್ದನ್ನು ನಾನು ಇನ್ನೊಬ್ಬರಿಗೆ ಹೇಳುವುದಿಲ್ಲ, ಇಷ್ಟೇಕೆ?— ವೋಲೀಸರಿಗೆ ಕೂಡ ತಿಳು ಹಿಸುವದಿಲ್ಲವೆಂದು ಬೇಕಾದರೆ ಆಣೆ ಇಟ್ಟು ಹೇಳುವೆ. ಬೇಕಾದರೆ ನೀವು ಯಾರಾದರೂ ಆ ಸ್ಥಾನವನ್ನು ವಹಿಸಿ ವಿಚಾರಣೆಯನ್ನು ನಡಿಸಬಹುದು.

ಕೆಲ ಹೊತ್ತು ಯಾರೂ ಮಾತನಾಡಲಿಲ್ಲ. ಮೋಹನನಿಗೆ ಪೂರ್ತಿ ಯಾಗಿ ಗೊತ್ತಿದ್ದಿತು. ಎಲ್ಲರೂ ತನ್ನ ಸೂಚನೆಯನ್ನು ಒಪ್ಪಲೆಂದೆ ಅವನು ಬುದ್ಧಿಪೂರ್ವಕವಾಗಿ ಈ ರೀತಿ ಹೇಳಿದ್ದನು. ಮಿಕ್ಕ ಮುಂವರಿಗೂ ಮೋಹ ನನ ತಂತ್ರಗಾರಿಕೆ ತಿಳಿಯಿತು. ತಮ್ಮಲ್ಲಿ ಯಾರಾದರೂ ಒಲೆಂದರೆ, ಈ ಮಾತಿಗೆ ಬದಲು ಆಡಿದರೆ ಅವರ ಮೇಲೆ ಸಂಶಯ ತಗಲುವುದು, ಎಂದು ಅವರೂ ಅರಿತರು. ಕೊನೆಗೆ ಯಾರೂ ಬಕಳೊತ್ತು ಮಾತನಾಡದಿದ್ದರೆ ಎಲ್ಲರೂ ಒಪ್ಪಿದರೆಂದು ತಿಳಿಯುವದಾಗಿ ಮೋಹನನು ಸೂಚಿಸಲು ಎಲ್ಲರೂ ನಕ್ಕರು. ‘ಸದ್ಯಕ್ಕೆ ನಾವು ದೋಷಿಗಳು—ಅದಕಾಗಿ ಮಾತನಾಡಲಿಲ್ಲ’ ಎಂದು ಬೋಧಿಯು ನುಡಿದನು.

* * * *

ಮೋಹನ, ಅನಂತ ಇಬ್ಬರೇ ಉಳಿದರು ಕೋಣೆಯಲ್ಲಿ. ಮೋಹನನು ಮೌನವನ್ನು ತಾಳಿದಂತೆ ಅನಂತನ ಆಧ್ಯಯನ ಹೆಚ್ಚತೊಡಗಿತು. ಕುಳಿತ

ಕ್ಷಯ ಅವನಿಗೆ ಬಿಮುರೊಡೆಯಿತು. ಮೋಹನನು ಇನ್ನೂ ಮಾತನಾಡಲಿಲ್ಲ! ಅನಂತನು ಬಿಮುರನ್ನೊರೆಸಿಕೊಳ್ಳುತ್ತ ಕುರ್ಚಿಯ ತುದಿಗೆ ಕುಳಿತು ಬಾಯೆರೆದನು. ಶಬ್ದಗಳೆ ಹೊರಡಲಿಲ್ಲ. ಇದನ್ನು ನೋಡಿ ತಡೆಯದೆ ಮೋಹನನು ಗಟ್ಟಿಯಾಗಿ ನಗಲು, ಅನಂತನು ಬೆದರಿದವನಂತೆ ತಟ್ಟನೆ ಕುರ್ಚಿಯಿಂದ ಸಿಡಿದೆದ್ದನು. ಮೋಹನನು ಅವನನ್ನು ಗಟ್ಟಿಯಾಗಿ ಹಿಡಿದು ಕುಳ್ಳಿರಿಸುತ್ತ ಮಾತನಾಡತೊಡಗಿದನು:

‘ನೀನು ಹೆದರುವ ಲಕ್ಷಣ ನೋಡಿದರೆ ನೀನೇ ಅಸರಾಧಿ ಅಂತ ಹೇಳಬಹುದು ಯಾರಾದರೂ.’

ಅನಂತನು ಸುತ್ತಲೂ ನೋಡುತ್ತ ಮೆತ್ತನ್ನ ದನಿಯಲ್ಲಿ ‘ಎನೋ ಅನರ್ಥ ಇಂತಹದು ಆಗೋದು ಅಂತ ನನಗ ಮೊದಲೆ ಅನಿಸಿತ್ತು’ ಎಂದು ಮೋಹನ— ‘ಅನಿಸಿತ್ತು ಅಂದರೆ ನಿನಗೆ ಏನಾದರೂ ಗೊತ್ತಿದ್ದಿತೇನು?’

‘ನನಗ-ನನಗ—’. ಅನಂತನು ತಡೆದನು. ಒದೆರೆಡು ನಿಮಿಷಗಳ ತರುವಾಯ ‘ಮೋಹನಾ, ನೀನು ನನ್ನನ್ನು ಮಾತನಾಡಿಸಬೇಡ. ನನಗ ಏನೂ ಗೊತ್ತಿಲ್ಲ’ ಎಂದು ಎದ್ದನು.

ಮೋಹನನು ತಡೆದಿದ್ದಿಲ್ಲವೆಂದರೆ ಅವನು ಕೋಣೆಯಿಂದ ಹೊರಬೀಳುತ್ತಿದ್ದನು. ಆದರೆ ಮೋಹನನು ತಡೆದನು, ಕಸುವಿನಿಂದ ಕೈಹಿಡಿದೆಳೆದು ತಡೆದನು, ‘ಮೊದಲು ಇಲ್ಲಿ ಕುಕ್ಕರಿಸು’ ಎಂದು ಕುರ್ಚಿಯಲ್ಲಿ ನೂಕಿದನು ಅವನನ್ನು. ‘ಅನಂತಾ, ನಿನಗೆ ಏನೂ ಗೊತ್ತಿದ್ದಿಲ್ಲವಾದರೆ ನನ್ನದೇನೂ ಅಡ್ಡಿ ಇಲ್ಲ. ಆದರೆ ಒಂದು ಮಾತು ಹೇಳುವೆ. ನೀನು ಏನೂ ಗೊತ್ತಿಲ್ಲ ಎಂದು ಬಾಯಿ ಮುಚ್ಚಿದರೆ ಯಾರಿಗೂ ಹಿತವಿಲ್ಲ. ನಿನಗೂ ಇಲ್ಲ. ಇಷ್ಟೇ ಅಲ್ಲ, ಇಂದುಮತಿಯ ಮೇಲೆ ನಿನ್ನ ಮನಸ್ಸಿದ್ದುದು—’

ಅನಂತನು ಮತ್ತೆ ಪುಟಿದಿದ್ದನು. ‘ಸುಳ್ಳು! ಶುದ್ಧ ಸುಳ್ಳು! ಇಷ್ಟಾಗಿ ಆದರ ಸಂಬಂಧವೆ ಮಾತಿಗಿಲ್ಲ.’

ಮೋಹನನು ಕೈ ಚೆಲ್ಲಿದನು. ‘ನಿನಗಾಗಿ ಹೇಳುವೆ. ಸುಳ್ಳರಲಿ ಇಲ್ಲ ದಿರಲಿ, ನಾಳೆ ಪೋಲೀಸರು ಆ ವಿಷಯವನ್ನೆತ್ತಿದರೆ ನಿನಗೆ ಮುಂಚೆ ಎಚ್ಚರ ಇರಲಿ ಎಂದು ಹೇಳುವೆ.’

ಆನಂತನು ತಿರಸ್ಕಾರದಿಂದ— 'ವೋಲೀಸರಿಗೆ ಈ ವಿಷಯ ತಿಳಿಯುವುದು ಹೇಗೆ? ಅದನ್ನು ಹೇಳುವುದು ಹೇಗೆ? ಅದನ್ನು ಹೇಳುವರು ಯಾರು?'

ಮೋಹನನು ಎದ್ದನು. 'ಹಾಗಾದರೆ ನನ್ನ ಮಾತೇ ಇಲ್ಲ. ಆದರೆ ವೋಲೀಸರಿಗೆ ಯಾರು ಹೇಳುವರು, ಎಂದು ನಿನಗೆ ಸಂಶಯ ಬೇಡ. ಯಾಕೆಂದರೆ ನಾನೇ ಹೇಳುವವನಿದ್ದೇನೆ.'

'ಎನು?' ಆನಂತನು ಗದ್ದರಿಸುತ್ತ ಮೋಹನನನ್ನೆ ಎದುರಿಸಿದನು.

'ನಾನೇ ಹೇಳುವವನಿದ್ದೇನೆ ಎಂದೆ. ನನಗೆ ಹೇಳಲೇಬೇಕಾಗುವುದು !

'ಈ ಸಂದರ್ಭದಲ್ಲಿ ಇಂದುಮತಿಯ ಹೆಸರನ್ನು ಎತ್ತಿದರೆ..'

'ಹೆಸರನ್ನು ಎತ್ತಿದರೆ ಇಂದುಮತಿಯನ್ನು ಉಳಿಸಿದಂತಾಗುವುದು. ಆಲೋ, ಮೂರ್ಖಾ'—ಮೋಹನನಿಗೆ ಈಗ ಸಿಟ್ಟು ತಡೆಯದಂತಾಯಿತು— 'ಮೂರ್ಖಾ, ಎಲ್ಲ ಸುದ್ದಿಯನ್ನು ಕಂಡುಹಿಡಿಯೋದು ವೋಲೀಸರ ಕೆಲಸ. ಒಂದು ವೇಳೆ ನಾವು ಯಾರೂ ಹೇಳದೆ ಈ ವಿಷಯ ಅವರಿಗೆ ತಿಳಿದರೆ ನಮ್ಮೆಲ್ಲರ ಬಗ್ಗೆ—ವಿಶೇಷ ನಿನ್ನ ಮತ್ತು ಇಂದುಮತಿಯ ಬಗ್ಗೆ—ಸಂಶಯ ಹೆಚ್ಚು ಬಹುದಲ್ಲ? ಇದಲ್ಲದೆ—ಈ ಮನೆಯಲ್ಲಿ—ನಾವಿರುವಾಗ—ನಾವಿಷ್ಟೆ ಜನರು ಇರುವಾಗ ನಮ್ಮ ಮಿತ್ರನ ಕೊಲೆಯಾಗಿದೆ. ಯಾರು ಕೊಂದವರು? ನಮ್ಮಲ್ಲಿ ಒಬ್ಬ ಘಾತುಕ ಇದ್ದಾನೆ ಎನಬಹುದಲ್ಲ? ಅದನ್ನು ಒಯಲಿಗಳೆಯ ದಿದ್ದರೆ—ನಮಗೆ ಗೊತ್ತಿದೆ ಅಥವಾ ಗೊತ್ತಾದೀತು ಅನ್ನೋ ಹೆದರಿಕೆಯಿಂದ ಆತ ಮತ್ತೊಂದು ಕೊಲೆ ಮಾಡಲಕ್ಕಿಲ್ಲ, ಅಂತ ಯಾರು ಹೇಳಬಲ್ಲರು? ಕುಳಿತುಕೂ. ದುರಭಿಮಾನ ಸಾಕು, ಹೇಡಿತನ ಸಾಕು. ನಿನ್ನ ಸಂಬಂಧ ಇದರಲ್ಲಿ ಎನೂ ಇಲ್ಲ, ಅಂತ ನನಗೆ ಗೊತ್ತಿಲ್ಲ? ಆದರೆ ನಿನಗೆ ಗೊತ್ತಿದ್ದದ್ದನ್ನಷ್ಟು ಹೇಳಿದರೆ ಇನ್ನೊಬ್ಬರದು ಯಾರದು ಸಂಬಂಧ ಇದೆ, ಎಂಬುದು ತಿಳಿದು ಕೊಳ್ಳಲು ಸುಲಭ ಆಗೋದು. ನಾಚಿಕೆ ಬಿಟ್ಟುಬಿಡು, ಹೆದರಿಕೆ ಬಿಟ್ಟು ಬಿಡು—ನೀನು ಈ ಮನೆಗೆ ಬರುವಾಗಿನಿಂದ ಇಲ್ಲಿಯ ವರೆಗೆ ಕಂಡದ್ದನ್ನು ಮಾಡಿದ್ದನ್ನು ಬಾಯಿ ಬಿಚ್ಚಿ ಹೇಳು....ಇಲ್ಲದಿದ್ದರೆ ನಿನ್ನ ಮ್ಯಾಲೆ ಇಲ್ಲದ ಸಂಶಯ..'

ಅನಂತನು ನಡುವೆ ಬಾಯಿಹಾಕಿದನು. 'ನಾನು ನಿರಪರಾಧಿ ಆನಿಷ್ಟ ಭರವಸೆ ಇದ್ದರೆ ಸಂಶಯ ಯಾಕೆ?'

'ಯಾಕೆಂದರೆ ಭರವಸೆ ಪುರಾವೆ ಆನಿಸೋದಿಲ್ಲ..ಹಂ. ಹೊತ್ತು, ಗಳೆಯಬೇಡ..ಹೇಳೋದಿದ್ದರೆ ಹೇಳು, ಇಲ್ಲಾ ಅಂದರೆ ಇನ್ನೊಬ್ಬರನ್ನು ಕರೆಯಿಸತೇನಿ....ನಾ ಏನ ಮಾಡಬಲ್ಲೆ, ಅಂಬೋದನ್ನು ನನ್ನ ಮಟ್ಟಿಗೆ ಹೇಳೇನಿ.'

ಅನಂತನು ಮನಸ್ಸಿಲ್ಲದವನಂತೆ ಕುರ್ಚಿಯಲ್ಲಿ ಕುಳಿತುಕೊಂಡನು. ಹಣೆಯ ಬೆಮರೊರೆಸುವ ಅವನ ಕೈ ನಡುಗುತ್ತಿತ್ತು. ಒಂದೆರಡು ಸಲ ನಾಲಿಗೆಯಿಂದ ಕೆಳದುಟಿಯನ್ನು ಸವದನು. ಕೊನೆಗೆ ಉಸುರ್ಗರೆದು ಕೆಳಗೆ ಮುಖ ಮಾಡಿಕೊಂಡು, 'ಭವಾನಿಯು ಕೊಲೆಯಾದ ರಾತ್ರಿ ನಾನು ಅವನ ಕೋಣೆಯಲ್ಲಿದ್ದೆ' ಎಂದವನೆ ಮೋಹನನನ್ನು ದಿಟ್ಟಿಸಿದನು.

ಮೋಹನನಿಗೆ ಆ ಮಾತಿನಿಂದ ಆಶ್ಚರ್ಯವಾದಂತಾಗಲಿಲ್ಲ. ಅವನು ಗೊತ್ತಿದ್ದವನಂತೆ ತಲೆ ತೂಗುತ್ತ 'ಅದೆಲ್ಲ ನನಗೆ ಗೊತ್ತು' ಎಂದನು.

ಅನಂತನು ಮತ್ತೆ ಕುರ್ಚಿಯಿಂದ ಸಿಡಿದೆದ್ದು 'ಇಲ್ಲ, ಇಲ್ಲ, ನಿನಗೆ ಗೊತ್ತಿಲ್ಲ, ನೀನು ತಪ್ಪು ತಿಳಿದುಕೊಂಡಿರುವಿ, ನನ್ನ ಸಂಬಂಧ-' ಎಂದು ಚೀರುವಾಗ ಮೋಹನನು ಗಟ್ಟಿಯಾಗಿ ಅವನ ಬಾಯಿಗೆ ಕೈ ಬಿಗಿದು ಕುರ್ಚಿಯಲ್ಲಿ ಅವನನ್ನು ಕುಕ್ಕಿರಿಸಿ— 'ಗೊತ್ತಿದೆ ಅಂದ್ರೆ ನಾನು ಹೇಳುವುದನ್ನಾದರೂ ಕೇಳಿಕೊ. ಇಲ್ಲದ್ದನ್ನು ಚೀರಿ ಹೊರಗಿನವರಿಗೆ ಕೇಳಿಸಿ, ನಾನೇ ನಿನ್ನ ಕೊಲೆ ಮಾಡತೀನೇನೋ ಅಂತ ಅನಿಸೀತು ಅವರಿಗೆ! ನನಗೆ ಗೊತ್ತು ಅಂದರೆ ಅದನ್ನು ನಾ ತಿಳಿದುಕೊಂಡೆ ಎಂದರ್ಥ? ಹ್ಯಾಗಂತೀಯಾ? ಆ ದಿನ ಬೆಳಿಗ್ಗೆ ಭವಾನಿ ತನ್ನ ಕೋಣೆಯಿಂದ ಬರಲಿಲ್ಲ. ನಾವೆಲ್ಲರೂ ಇಲ್ಲಿ ಯೋಚಿಸತಾ ಇದ್ದಿವಿ—ನೆನಪಿದೆಯೆ? ಆಗ ನಾನು ಭವಾನಿ ಕೋಣೆಗೆ ಹೋಗಿ ನೋಡಿ ಬರತೀನಿ, ಎಂದರೆ ನೀನು ಹೆದರಿ ಚಿಟ್ಟನೆ ಚೀರಿದಿ ನೆನಪಿದೆಯೆ? ನೀನು ಚೀರಿದ ಹೆದರಿಕೆಯ ಲಕ್ಷಣ ಬೇರೆ ಇದ್ದಿತು, ಅಂತ ನನಗೆ ಸಂಶಯ ಬಂದಿತು. ಒಹಳ ಮಾಡಿ ಆ ಕೋಣೆಯೊಳಗೆ ನಡೆದ ಯಾವುದೂ ಒಂದು ಸಂಗತಿ ನಿನಗೆ ಗೊತ್ತಿದೆ, ಅಥವಾ ನೀನು ಅಲ್ಲಿ ಇದ್ದಿ ಅಂತ ತರ್ಕ ಹೂಡಿದೆ.'

‘ನಿಜ. ಆದರೆ ನಾನು ಕೋಣೆಗೆ ಹೋಗಿ ಹೊರಗೆ ಒರೋವರೆಗೂ ಭವಾನಿ ಬೇವದಿಂದಿದ್ದ, ಅಂತ ಬೇಕಾದ್ದು ಆಣೆ ಇಟ್ಟುಕೊಂಡು..’

ಮೋಹನನು ತಲೆ ಅಲ್ಲಾಡಿಸಿದನು. ‘ಆಣೆ ಬೇಡ, ಪ್ರಮಾಣ ಬೇಕು’ ಎಂದನು.

ಮೋಹನನ ಬುದ್ಧಿಮತ್ತೆಯ ಸುಳಿವು ಹತ್ತಿ ಅನಂತನು ಮತ್ತಿಷ್ಟು ದಿಗ್ಭ್ರಾಂತನಾದನು. ಅವನ ಬಾಯಿಯಿಂದ ಮಾತುಗಳೆ ಹೊರಡದಂತಾ ದುವು. ಕೊನೆಗೆ ಕೈಗಳಿಂದ ಗಟ್ಟಿಯಾಗಿ ಮುಖ ಮುಚ್ಚಿ ಕೊಂಡನು.

ಮೋಹನನು ಮೆಲ್ಲಗೆ ಅವನ ಭುಜ ತಟ್ಟಿ, ಸಮಾಧಾನದ ದನಿಯಲ್ಲಿ ‘ಅನಂತಾ, ಇಷ್ಟೇಕೆ ಗೊಂದಲದಲ್ಲಿ ಬೀಳುವೆ? ಅಥವಾ—ನಾನು ಕೇಳಿದಂತೆ ನೊಂದಲೆಂದಲೆ ನಡೆದುಬಿಟ್ಟು ಹೇಳು—ನಾನು ನಡುವೆ ಮಾತಾಡದೆ ಕೇಳಿ ಕೊಳ್ಳುವೆ’ ಎಂದನು.

ಅಂತೂ ಕೊನೆಗೊಮ್ಮೆ ಅನಂತನಿಗೆ ಮೋಹನನಲ್ಲಿ ವಿಶ್ವಾಸ ಹುಟ್ಟಿ ದಂತಾಯಿತು. ಒಂದೆರಡು ನಿಮಿಷ ಏನನ್ನೂ ನೆನೆದುಕೊಳ್ಳುವಂತೆ ಕಣ್ಣನ್ನು ಮುಚ್ಚಿ ಆ ಮೇಲೆ ಶಾಂತ ದನಿಯಲ್ಲಿ ಮೋಹನನನ್ನು ದಿಟ್ಟಿಸುತ್ತಲೆ ತನ್ನ ಕತೆಯನ್ನು ಹೇಳಿದನು. ಆ ಕತೆಯನ್ನು ಏಕರೂಪವಾಗಿ, ಸುಸಂಘಟಿತವಾಗಿ ಕೂಡಿಸಿಕೊಂಡು ಹೀಗೆ ಹೇಳಬಹುದು

ಇಂದುಮತಿಯ ಹೆಸರನ್ನು ಬಿಟ್ಟು ಅನಂತನು ಕತೆಯನ್ನು ಹೇಳುವುದೆ ಶಕ್ಯವಿರಲಿಲ್ಲ. ಯಾಕೆಂದರೆ ಇವರಿಬ್ಬರೂ ಚಿಕ್ಕಂದಿನಿಂದಲೆ ಗೆಳೆತನದಲ್ಲಿ ಬೆಳೆದ ವರು. ವಯಸ್ಸಾದಂತೆ ಅನೇಕ ಘಟನೆಗಳೂ ಇವರ ಗೆಳೆತನವನ್ನು ಹೆಚ್ಚು ಸಿಕ್ಕಟವಾಗಿಯೆ ಮಾಡಿದುವು. ಇಂದುಮತಿ ರೂಪವತಿ, ಬುದ್ಧಿವಂತೆ, ಆದರೆ ದುರ್ದೈವಿ. ಅವಳ ಜನ್ಮದಿಂದ ಅವಳ ಮನೆತನಕ್ಕೆ ಕ್ರಮೇಣ ಬಡತನ ಹೆಚ್ಚಾಯಿತು. ಹತ್ತು ವರುಷದಾಕೆಯಾಗುವಷ್ಟರಲ್ಲಿ ಆಕೆಯ ತಾಯಿತಂದೆ ಗಳೂ ತೀರಿಕೊಂಡರು. ಈ ಪರಿಸ್ಥಿತಿಯಲ್ಲಿ ಬೆಳೆಯುವ ಅನಂತನಿಗೆ ಗೆಳೆತನ ದೊಡನೆ ಒಂದು ಹಿರಿತನವೂ ಬಂದಂತಾಯಿತು. ಆದರೆ ಇಂದುಮತಿ? ಸಾಪ! ಆಕೆಯೂ ಅನಂತನನ್ನೆ ಮನಸಾ ಪ್ರೀತಿಸುತ್ತಿದ್ದಳು, ಕೇವಲ ಕೃತಜ್ಞತೆ ಯಿಂದಲ್ಲ. ಹೀಗಿರುವಾಗ ಉಚ್ಚ ಶಿಕ್ಷಣದ ವಯೋಮಾನದಲ್ಲಿ ಅನಂತನ ಗೆಳೆಯನಾದ ಭವಾನಿಯ ಪರಿಚಯವೂ ಆಕೆಗಾಯಿತು. ಭವಾನಿಗೆ

ವಿದ್ಯೆಗಾಗಿ ಪ್ರೇಮವಿರಲಿಲ್ಲ, ಇಂದುಮತಿಗೆ ವಿದ್ಯಾರ್ಜನೆಯ ಹುಚ್ಚು. ಆದ ಕಾಗಿ ಮೊದಲು ಅನಂತನಿಗೆ ಅವರ ಪರಿಚಯಕ್ಕಾಗಿ ಯಾವವಿಚಾರವೂ ಬಂದಿರಲಿಲ್ಲ; ಸಂಶಯವೂ ಇಲ್ಲ, ಹೆದರಿಕೆಯೂ ಇಲ್ಲ. ಆದರೆ ಇಂದುಮತಿ ತನ್ನ ಒಡತನಕ್ಕಾಗಿ ಬೇಸತ್ತಿರಬೇಕು, ರೂಪದಲ್ಲಿ ತನಗೆ ಸರಿದಕ್ಕದ ಹುಡುಗೆಯರು ಒರಿಯ ಸಿರಿವಂತಿಕೆಯ ವೇಷಭೂಷಣ-ಆಡಂಬರಗಳಿಂದ ನೆರೆಯುವುದನ್ನು ಕಂಡು ಆಕೆಗೆ ಸಮಾಜ ಜುಗುಪ್ಸೆಯಾಗಿರಬೇಕು. ಅಂತೂ ಭವಾನಿಯ ಉಡುಗೊರೆಗಳಿಗೆ, ಆಡಂಬರಕ್ಕೆ, ಸಿರಿವಂತಿಕೆಯ ಸೊಕ್ಕಿನಿಂದ ಒಂದ ಉದ್ಧತವೃತ್ತಿಗೆ ಆಕೆ ಮನಸೋತಳು. ಆಗ ಅನಂತನಿಗೆ ಕಣ್ಣೆರೆದಂತಾಯಿತು. ಇಂದುಮತಿ ತನ್ನ ಕೈ ಬಿಡುವಳೆಂಬ ಖೇದ ಅವನಿಗಿಲ್ಲ, ಆದರೆ ತನ್ನ ಗೆಳತಿ ಭವಾನಿಯಂತಹ ಹೊಣೆಯಿಲ್ಲದ ತರುಣನ ಒಲೆಗೆ ಸಿಕ್ಕಿ ದಾರಿಗೇಡಾಗಬಹುದಲ್ಲ, ಎಂದು.

ಈ ಮನಃಸ್ಥಿತಿಯಲ್ಲಿ ಅನಂತನು ಭವಾನಿಯನ್ನು ದ್ವೇಷಿಸತೊಡಗಿದನು. ಇಂದುಮತಿಗೆ ಭವಾನಿಯ ಮೋಹ ಒಡೆದಂತಾಗಲು ಅನಂತನು ತಾನಾಗಿಯೇ ಭವಾನಿಯ ಕಡೆ ಹೋಗಿ ಇಂದುಮತಿಯನ್ನು ಮದುವೆಯಾಗುವಂತೆ ಅವನನ್ನು ಒತ್ತಾಯಪಡಿಸತೊಡಗಿದನು. ಮದುವೆಗಾಗಿ ಭವಾನಿಗೆ ಆತುರವೆ ಇದ್ದಿಲ್ಲವೆಂಬುದನ್ನು ಕಂಡು ಅನಂತನ ಹೆಚ್ಚಾಯಿತು. . . ಅಹುದು. ಇದೇ ಸಂದರ್ಭದಲ್ಲಿ ಅವನು ಇಂದುಮತಿಗೆ ಕಾಗದಗಳನ್ನು ಬರೆದದ್ದು. 'ಅವನಾಡುವ ಮಾತು, ಆ ರೀತಿ ಇವನ್ನು ನೋಡಿದರೆ ನನಗಂತೂ ಅವನನ್ನು ಕೊಲ್ಲಬೇಕೆನಿಸುವುದು' ಎಂಬ ಅಭಿಪ್ರಾಯವನ್ನು ಆ ಕಾಗದಗಳಲ್ಲಿ ಅನೇಕ ಸಲ ವ್ಯಕ್ತಮಾಡಿದ್ದನು. . . ಆ ಕಾಗದಗಳಿವೆಯೆ? . . ಅನಂತನಿಗೆ ಆಗ ಅವುಗಳ ಬಗ್ಗೆ ಇಂತಹ ವಿಚಾರವಿರಲಿಲ್ಲ.

ಅನಂತ-ಭವಾನಿಯರ ಚರ್ಚೆಗಳು ದಿನದಿನಕ್ಕೆ ಆವೇಶಭರಿತವಾಗತೊಡಗಿದುವು. ಅನಂತನಿಗೆ ಪೂರ್ತಿಯಾಗಿ ನೆನಪಿನಲ್ಲಿದೆ. ಒಂದು ದಿನ ಸಂಜೆ, ಈ ಮನೆಯನ್ನು ಕೊಂಡುಕೊಳ್ಳುವ ಮುಂಚೆ, ಅನಂತನೂ ಭವಾನಿಯೂ ಈ ಮನೆಯ ಬಯಲಿನಲ್ಲಿಯೆ ವಾದಿಸುತ್ತಿದ್ದರು. ರಾತ್ರಿಯಾಯಿತು. ಭರಮಪ್ಪನು (ಅಂದು ಅವನ ಪರಿಚಯವಿದ್ದಿರಲಿಲ್ಲ) ಅಲ್ಲಿ ಮಲಗಿದ್ದನ್ನು ಕಂಡು ಇಬ್ಬರೂ ಮೆಲುದನಿಯಲ್ಲಿ ಮಾತನಾಡುತ್ತಿದ್ದರು. ಅಂದೇ ಅನಂತನು

ಭವಾನಿಯನ್ನು ಕೊಲ್ಲಬಹುದಾಗಿತ್ತು. ಆದರೆ ಭವಾನಿ ಓಡಿದನು; ಕತ್ತಲಲ್ಲಿ ಹಿಂದೆ ಓಡುವ ಅನಂತನಿಗೆ ಅವನ ಸುಳಿವು ತಪ್ಪಿತು.

ಅನಂತನು ವುಕ್ಕ. ನಿಜ. ಚಿಕ್ಕಂದಿನಿಂದಲೂ ವುಕ್ಕತನದಲ್ಲಿಯೆ ಬೆಳೆದವನು. ಒಂದು ದಿನ ವುಕ್ಕತನಕ್ಕಾಗಿ ಇಂದುಮತಿ ತನ್ನನ್ನು ಹಂಗಿಸಿದಳು. ಭವಾನಿ ತನ್ನನ್ನು ತಪ್ಪಿಸಿ ಓಡುವಷ್ಟು ಕೈಲಾಗದವನಲ್ಲ ಎಂದೂ ಹೆದರಿದ ಅನಂತನೆ ಓಡಿರಬಹುದೆಂದೂ ನಗೆಯಾಡಿದಳು. ವುಕ್ಕತನನೊಂದು ಅನಂತನಿಗೆ ಮೀರಿದ ಮಾತಾಗಿತ್ತು. ಅವನ ಹೆದರಿಕೆ ಎರಡೇ ಎರಡು ಸಂಗತಿಗಳಿಗಾಗಿ; ಒಂದು, ಭೂತ—, ಇನ್ನೊಂದು, ಪ್ರೇತ. ದೆವ್ವಿನ ಕತೆಯನ್ನೂ ಹೆಣ್ಣು ಮುಖವನ್ನೂ ಅವನು ಎಂದೂ ನೋಡುತ್ತಿರಲಿಲ್ಲ. ಆದರೆ ಇಂದುಮತಿ ಹಂಗಿಸುವುದನ್ನು ಕಂಡು, ತನ್ನ ಹೆಸರಿಕೆಯನ್ನು ಕಳೆದುಕೊಳ್ಳಲು ಅವನು ಬುದ್ಧಿವೂರ್ವಕವಾದ ಪ್ರಯತ್ನಗಳನ್ನು ನಡೆಯಿಸಿದನು. ಹೆಚ್ಚಾಗಿ ದೆವ್ವಿನ ಕತೆಗಳನ್ನೂ ಕೊಲೆಯ ಕತೆಗಳನ್ನೂ ಓದತೊಡಗಿದನು. ಕೊನೆಗೆ ಆದೇ ವಿಚಾರದಿಂದಲೇ ಅವನು ಮಿಕ್ಕವರೊಡನೆ 'ದೆವ್ವಿನ ಮನೆ' ಎಂದು ಹೆಸರು ಗೆಟ್ಟು ಈ ಮನೆಗೂ ಬರಲು ಸಿದ್ಧನಾದನು.

ಈ ಮನೆಯಲ್ಲಿ ಕೊಲೆಯಾಗಲಿ ಘಾತವಾಗಲಿ ಆಗುವುದೆಂದು ಅವನಿಗೆ ನೋದಲಿಲ್ಲದಲೆ ಎನಿಸಿತ್ತು. ಆದರೆ ಅವನು ತಿಳಿದ ಮಟ್ಟಿಗೆ ಭವಾನಿಯು ಈ ಮನೆಯ ಹೆಸರನ್ನು ಮುಂದೆ ಮಾಡಿ ಇಂದುಮತಿಯ ಕೊಲೆಯನ್ನು ಮಾಡುವನೆಂಬ ಹೆದರಿಕೆ ಅವನಿಗಿದ್ದಿತು. ಯಾಕೆ? ಯಾಕೆ? . . . ಯಾಕೆಂದ ರೇನು? ಇಂದುಮತಿಯನ್ನು ಕೂಡಲೆ ಮದುವೆಯಾಗಬೇಕು, ಇಲ್ಲವೆ ಅವಳ ಕೊಲೆ ಮಾಡಿ ಸಮಾಜದಲ್ಲಿ ಬರಬಹುದಾದ ಅಪಕೀರ್ತಿಯನ್ನು ತಪ್ಪಿಸಬೇಕು; ಇದರ ಹೊರತು ಗತ್ಯಂತರವಿಲ್ಲದಂತಹ ಪರಿಸ್ಥಿತಿ ಪ್ರಾಪ್ತವಾಗಿತ್ತು ಅವರ ಪ್ರೇಮದ ಫಲವಾಗಿ! ಅದಕ್ಕಾಗಿ ಇಂದುಮತಿಯ ರಕ್ಷಣೆಯ ನಿಶ್ಚಯದಿಂದ ಅನಂತನು ಈ ಮನೆಗೆ ಬರುವ ಧೈರ್ಯ ಮಾಡಿದ್ದನು.

ಮನೆಗೆ ಬಂದ ಮೇಲೆ ಕಂಡ ಒಂದೆರಡು ಅನುಭವಗಳಿಂದ ಮಾತ್ರ ಅನಂತನ ಅಧೈರ್ಯ ಹೆಚ್ಚಾಯಿತು. ಯಾಕೆಂದರೆ ದೆವ್ವಿಗಾಗಿ ಅನಂತನಲ್ಲಿದ್ದ ವುಕ್ಕತನ ತಲೆಯೆತ್ತುವ ಸಂಗತಿಗಳು ನಡೆಸುವು. ಮೊದಮೊದಲು ಮನೆ ಯನ್ನೂ ಇಂದುಮತಿಯನ್ನೂ ಬಿಟ್ಟು ಹೋಗಬಾರದೆಂದು ಅನಂತನು

ಪುಕ್ಕನಂತೆ ನಟಿಸಿದನು. ಆದರೆ ಒಂದು ದಿನ ಕರಗದಂತೆ ಎಲ್ಲಿಂದಲೂ ಸದ್ವಾಗುವುದಕ್ಕೆ ಆನಂತನ ಪುಕ್ಕತನ ಚಿಗುರಿತು. ಆ ಮೇಲೆ ಆ ಹಾಳು ಅನುಭವ! ಬೋಧಿಯ ಕೋಣೆಯಲ್ಲಿ ನೋಡಿದಾಗ ಕಂಡ ಆ ಅಸ್ಪಷ್ಟವಾದ, ವಿಕಾರವಾದ ಮುಖ! ನಿಜವಾಗಿಯೂ ಆನಂತನು ಅಂತಹ ದೃಶ್ಯವನ್ನು ಕಂಡದ್ದು.

ಇಷ್ಟಾದರೂ ಇಂದುಮತಿಯನ್ನು ರಕ್ಷಿಸುವುದಕ್ಕಾಗಿ ಪುಕ್ಕನು ಪುಂಡನಾದನು. ಆ ಮೇಲೆ ಒಂದು ರಾತ್ರಿ ಮೋಹನ-ಬೋಧಿ-ಭವಾನಿಯರು ಸುತ್ತಾಡಿ ಕಾವಲು ಮಾಡಿದ್ದಾಯಿತು. ಆದರೆ ಮುಂದೆ ಈ ಕಾವಲಿನ ಅವಶ್ಯವಿಲ್ಲ, ಯಾರೂ ಹೊರಗೆ ಸುತ್ತಾಡಬೇಕಾಗಿಲ್ಲ, ಎಂದು ಭವಾನಿಯೇ ಸೂಚಿಸಲು ಆನಂತನಿಗೆ ಹೆದರಿಕೆಯಾಯಿತು. ಭವಾನಿ ಹೀಗೆ ಯಾಕೆ ಸೂಚಿಸುತ್ತಿರಬಹುದು? ಯಾರೂ ಹೊರಗೆ ಸುತ್ತಾಡಬಾರದೆಂಬಲ್ಲಿ ಅವನದೇನಾದರೂ ದುಷ್ಟ ಉದ್ದೇಶವಿದ್ದಿರಬಹುದೆ? ಹೀಗೆ ಯೋಚಿಸುತ್ತ ಆನಂತನಿಗೆ ಸಿದ್ಧೆ ಒರಲಿಲ್ಲ. ಆದರೆ ಆ ರಾತ್ರಿ ಭವಾನಿಯ ಸೂಚನೆಯನ್ನು ಯಾರೂ ಲಕ್ಷಿಸಿರಲಿಕ್ಕಿಲ್ಲ, ಎಂಬ ಧೈರ್ಯವೂ ಅವನಿಗಿದ್ದಿತು. ಇಷ್ಟರಲ್ಲಿ ಇಂದುಮತಿಯು ಕೋಣೆಯಲ್ಲಿ ಸದ್ವಾದಂತಾಯಿತು. ಒಂದೇಟಿಗೆ ಅವನು ಓಡಿದನು. ಅದೇ ಭವಾನಿಯು ಬಂದು ತನ್ನನ್ನು ಹಂಗಿಸಿ ಹಿಂಸಿಸಿ ಹೋದನೆಂದು ಇಂದುಮತಿ ಹೇಳುವಾಗ ಅವನು ಸಿಟ್ಟು ತಡೆಯದೆ ಕುಣಿಯಲು ಆ ಸದ್ದಿಗೆ ಹೊರಗೆ ಮಲಗಿದ ಭರಮನು ಎಚ್ಚೆತ್ತನು. ಕೂಡಲೆ ಇಂದುಮತಿಯೂ ಆನಂತನೂ ಒಂದು ಹಂಚಿಕೆಯನ್ನು ಹೂಡಿದರು. ಆನಂತನು ಅವಳ ಕೋಣೆಯಲ್ಲಿಯೇ ಆಡಗಿದನು. ಅವಳು ಏನೂ ಅರಿಯದಂತೆ ನಟಿಸಿದಳು. ಇಷ್ಟರಲ್ಲಿ ಆನಂತನ ಕೋಣೆಯ ಬಾಗಿಲು ತೆರೆದುದೂ ಅವನು ಅಲ್ಲಿ ಇಲ್ಲದುದೂ ಮಿಕ್ಕವರ ಲಕ್ಷ್ಯಕ್ಕೆ ಬಂದಿತು. ಇಂದುಮತಿಯ ಕೋಣೆಯೊಂದನ್ನು ಬಿಟ್ಟು ಎಲ್ಲ ಕಡೆ ಶೋಧಿಸಿದರು. ಕೊನೆಗೆ ಅವರು ಮನೆಯ ಮುಂಒದಿಯಲ್ಲಿ ಸೇರಿದಾಗ ಆನಂತನು ಮೆಲ್ಲನೆ ಜಾರಿ ಹಿಂಜಾಗಿಲಿಗೆ ಹೋಗಿ ಅದನ್ನು ಒಡೆದು ಸದ್ದು ಮಾಡಿ ಎಚ್ಚರದವರಂತೆ ಬಿದ್ದುಕೊಂಡನಂತೆ!

ಅಥವಾ—ಅದೇನೂ ಆನಂತನಿಗೆ ಈಗ ಪೂರ್ತಿಯಾಗಿ ಸ್ಮರಣೆಯಲ್ಲಿರಲಿಲ್ಲ. ಇಂದುಮತಿ ಚೇರಿದಕಲ್ಲವೆ ಆ ರಾತ್ರಿ? ಹಾಂ—ನಿಜ. ತಾನು ಹೇಳುವ

ಸಂಗತಿಗಳ ಕ್ರಮ ತಪ್ಪಾಗಿದೆಯೆ? ಇರಬಹುದು. ಅಲ್ಲಲ್ಲ—ಸ್ಮರಣೆಗೆ ಒಂದಿತು. ಇಂದುಮತಿ ಚೀರಿದಳು. ಯಾಕೆ ಚೀರಿದಳೆಂಬುದು ಅವನಿಗೆ ಇನ್ನೂ ತಿಳಿದಿರಲಿಲ್ಲ. ತಾನು ಇಂದುಮತಿಯ ಕೋಣೆಯನ್ನು ಹೊಕ್ಕಿದ್ದು ಯಾಕೆ? ಓಹೊ—ಅನಂತನಿಗೆ ಎಲ್ಲವೂ ಸ್ಮರಣೆಗೆ ಒಂದಿತು. ಭವಾನಿಯು ಬೇವದಿಂದಿದ್ದ ಕೊನೆಯ ರಾತ್ರಿಯದು. ಸುತ್ತಾಡಿ ಕಾವಲು ಬೇಡ, ಎಂಬ ಭವಾನಿಯ ಮಾತಿಗಾಗಿ ತನ್ನ ಸಂಶಯ ಹೆಚ್ಚಿ ತಲ್ಲವೆ? ಆದಕಾಗಿ ಅನಂತನು ರಾತ್ರಿಯಲ್ಲಿ ಸದ್ದಿಲ್ಲದೆ ಭವಾನಿಯ ಕೋಣೆಗೆ ಎರಿಹೋದನು. ಭವಾನಿಯು ಸಿಟ್ಟಿನ ಆವೇಶವಲ್ಲಿದ್ದಂತಿದ್ದನು. ಅನಂತನು ಮದುವೆಯ ಪ್ರಸ್ತಾಪವನ್ನೆತ್ತಿದನು. ಭವಾನಿಯು ತಿರಸ್ಕಾರ ತೋರಿದನು. ಅನಂತನಿಗೆ ಕೋಪ ಒಂದಿತು. ಭವಾನಿಗೂ ಕೋಪ. ಇಷ್ಟರಲ್ಲಿ ಭವಾನಿಯು ಕೆಲವು ಕಾಗದಗಳನ್ನು ತೋರಿಸಿದನು. ಅವೆಲ್ಲ ತನ್ನ ಹಸ್ತಾಕ್ಷರ ಎಂದು ತೋರಿದರೂ ತಾನು ಬರೆದುದಲ್ಲ, ಎಂದು ಅನಂತನು ನಿರ್ಧಾರವಾಗಿ ಹೇಳಿದನು. 'ಇಂದುಮತಿ ತನ್ನನ್ನು ಪ್ರೀತಿಸುತ್ತಾಳೆ. ಅವಳನ್ನು ವಂಚಿಸಿದರೆ ನಿನ್ನನ್ನು ಕೊಲ್ಲುವೆ' ಎಂಬ ಅಭಿಪ್ರಾಯದ ಒಂದು ಕಾಗದವಿದ್ದಿತು. ಸರಿಯಾದ ಶಬ್ದಗಳು ಈಗ ಅನಂತನಿಗೆ ಗೊತ್ತಿರಲಿಲ್ಲ. ಆದರೆ ಇಂದುಮತಿಯ ಪ್ರೇಮ ತನ್ನಲ್ಲಿ, ಎಂಬ ಮಾತನ್ನೇ ಅನಂತನು ಇತ್ತೀಚೆಗೆ ವಿಟ್ಟುಕೊಟ್ಟಿದ್ದರಿಂದ ಆ ಕಾಗದವನ್ನು ಅನಂತನು ಬರೆಯುವುದು ಶಕ್ಯವಿರಲಿಲ್ಲ. ಆದರೆ ಹಸ್ತಾಕ್ಷರ ಅನಂತನದೆ, ಎಂಬ ಹಟದಿಂದ ಭವಾನಿಯು ಅನಂತನನ್ನು ನಂಬಲಿಲ್ಲ. ಅಂತೂ ಒಬ್ಬರೊಬ್ಬರನ್ನು ಚುಚ್ಚಿ ಮಾತನಾಡತೊಡಗಿದರು. ಅನಂತನು ಆ ಕಾಗದಗಳನ್ನು ನೋಡಬಹುದೆಂದು, ಭವಾನಿಯು ಗಟ್ಟಿಯಾಗಿ ಅವನ್ನು ಹಿಡಿದುಕೊಂಡನು. ಕೊಡಲೆ ಕೈ-ಕೈಗೆ ಪ್ರಾರಂಭವಾಯಿತು. ಕಾಗದವನ್ನು ಕಸಿದುಕೊಳ್ಳುವುದು, ಕಾಗದವನ್ನು ಚಪ್ಪಿಸಿಕೊಳ್ಳುವುದು ಈ ಸಂದರ್ಭದಿಂದ ಇಬ್ಬರೂ ಕುಸ್ತಿಗೆ ತೊಡಗಿದರು. ಆಗ ಅನಂತನು ಕಚ್ಚಿದನು, ಚಿವುರಿಕೊಂಡನು—ಕಸುವಿಲ್ಲದವನು ಮಾಡಬೇಕಾದ ಎಲ್ಲ ಯುಕ್ತಿಗಳನ್ನೂ ಮಾಡಿದನು. ಆದರೆ ಭವಾನಿಯು ಕಾಗದಗಳ ಹಿಡಿತವನ್ನು ಸಡಿಲಿಸಲಿಲ್ಲ. ಈ ಗಲಾಟೆಯಲ್ಲಿ ಹರಿದು ಚೂರಾಗುತ್ತಿದ್ದ ಕಾಗದಗಳು ಕೋಣೆ ತುಂಬ ಹರಹಿದುವು. ಕೊನೆಗೆ ಬಾಗಿಲ ವರೆಗೆ ಹೊಯ್ದಾಡುತ್ತ ಬಂದಾಗ ಭವಾನಿಯು ಒಮ್ಮೆಲೆ

ಅನಂತನನ್ನು ಹೊರನೂಕಿ ಬಾಗಿಲನ್ನು ಮುಚ್ಚಿಕೊಂಡನು. ಅನಂತನಾದರೂ ಓಡಿವಸನೆ ಕೆಳಗಿಳಿದು ಇಂದುಮತಿಯು ಕೋಣೆಯನ್ನು ಹೊಕ್ಕನು.

ಆ ಮೇಲೆ ಅನಂತನು ಭವಾನಿಯನ್ನು ಜೀವದಿಂದ ನೋಡಲಿಲ್ಲ.

* * * * *

ಹೇಳಿಕೆಯನ್ನು ಮುಗಿಸಿದಾಗ ಅನಂತನ ಮುಖವು ಬೆವರಿನಲ್ಲಿ ತೇಲು ತಿದ್ದಿರೂ ಈಗ ಆ ಮುಖದಲ್ಲಿ ಹೆದರಿಕೆಯದಾಗಲಿ ದಣಿವಿನದಾಗಲಿ ಕಳೆ ಇದ್ದಿರಲಿಲ್ಲ ಮುಖವನ್ನೊರೆಸಿಕೊಂಡನು. ಕೆಲಹೊತ್ತು ಇಬ್ಬರೂ ಮಾತನಾಡಲಿಲ್ಲ. ಅನಂತನಿಗೆ ತನ್ನ ಎದೆಯ ಸೆಳೆತಗಳು ಸ್ಪಷ್ಟವಾಗಿ ಕೇಳುತ್ತಿದ್ದುವು. ವೋಹನನು ಹಾಗೆಯೇ ಸುಮ್ಮನಿದ್ದುದನ್ನು ಕಂಡು ಅನಂತನು ಹಟದ ದನಿಯಲ್ಲಿ, 'ನನ್ನಾಣೆ. ನನ್ನ ಆತ್ಮದ ಸಾಕ್ಷಿಯಾಗಿ ಹೇಳುವೆ. ಮುಂದೆ ಒಂದೂ ನನಗೆ ಗೊತ್ತಿಲ್ಲ' ಎಂದನು.

ವೋಹನನು ಮಾತನಾಡಿದನು. 'ಅನಂತಾ, ಏನೂ ಗೊತ್ತಿಲ್ಲ ಎಂದಿದ್ದೆಯಲ್ಲ! ಈಗ ನಿನ್ನ ಹೇಳಿಕೆಯಿಂದ ಸಿಜವಾದ ಅಪರಾಧಿಯನ್ನು ಗೊತ್ತುಪಡಿಸಲು ಎಷ್ಟು ಸುಲಭವಾಗುವುದೆಂದು ತಿಳಿದಿರುವೆ? ಆಗಲಿ—ಒಂದು ಮಾತನ್ನು ಕೇಳುವೆ. ಗೊತ್ತಿದ್ದರೆ, ಗೊತ್ತಿದ್ದಷ್ಟು ಮಾತ್ರ ನೀನು ಹೇಳಬಹುದು. ನೀನು ಭವಾನಿಯು ಕೋಣೆಯಿಂದ ಹೊರಬಿದ್ದೆ, ಎಂದೆಯಲ್ಲ? ಆಗ ಭವಾನಿ ಜೀವದಿಂದಿದ್ದನೆಂಬುದು ಹೇಗೆ?'

'ಹೇಗೆ? ನಾನು ಹೊರಬೀಳಲಿಲ್ಲ. ನನ್ನನ್ನು ಅವನೇ ನೂಕಿದನು, ಎಂದು ಹೇಳಿದೆನಲ್ಲ. ಇದಲ್ಲದೆ ನಾನು ಹೊರಗೆ ಮುಗ್ಗಿರಿಸಿದ್ದೆಂದೆ ತಡ— ಅವನು ಒಳಗಿಂದ ಬಾಗಿಲನ್ನು ಮುಚ್ಚಿಕೊಂಡನು.'

'ಅವನೆ ಮುಚ್ಚಿಕೊಂಡನೆ?' ವೋಹನನು ಆತುರದ ದನಿಯಲ್ಲಿ ಕೇಳಿದನು. ಅನಂತನು ತಲೆತೂಗಿದನು. ಅವನಿಗೀಗ ಉಸಿರು ಸಾಲದಂತಾಗತೊಂದನು. ಎಸೊ! ಎದ್ದನು. ವೋಹನನು ಅವನನ್ನು ತಡೆಯಲಿಲ್ಲ. 'ಇಂದುಮತಿಗೆ ಬರಹೇಳುವೆಯಾ?' ಎಂದನು. ಅನಂತನು ಅವೇಶದಿಂದ ತಿರುಗಿ ನಿಂತನು ಆ ಮಾತನ್ನು ಕೇಳಿ.

'ವೋಹನಾ, ಇಂದುಮತಿಗೆ ಏನು ಕೇಳುವೆ?'

'ಅನಂತಾ, ಹೆದರಬೇಡ. ನೀನು ಹೇಳಿದ್ದನ್ನು ಅವಳಿಗೆ ತಿಳುಹಿಸದೆ,

ನೀನು ಹೇಳಿದ್ದನ್ನು ಅವಳಿಂದ ಮತ್ತೆ ತಿಳಿದುಕೊಳ್ಳಲು ಯತ್ನಿಸದೆ ಅವಳನ್ನು ಮಾತನಾಡಿಸುವೆ. ಆಯಿತ್ತಲ್ಲವೆ?’

ಅನಂತನು ಕೋಣೆಯಿಂದ ಹೊರಬಿದ್ದನು.

ಮೋಹನನು ತನ್ನಷ್ಟಕ್ಕೆ ‘ಬಾಗಿಲನ್ನು ಭವಾನಿ ತಾನಾಗಿಯೇ ಮುಚ್ಚಿ ಕೊಂಡರೆ—ಆ ಮೇಲೆ ಯಾರಾದರೂ ಒಳಹೊಕ್ಕರೆ? ಮುಂದಿನ ಘಟನೆ ನಡೆದುದಾದರೂ—’ ಹೊರಗೆ ಇಂದುಮತಿ ಒರುವ ಸದ್ದನ್ನು ಕೇಳಿ ತಡೆದನು. ಮುಗುಳ್ಳಗೆಯ ಮುಖದಿಂದ ಇದಿರು ನೋಡುತ್ತ ಕುಳಿತನು.

—

೬ ಇಂದುಮತಿಯ ಇತಿಹಾಸ

ಇಂದುಮತಿಗೆ ಎಷ್ಟು ಗೊತ್ತಿರಬಹುದು? ನಡೆದ ಘಟನೆಯಲ್ಲಿ ಆಕೆಯ ಸಂಬಂಧ ಎಷ್ಟರ ಮಟ್ಟಿಗಿರಬಹುದು? ತಾವು ಯಾವ ಪ್ರಶ್ನೆಗಳನ್ನು ಆಕೆಗೆ ಕೇಳಬಹುದು? ಈ ವಿಚಾರಗಳು ಮೋಹನನಿಗೆ ಸ್ಪಷ್ಟವಾಗಿರಲಿಲ್ಲ. ಆದರೂ ಇಂದುಮತಿ ಬಂದು ಕುಳಿತೊಡನೆ ಮೋಹನನು ಹಸನ್ಮುಖ ನಾಗಿಯೆ 'ಆನಂತ ಏನು ಹೇಳಿದ?' ಎಂದು ಕೇಳಿದನು. ಇಂದುಮತಿಯ ಮುಖದಲ್ಲಿ ಒಂದು ತರದ ಬೇಜಾರದ ಕಳೆ ಇದ್ದಿತು. ಆ ಕಳೆಯಿಂದಲೇ ಆಕೆ 'ಹೊತ್ತಲ್ಲದ ಹೊತ್ತಿನೊಳಗೆ ಈ ನಾಟಕ ಯಾಕೆ ಹೂಡಬೇಕಾಗಿತ್ತೋ!' ಎಂದನು.

'ಯಾವ ನಾಟಕ?'

'ಒಬ್ಬೊಬ್ಬರನ್ನು ಕರೆಸಿ ಮಾತಾಡಿಸೋದು.'

'ಇನ್ನೊಬ್ಬರೆದುರು ಹೇಳದಂತಹ ಮಾತು ಇದ್ದರೆ—'

ಇಂದುಮತಿ ರೇಗಿದಳು. 'ಆನಂತನಿಗೆ ಏನೇನು ಹೇಳಿದ?'

'ಏನೇನೂ ಬಡಬಡಿಸುತ್ತಿದ್ದ. ನನಗೂ ತೂಕಡಿಕೆ. ಇದ್ದ ಮಾತು ಹೇಳೋದಂದರೆ ನನಗೆ ಒಂದೂ ನೆನಪಿಲ್ಲ.'

ಹೂಂ—ಎಂದು ವ್ಯಂಗ್ಯವಾಗಿ ಇಂದುಮತಿ ದಸಿಯನ್ನೆಳೆದಳು. 'ಹೇಳಿದ್ದು ನೆನಪಿನೊಳಗೆ ಉಳಿಯದಿದ್ದರೆ ಸುಮ್ಮನೆ ಸುಮ್ಮನೆ ಮಾತನಾಡಿಸಿ ನಮಗೆ ಯಾಕೆ ತೊಂದರೆ ಕೊಡುವೆ?' ಎಂದು ಕೇಳಿದಳು.

'ಈಗ ಮಾತನಾಡೋದು ಯಾರಿಗೂ ತೊಂದರೆ ಅಲ್ಲ. ಇಂದುಮತಿ, ಈಗ ನಾವು ಮಾತನಾಡದಿದ್ದರೆ ತೊಂದರೆ. ಯಾರ್ಯಾರೂ ಮಾತನಾಡಲಿಕ್ಕೆ ಒಳ್ಳೆ ಆಂತಾರೆ ಅವರಿಗೆ ಹೆಚ್ಚು ತೊಂದರೆ.'

'ಇದು ನೋಡೆ! ನನಗೇನು ಹೆದರಿಕೆ ಹಾಕಬೇಕಂತೀಯಾ? ನಾಯೇನು ಮಾತಾಡೋದಿಲ್ಲ ಅಂದೆನೆ?'

‘ ಇಂದುಮತಿ, ನಿನ್ನ ಸಲುವಾಗಿ ನನಗೆ ಸಂವೂರ್ಣ ಭರವನೆ. ಆದ ಕಾಗಿಯೆ—ಆಪರಾಧಿಯನ್ನು ಹುಡುಕೋದರಲ್ಲಿ ನಿನ್ನ ಸಹಾಯ ಬೇಕು ಅಂತಾ ಕೇಳತಾ ಇದ್ದೀನಿ. ಇಲ್ಲಿ ನೋಡು, ಇಂದುಮತಿ, ಭವಾನಿಯ ಸಾವು—ಅಂತ—ಸಹಜವಾದುದು ಅಲ್ಲ, ಅಂತ ಸ್ಪಷ್ಟ ಇದೆ. ಹಾಗಿದ್ದರ ಆದಕ್ಕೆ ಯಾರು ಕಾರಣವಾಗಿರಬಹುದು? ಜೊರಗಿಸವರು ಯಾರೂ ಇದ್ದಿಲ್ಲ ಅಂದರೆ—ನನ್ನೊಳಗೆ ಒಬ್ಬರು ಇದ್ದಿರಬೇಕು. ಆದರೆ ನಾವು ಯಾರಾದರೂ ಅಂತಹ ಕೆಲಸ ಮಾಡಲಿಕ್ಕೆ ನಿಮಿತ್ತವನು? ಭವಾನಿ ಯಾರ್ಯಾರ ಕೂಡ ಹ್ಯಾಗೆ ನಡೆದುಕೊಂಡಿದ್ದ ಅಂಬೋದು ತಿಳಿದರೆ—’

‘ ಆ ಮಾತಿನದು ಏನೂ ಸಂಬಂಧ ಇಲ್ಲ ಆಸಿಸತದೆ ’ ಎಂದು ಇಂದು ಮತಿ ನಡುವೆಯೆ ಮಾತನಾಡಿ ಮೋಹನನನ್ನೆ ತಡೆದಳು.

‘ ಸಂಬಂಧ ಇಲ್ಲ ! ’ ಎಂದು ಮೋಹನನು ಆಶ್ಚರ್ಯದಿಂದ ಕೇಳಿದನು. ‘ ಇಂದುಮತಿ, ನನ್ನ ದೃಷ್ಟಿಯಿಂದ ಆ ಮಾತಿನ ಮಹತ್ತ್ವ ದೊಡ್ಡದಿದೆ. ಭವಾನಿಯಿಂದ ಯಾರಿಗಾದರೂ ಕೆಡಕಾಗಿದ್ದರೆ—’

‘ ನನಗಂತೂ ಆಗಿಲ್ಲ ’ ಎಂದು ಇಂದುಮತಿ ನಿರ್ಧಾರದಿಂದ ನುಡಿದಳು.

ಮೋಹನನು ನೊಂದುಕೊಂಡಂತೆ ನಟಿಸಿದನು.

‘ ಇದೇನು, ಇಂದುಮತಿ, ನಿನ್ನ ವಿಷಯ ಮಾತನಾಡಿದೆನೆ ನಾ ! ಈ ಪ್ರಸಂಗದೊಳಗೆ ನೀನು ಯಾವಾಗಲೂ ಸಂಶಯದ ಹೊರಗೆ. ಆದರೆ ಭವಾನಿಯ ಸ್ವಭಾವ, ಸುಖ-ದುಃಖ ನಿನಗೆ ಹೆಚ್ಚಾಗಿ ಗೊತ್ತು. ಆದಕೆ ಯಾರಾದರೂ ಭವಾನಿಯನ್ನು ದ್ವೇಷಿಸುವಷ್ಟು ಭವಾನಿಯು ನಿರ್ದಾಕ್ಷಿಣ್ಯವಾಗಿ ನಡೆದುಕೊಂಡದ್ದು ನಿನಗೆ ನೆನಪಿದ್ದರೆ—’

‘ ಮೋಹನಾ, ನೀ ಹೀಂಗೆ ಮಾತಾಡಿದರೆ ನನಗೆ ಯಾವುದೂ ನೆನಪಿಲ್ಲ. ನಿನಗೆ ಏನ ಕೇಳಬೇಕಾಗಿದೆ ಸ್ಪಷ್ಟ ಕೇಳು. ನಾನು ಆಪರಾಧಿ ಅಂತ—’

‘ ಛೆ ! ಆ ಸಂಶಯ ಕನಸುಮನಸಿನಲ್ಲೂ ಇಲ್ಲ ! ’

‘ ಹಾಗಾದರೆ ನನ್ನ ಕೇಳಿ ಪ್ರಯೋಜನ ಏನು ? ’

‘ ನನ್ನ ಸಂಶಯ ಇರದಿದ್ದರೂ ಮೋಲೀಸರ ಸಂಶಯ ಇರಬಹುದಲ್ಲ ? ಹಾಂಗೆ ನೋಡಿದರೆ ನಮ್ಮೆಲ್ಲರ ಮೇಲೆ ಸಂಶಯ ಇದೆ, ಎನಬಹುದು. ಆದರೆ

ವೋಲೀಸರಿಂದ ಯಾವದನ್ನೂ ಬಿಚ್ಚಿಡಬಾರದು ಅನ್ನೋ ಉದ್ದೇಶದಿಂದ ಎಲ್ಲ ಸಂಗತೀನ್ನೂ ಕೂಡಿಹಾಕತಾ ಇದ್ದೀನಿ ನಾನು. ಇದಲ್ಲದೆ ಕೆಲವು ವೇಳೆ ತೋರಿಕೆಯಿಂದ ತಪ್ಪುಕಲ್ಪನೆ ಆಗೋ ಸಂಭವ ಹೆಚ್ಚು. ಈಗ ನೋಡು. ಅನಂತನ ಹಸ್ತಾಕ್ಷರದ ಕೆಲವು ಕಾಗದ; ಅದರಲ್ಲಿ ಭವಾನಿಗೆ ಕೊಟ್ಟ ಹೆದರಿಕೆ. ಇಷ್ಟಕ್ಕೆ ವೋಲೀಸರು ಪೂರ್ತಿಯಾಗಿ ಅನಂತನ ಮೇಲೆ ಸಂಶಯ ಇಡಬಹುದಲ್ಲ ?'

ಇಂದುಮತಿಯ ಮುಖ ತಟ್ಟನೆ ಕಳೆಗುದಿತು. ಅವಳ ಉಸಿರು ತಡೆಯದಂತಾಯಿತು. ಕುಳಿತಲ್ಲಿಯೆ ಎರಡೂ ಕೈಗಳನ್ನು ಒಂದಕ್ಕೊಂದರ ಆಧಾರ ಬೇಕೆನುವಂತೆ—ಗಟ್ಟಿಯಾಗಿ ತಿಕ್ಕಿದಳು.

'ಅನಂತ ?' ಆಡಬಾರದ್ದು ತಪ್ಪಿ ಹೊರಬಿದ್ದಂತೆ ಆ ಶಬ್ದವನ್ನು ಉಸಿರಿದಳು. 'ವೋಹನಾ, ಅನಂತನ ಮೇಲೆ ನಿನ್ನ ಸಂಶಯ ಇದೆಯೆ ?' ಎಂದು ಮೆಲುದನಿಯಲ್ಲ ಕೇಳಿದಳು.

'ಇಲ್ಲ—ನಿನ್ನ ದಿದೆಯೆ ?' ಎಂದು ಮೋಹನನು ಮರುಸವಾಲು ಮಾಡಿದನು.

'ಇ-ದೆ.'

ಮೋಹನನು ಆ ಕ್ಷಣದ ಅನುಭವವನ್ನು ಎಷ್ಟೊ ವರ್ಷಗಳ ವರೆಗೆ ಮರೆತಿರಲಿಲ್ಲ. ಒಂದು ನಿಮಿಷ ಇಂದುಮತಿ ಕುರ್ಚಿಯಿಂದ ಮೇಲೇರುತ್ತ ಮಾಳಿಗೆಯಲ್ಲಿ ಮಾಯವಾದಂತಾಯಿತು; ತಾನು ಕುಳಿತ ಕುರ್ಚಿ ಕೆಳ ಮೇಲಾದಂತಾಯಿತು; ಕೋಣೆಗೆ ಗೋಡೆಗಳೆ ಇಲ್ಲವೆಂದೆನಿಸಿತು; ಗಟ್ಟಿಯಾಗಿ ಕಣ್ಣು ಮುಚ್ಚಿದನು. ಇಂದುಮತಿಯ 'ಇದೆ' ಎಂಬ ಒಂದು ಶಬ್ದದಿಂದ ಮೋಹನನಿಗೆ ಒರಿಯ ಮೂರ್ಚ್ಛೆ ತಾಳಿದಂತಲ್ಲ, ಕ್ಷಣಾರ್ಧದಲ್ಲಿ ಎಲ್ಲ ನರಕಗಳನ್ನು ಸುತ್ತಾಡಿ, ಯಾತನೆಗಳನ್ನು ಭೋಗಿಸಿ ದಿಕ್ಕು ತಪ್ಪಿದಂತಾಯಿತು, ದಣಿವಿನಿಂದ ದೇಹದ ಎಚ್ಚರ ಕಳೆದಂತಾಯಿತು. ಅನಂತನು ಭವಾನಿಯ ಕೊಲೆಮಾಡಿರಬಹುದೆಂದು ಇಂದುಮತಿಗೆ ಸಂಶಯ ! ಛಿ ! ತಾನಂತಹ ಹುಚ್ಚ !

'ಇಂದುಮತಿ, ನನ್ನನ್ನು ಕೆಣಕಲು, ನಗೆಯಾಡಲು ಹೀಗೆ ಹೇಳುವೆ' ಎಂದನು ಮೋಹನ.

ಇಂದುಮತಿ ಹೆದರಿದವಳಂತೆ ಸುತ್ತುಮುತ್ತಲೂ ನೋಡಿದಳು. ಹತ್ತಿರ ಸರಿದು ಮೆಲ್ಲಗೆ ಹೇಳಿದಳು. 'ನನ್ನ ಸಂಶಯ ಸುಳ್ಳಿದ್ದರೆ ನನಗೆ ಸಂತೋಷವಿದೆ. ಆದರೆ....'

'ನಿನ್ನ ಸಂಶಯ ಸುಳ್ಳು ಎಂದು ನಾ ಭರವಸೆ ಕೊಡುವೆ. ನೀ ವಿಶ್ವಾಸದಿಂದ ನನಗೆಲ್ಲವನ್ನೂ ಹೇಳಿದರೆ ಅದನ್ನು ಸಿದ್ಧ ಕೂಡ ಮಾಡಬಲ್ಲೆ.'

'ವೋಹನಾ, ಗೊತ್ತಿದ್ದೆಲ್ಲ ಹೇಳುವೆ. ನನ್ನ ಸಂಶಯ ಸುಳ್ಳಾಗಲಿ' ಎಂದು ಕಣ್ಣೀರು ತುಂಬಿ ಇಂದುಮತಿ ತಡೆದಳು.

ಕ್ರಮೇಣ ವೋಹನನು ಅವಳನ್ನು ಸಂತಯಿಸಿ, ಆಕೆಯ ಮುಖದಿಂದ ಬೇರೆ ಕೆಲವು ಸಂಗತಿಗಳನ್ನು ತಿಳಿದುಕೊಂಡನು. ವೋಹನನೇ ಅವಳ ಹೇಳಿಕೆಯನ್ನು ಹೀಗೆ ಬರೆದಿಟ್ಟುಕೊಂಡಿದ್ದಾನೆ.

'ನಾನು (ಇಂದುಮತಿ) ಈ ವಿಷಯವಾಗಿ ಏನೂ ಮಾತಾಡಬಾರದು ಎಂದಿದ್ದೆ. ಒಂದು ವೇಳೆ ಈಗಲಾದರೂ ಪೋಲೀಸರು ಕೇಳಿದರೆ ಇಲ್ಲಿ ಹೇಳುವುದನ್ನು ಅವರೆದುರು ಒಪ್ಪುವೆನೆ ಇಲ್ಲವೆ ಸಂಶಯವೆ ಇದೆ. ಹಾಗೆ ಕೇಳಿದರೆ ಅಂದು ಬೆಳಿಗ್ಗೆ ಈ ಮನೆಯಲ್ಲಿ ನಡೆದ ಅನಾಕುತದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಇಷ್ಟೇ ಅಲ್ಲ—ಹೀಗೆ ಆದೀತೆಂದು ನನಗೆ ಅನಿಸಿರಲಿಲ್ಲ. ಯಾಕೆಂದರೆ ಮುಂಚಿನ ರಾತ್ರಿ ಭವಾಸಿ ನನ್ನ ಕೋಣೆಗೆ ಬಂದಿದ್ದನು. ಗೆಳೆಯರಲ್ಲಿ ಮುಚ್ಚಿಡುವುದೇನಿದೆ? ಭವಾನಿಯು ವಿಷಯವಾಗಿ ನಾನು ಎಂದಿನಿಂದಲೂ ಹುಚ್ಚುಳಾಗಿದ್ದೆ. ಮಾನ-ನುರ್ಯಾದೆ-ನೀತಿ-ಭೀತಿಗಳೆಲ್ಲ ಭವಾನಿಗಾಗಿ ಬಿಟ್ಟುಕೊಟ್ಟಿದ್ದೆ, ಎಂದ ಮೇಲೆ ಹೆಚ್ಚಿಗೆ ಹೇಳಬೇಕೆ?

'ಆದರೆ ನನ್ನ ಪ್ರೇಮಕ್ಕೆ ತಕ್ಕ ಪ್ರೇಮ ಅವನಲ್ಲಿರಲಿಲ್ಲ, ಎಂಬುದು ನನಗೆ ತುಸು ದಿನಗಳಲ್ಲಿಯೆ ಕಂಡು ಬಂದಿತು. ಇಷ್ಟೇಕೆ—ಭವಾಸಿಯ ಹೃದಯದಲ್ಲಿ ಪ್ರೇಮದ ಸುಳಿವೇ ಇದ್ದಿಲ್ಲವೆಂದೆ ತಿಳಿದುಬಂದಿತು. ತನ್ನ ಹೂರತು ಇನ್ನೊಂದನ್ನು ಎಂದಿಗೂ ಪ್ರೀತಿಸದ ಸ್ವಭಾವ ಅವನದಾಗಿದ್ದಿತು. ನಾನು ತನಗಾಗಿ ಇಷ್ಟು ಹುಚ್ಚುಳಾಗಿದ್ದೇನೆಂದು ಅವನು ತನ್ನನ್ನೆ ಹೆಚ್ಚು ಅಭಿಮಾನದಿಂದ ಪ್ರೀತಿಸುತ್ತಿದ್ದ ಅಂತೂ ಅವನ ಅಹಂಕಾರಾಂಗ್ನಿಗೆ ನಾನು ಉರುವಲಿಸಂತಿದ್ದೆನೆಂದರೆ ತಪ್ಪಾಗದು. ಈ ಸ್ಥಿತಿಯಲ್ಲಿ ದಿನದಿನಕ್ಕೆ ನನಗೂ ಅವನಿಗಾಗಿ ದ್ವೇಷ ಬೆಳೆದರೆ ಸಹಜವೆ ಅಲ್ಲವೆ? ತಾನು ಇನ್ನೊಬ್ಬನಿಗೆ ಬೇಕಾ

ದುದು ತನಗಾಗಿ ಅಲ್ಲ, ಆ ಇನ್ನೊಬ್ಬನ ಆತ್ಮದುಃಖವಿವಾಸದ ತೃಪ್ತಿಗಾಗಿ ಎಂಬ ವಿಚಾರವು ಯಾವ ಹೆಂಗಸನ್ನಾದರೂ ದ್ವೇಷಕ್ಕೆ ಸೂಕಬಹುದು. ನನ್ನ ಸ್ಥಿತಿಯಲ್ಲೆ ಇನ್ನೊಬ್ಬನಿಗೆ ಇದ್ದರೆ ಏನು ಮಾಡಬಹುದಾಗಿತ್ತೋ! ಆದರೆ ನನಗೆ ಒಂದು ಅಸಹ್ಯ ಅನುಭವವಾಗುತ್ತಿದ್ದಿತು. ಭವಾನಿ ಇದಿರಿಸಲ್ಲಿ ಇದ್ದರೆ ಎಲ್ಲ ದ್ವೇಷ ಕರಗಿ ನಾನು ಹುಚ್ಚಳಾಗುತ್ತಿದ್ದೆ. ನನ್ನ ದುಃಖವೆಲ್ಲ ಅನಿಸಿದ್ದಾಗ ಅವನ ಜಂಬದ ಠೀವಿಯಿಂದ ನನಗೆ ಆನಂದವೆ ಆಗುತ್ತಿತ್ತು. ಅವನು ಕಣ್ಮರೆಯಾದಾಕ್ಷಣ ಮಾತ್ರ ದ್ವೇಷ ಇಮ್ಮಡಿಯಾಗುತ್ತಿತ್ತು.

‘ ಅವನು ನನ್ನನ್ನು ಎಂದಿಗೂ ಮದುವೆಯಾಗುತ್ತಿರಲಿಲ್ಲ. ಈ ಸಂಗತಿ ನನಗೆ ಮೊದಲು ಹೊಳೆದಾಗ ಆತ್ಮಹತ್ಯೆಯ ವಿಚಾರ ನನ್ನಲ್ಲಿ ಸುಳಿಯಿತು. ಅದಕ್ಕಾಗಿ ಅವನು ನನ್ನ ಅಪಹಾಸ ಮಾಡಿದಾಗ ಅತ್ಯಂತ ಮನಸ್ಸಂತಾಪವಾಗಿ ಮೊದಲು ಅವನ ಕೊನೆ, ಆ ಮೇಲೆ ನನ್ನ ಅಂತ ಮಾಡಬೇಕೆಂಬ ನಿರ್ಧಾರವೂ ಮನಮಾಡಿತು. ನನ್ನ ದುಃಖ ಹಗುರಾಗಲೆಂದು ಮನದ ವಿಚಾರಗಳನ್ನೆಲ್ಲ ಒರೆದಿಡತೊಡಗಿದೆ. ಒಂದು ದಿನ ಆ ಕಾಗದಗಳು ಅವನ ಕಣ್ಣಿಗೆ ಬಿದ್ದುವು. ಏನು ಮಾಡಿದರೂ ನನಗೆ ಕೊಡಲಿಲ್ಲ. ‘ಓಹೋ! ನನ್ನನ್ನು ಕೊಂದರೂ ನಿನಗೆ ಸಮಾಧಾನವಿಲ್ಲ. ಎಂದು ಬರೆದಿರುವೆಯಲ್ಲವೆ? ಒಳಿತೇ ಆಯಿತು! ಇಂದಿಲ್ಲ ನಾಳೆ ನಾನು ಸತ್ತರೆ ಈ ಕಾಗದಗಳು ನಿನಗೆ ಸಹಗಮನವನ್ನು ಮಾಡಿಸಲು ಅನುಕೂಲವಾಗುವುವು! ಎಂತಹ ಗಾಢ ಪ್ರೇಮ!’ ಎಂದು ಕ್ರೂರವಾಗಿ ನನ್ನನ್ನು ಹಂಗಿಸತೊಡಗಿದನು.

‘ ಅಂದು ಬೆಳಿಗ್ಗೆ ಅನಾಹುತವಾದಾಕ್ಷಣ ನನಗೆ ಅವನ ಆ ಮಾತು ನೆನಪಿಗೆ ಒಂದು ಹೆದರಿಕೆಯಾಯಿತು. ನನ್ನ ಕಾಗದಗಳು ಇನ್ನೊಬ್ಬರ ಕೈಗೆ ಬಿದ್ದರೆ ಅವರು ತಪ್ಪು ಅರ್ಥವನ್ನು ಮಾಡಿಕೊಳ್ಳಬಹುದಲ್ಲ—ಎಂದು ಹೆದರಿದೆ. ನಾನು ಅಂತಹ ಸಾಹಸವನ್ನು ಮಾಡಿರಲಿಕ್ಕಿಲ್ಲ, ಎಂದು ಅವರು ನಂಬುವುದು ಹೇಗೆ? ಈಗ ನಿನಗಾದರೂ ನನ್ನ ಬಗ್ಗೆ ಸಂಶಯ ಬರುವುದಾದರೆ ನನಗೆ ಅಶ್ಚರ್ಯವಿಲ್ಲ. ಆದರೂ ನಾನು ಅಂತಹ ಕಠೋರ ಸಾಹಸವನ್ನು ಮಾಡಿಲ್ಲ, ಎಂಬುದನ್ನು ನನ್ನ—ನನ್ನ ರಕ್ತದಲ್ಲಿ ಸಮರಸವಾಗಿ ಹರಿದಾಡುತ್ತಿರುವ ಅವನ ಮಗುವಿನ ಸಾಕ್ಷಿಯಾಗಿ ಹೇಳುವೆ. ಅಹುದು—ಈಗ ನಾನು ಆ

ಸ್ಥಿತಿಯಲ್ಲಿರುವೆ. ಭವಾನಿಯು ರಹಸ್ಯವನ್ನು ನನ್ನಲ್ಲಿ ಸಾಗಿಸಿಕೊಂಡಿರುವೆ. ಇದೇ ನನಗೆ ಸಾಕಷ್ಟು ಶಿಕ್ಷೆಯಾಗಿದೆ.

‘ಆದರೇನು? ನಾನು ಮಾಡಿಲ್ಲ, ಎಂಬುದಕ್ಕೆ ನನ್ನ ತೊಡಕು ಬಿಡುವಂತಿಲ್ಲ. ಅಂತಹ ಕ್ರೂರ ಕೆಲಸವನ್ನು ಮಾಡಲು ನನ್ನ ಹೊರತು ಮತ್ತಾರಿಗೆ ಸಾಕಷ್ಟು ಕಾರಣಗಳಿವೆ? ಇಷ್ಟರಲ್ಲಿ ಮೋಲೀಸರು ಭರಮಪ್ಪನನ್ನು ಒಂಧಿಸಿದರು. ತಟ್ಟನೆ ನನ್ನ ಹೃದಯದ ಭಾರ ಹಗುರಾದಂತಾಯಿತು. ಆದರೆ ಭರಮನು ಮಾಡಿರಬಹುದೆ? ಅವನಿಗೆ ಅಂತಹ ಕಾರಣವೇನಿದ್ದಿತು? ಒಂದು ದೃಷ್ಟಿಯಿಂದ ಅವನಿಗೆ ಹೆಚ್ಚು ಅನುಕೂಲವಿದ್ದಿತು. ನಾವೆಲ್ಲರೂ ನನನನ್ನು ಕೋಣೆಯಲ್ಲಿಯೇ ಇರುವಾಗ, ನೀನು ಮತ್ತು ಬೋಧಿಯು ನಿಮ್ಮ ಕೋಣೆಗಳ ಹೊರಗೆ ಕಾವಲಿನಲ್ಲಿ ತೊಡಗಿದಾಗ, ಭರಮನಿಗೆ ಮಾತ್ರ ಮೇಲುಪ್ಪರಿಗೆಯ ಪಾವಟಿಗೆಗಳು ಸವೀಪವಿದ್ದು ಸದ್ದಿಲ್ಲದೆ ಹೋಗಲು ಅನುಕೂಲವೂ ಆಗಿದ್ದಿತು. ಹೆಚ್ಚು ವಿಚಾರ ಮಾಡಿದಂತೆ ಭರಮನ ದೋಷಿಯಾಗಿದ್ದಾನೆಂಬ ಕಲ್ಪನೆ ಮೂರ್ತಗೊಂಡಿತು.

‘ನನ್ನ ಮಾತಿನಿಂದ ನಿನಗೆ ಆಶ್ಚರ್ಯವಾಗಬಹುದು. ಆದರೆ ಭರಮನ ವಿಷಯದಲ್ಲಿ ನನಗಾದ ಮೊದಲ ಅನುಭವವನ್ನು ಹೇಳಿದರೆ ಆಶ್ಚರ್ಯವಾಗಲಿಕ್ಕಿಲ್ಲ. ನಾನೂ ಅವನೂ (ಎಂದರೆ ಭವಾನಿ) ಈ ಮನೆಯನ್ನು ಮೊದಲು ನೋಡಬಂದಾಗ ಭರಮನು ದಿನಾಲು ರಾತ್ರಿ ಹೊರಕಟ್ಟಿಯಲ್ಲಿ ಮಲಗುತ್ತಿದ್ದನೆಂಬುದು ತಿಳಿದು ಬಂತು. ಅವನು ಯಾರು? ಎಲ್ಲಿಂದಲೂ ಮನೆಮಾರನ್ನು ಬಿಟ್ಟು ಬಂದನ. ಬಡತನದ ಹೊಡೆತಕ್ಕೆ ಸಿಕ್ಕು ಧನಿಕರನ್ನು ದ್ವೇಷಿಸುವವ. ದಿನಾಲು ಹಗಲೆಲ್ಲ ಹೊಟ್ಟೆಯ ಉದ್ದೋಗಕ್ಕಾಗಿ ಊರಿನಲ್ಲಿ ಅಲೆದಾಡಿ ರಾತ್ರಿ ಇಲ್ಲಿ ಬಂದು ಮಲಗುವನ. ಇದು ಇನ್ನೊಬ್ಬರ ಮನೆ, ಎಂಬುದರ ಪರಿವೆ ಅವನಿಗಿಲ್ಲ. ಯಾರಾದರೂ ಅವನು ಇಲ್ಲಿ ಮಲಗಕೂಡದೆಂದಿದ್ದರೆ ಭರಮನು ಏನು ಮಾಡುತ್ತಿದ್ದನೋ ಹೇಳಲಾಗಲ್ಲ. ಆದರೂ ಮನೆಗೆ ಹಕ್ಕು ದಾರರಲ್ಲದ ವರೆಗೆ ಅವನಿಗೆ ಯಾವ ತೊಂದರೆಯೂ ಇರಲಿಲ್ಲ. ಹೀಗಿರುವಾಗ ಭವಾನಿ ಈ ಮನೆಯನ್ನು ಕೊಂಡುಕೊಂಡುದು. ಆಗ ಸಹಜವಾಗಿಯೇ ಭರಮನ ಮನಸ್ಸಿನಲ್ಲಿ ಹತಾಶೆಯಿಂದ ಕಿಡಿಗೊಂಡ ದ್ವೇಷ ಹುಟ್ಟಿರಲು ಸಾಕು. ಇಂದಿಲ್ಲ ನಾಳೆ ಈ ಮನೆಯಿಂದ ಹೊರದೂಡಿದರೆ ಮತ್ತೆ ತಾನು

ಗತಿಗೇಡು! ಯಾಕೆ? ಭವಾನಿಯಂತಹ ಸಿರಿವಂತನು ಮನೆಯನ್ನು ಕೊಂಡ ನೆಂದು. ಹೋದಲ್ಲೆಲ್ಲ ದುಡ್ಡಿದ್ದ ವರಿಗಾಗಿ ತಾನು ಗತಿಗೇಡಾಗಬೇಕಲ್ಲ, ಎಂಬ ಹೊಟ್ಟೆಯುರಿಯಿಂದ ಭರಮನು ಈ ಕ್ರೂರಕೃತ್ಯವನ್ನು ಯಾಕೆ ಮಾಡಿರ ಬಾರದು?

‘ಇದಲ್ಲದೆ ಇನ್ನೂ ಒಂದು ಸಂಗತಿ ಅವನನ್ನು ಪ್ರೇರಿಸಬಹುದಾಗಿತ್ತು. ಪರವೂರಿನವನಾದ ಅವನಿಗೆ ಈ ಮನೆಯ ಬಗ್ಗೆ ಹಬ್ಬಿದ ಕೆಟ್ಟ ಹೆಸರು ಗೊತ್ತಿದ್ದಿತೋ ಇಲ್ಲವೋ? ಆದರೆ ಅವನು ನಮ್ಮನ್ನು ಕಂಡ ಮೊದಲ ದಿನ ನಾವು ಅವನಿಗೆ ಅದೆಲ್ಲವನ್ನೂ ಹೇಳಿಕೊಟ್ಟೆವು. ಅಂತೂ ಮನೆಯೊಳಗೆ ಭೂತ ಇದೆ, ಎಂಬ ಸಂಗತಿ ಅವನಿಗೆ ಅನುಕೂಲವಾಗಿರಲು ಸಾಕು. ನಾವು ಹೇಳಿದ ರೀತಿಯಿಂದ ಭೂತದ ವಿಷಯ ಊರಲ್ಲಿ ಎಲ್ಲರಿಗೂ ಗೊತ್ತಿದೆ, ಎಂಬುದೂ ಅವನಿಗೆ ಸ್ಪಷ್ಟವಾಗಿರಬೇಕು. ಇಂತಹ ಪರಿಸ್ಥಿತಿಯಲ್ಲಿ ತಾನು ಮಾಡಿದ್ದು ತನ್ನ ಮೇಲೆ ಬರಲಿಕ್ಕಿಲ್ಲವೆಂಬ ಧೈರ್ಯ ಅವನಿಗಾಗಿರಬಹುದಲ್ಲ? ನಾವೆಲ್ಲರೂ ಇಲ್ಲಿ ಬಂದ ಮೇಲೆ ದಿನದಿನಕ್ಕೆ ಭೂತದ ವಾತಾವರಣವೆ ಹಬ್ಬಿದ್ದನ್ನು ಅವನು ಕಣ್ಣಾರೆ ನೋಡಿದವನು. ಆದನ್ನು ನೋಡಿ ಅವನು ತನ್ನ ಸಮಯವನ್ನು ಸಾಧಿಸಿಕೊಂಡಿರಬಾರದೇಕೆ?

‘ಮನಸಿನಲ್ಲಿ ಒಮ್ಮೆ ಒಂದು ನಿರ್ಧಾರವಾಯಿತೆಂದರೆ ಮನಸ್ಸು ಅದಕ್ಕಾಗಿ ಬೇಕಾದ ಕಾರಣಗಳನ್ನು ಹುಡುಕಿ ಕಾಣಿಸಬಹುದು. ನನಗೂ ಹಾಗೆಯೇ ಆಯಿತು. ಭರಮನ ವಿಷಯವಾಗಿ ಸಂಶಯ ಬಂದಂತೆ ಭರಮನೆ ಮಾಡಿರಬೇಕೆಂಬ ವಿಶ್ವಾಸ ಹುಟ್ಟಿತು. ಆ ವಿಶ್ವಾಸದ ತರುವಾಯ ಭರಮನೆ ಈ ಕ್ರೂರಕೃತ್ಯಕ್ಕೆ ಶಕ್ತಿಯುಳ್ಳವನು, ಎಂಬುದರ ಕಾರಣವೊಂದು ಹೊಳೆಯಿತು. ಮೊದಲ ಸಲ ಅವನನ್ನು ಕಂಡಾಗ ದೆವ್ವಿನಲ್ಲಿ ನಿನಗೆ ವಿಶ್ವಾಸ ಎಲ್ಲವೆ, ಎಂದು ನಾವಿಬ್ಬರೂ ಅನೇಕ ವಿಧವಾಗಿ ಕೇಳಿದ್ದೆವು. ಅವನಿಗೆ ವಿಶ್ವಾಸ ಎದ್ದಿರಲಿಲ್ಲ. ಇಷ್ಟೆ ಅಲ್ಲ—ಆ ಮಾತಿನಿಂದ ಕೆಣಕದಷ್ಟು ಅವನ ಹೃದಯ ಕಠೋರವಾಗಿದ್ದಿತು, ಅವನು ಕಲ್ಪನಾಶಕ್ತಿ ಹೀನನಾಗಿದ್ದನು. ಇರುವುದು—ಸಾಯುವುದು, ಭೂತ-ಜೀವಂತ ಈ ವ್ಯತ್ಯಾಸ ಕೂಡ ಅವನಿಗೆ ಮಹತ್ತ್ವದ್ದಲ್ಲ, ಎನ್ನುವಂತೆ ಅವನು ಮಾತನಾಡಿದ್ದನು. ಇದೆಲ್ಲ ಸ್ಮರಣೆಗೆ ಒಂದು

ಮೊದಮೊದಲು ಅವನೇ ದೋಷಿಯಾದುದು ಖಂಡಿತ, ಎಂದು ತಿಳಿದು ಕೊಂಡೆ.

‘ ಮೊದಮೊದಲು—ಎನ್ನಲು ಒಂದು ಕಾರಣ ಇದೆ. ಯಾಕೆಂದರೆ ಬೆಳಗಿನಿಂದ ದಿಗ್ಭ್ರಾಂತಳಾಗಿದ್ದ ನನ್ನ ಸ್ಮರಣಶಕ್ತಿಗೆ ಒಮ್ಮೆ ಚಾಲನೆ ಸಿಕ್ಕೊಡನೆ ಬೇರೆ ಕೆಲವು ಸಂಗತಿಗಳೂ ಸ್ಮರಣೆಗೆ ಬಂದತಾದುವು. ಕೆಲ ಹೊತ್ತು ಆ ಸಂಗತಿಗಳ ಸ್ಪಷ್ಟ ರೂಪ ನನಗೆ ಹೊಳೆದಿರಲಿಲ್ಲ. ಪ್ರಯತ್ನ ಮಾಡಿದೆ. ಪ್ರಯತ್ನ ಮಾಡಿದಂತೆ ಒಂದೇ ಒಂದು ರೂಪ ನನ್ನ ಕಣ್ಣು ಕಟ್ಟಿತು. ನನ್ನ ಎದೆ ಜಗ್ ಎಂದಿತು. ಯಾಕೆಂದರೆ ನನ್ನ ಕಣ್ಣು ಕಟ್ಟಿದ ರೂಪ ಅನಂತನದು.

‘ ನನ್ನ ಸ್ಮರಣೆ ಆಗ ಚಿಗ್ಗಿತವಾಗಿದ್ದಿಲ್ಲವೆಂದರೆ ಏನಾಗುತ್ತಿದ್ದಿತೆಂದು ಏನೋ ! ಆದರೆ ಅನಂತನ ರೂಪ ಸಿಚ್ಚಳವಾಗಿ ನನ್ನ ಕಣ್ಣೆದುರು ನಿಂತಿತು. ನನಗೆ ನೆನಪಾದುದು ಅಂದಿನ ಬೆಳಗಿನ ದೃಶ್ಯ, ನಾವೆಲ್ಲರೂ ಹುಚ್ಚು ಕಳೆಯಿಂದು ಇಲ್ಲಿ ಕುಳಿತುಕೊಂಡಿರುವ, ಭವಾನಿ ಇನ್ನೂ ಎದ್ದಿಲ್ಲವಲ್ಲ, ಎಂದು ಎಲ್ಲರ ಹೃದಯಗಳು ಹೆದರಿಕೆ-ಕುತೂಹಲಗಳಿಂದ ಸ್ತಬ್ಧವಾದ ದೃಶ್ಯ. ಅದನ್ನು ನಾನೆಂದಿಗೂ ಮರೆಯುವಂತಿಲ್ಲ. ಒಮ್ಮೆಲೆ ನೀನು ಮಾತನಾಡಿದೆ. ಮೇಲೆ ಹೋಗಿ ನೋಡಿಕೊಂಡು ಬರುವೆ ಎಂದೆ. ಆಗ ನಮ್ಮೆಲ್ಲರ ಹೃದಯ ನಡಗು ವಂತೆ ಬೇಡ-ಬೇಡ ಎಂದು ಎಚ್ಚರದವು ವಂತೆ ಅನಂತನು ಚೀರಿದ ದೃಶ್ಯ.

‘ ಅನಂತನ ಆಗಿನ ಮೂರ್ತಿ ಕಣ್ಣು ಕಟ್ಟಿದಂತೆ ಭರಮನ ಭಂಡ ಮೂರ್ತಿ ಮಾಯವಾಗತೊಡಗಿತು. ಅನಂತನು ಹಾಗೆ ಚೀರಿದ್ದೇಕೆ ? ಆ ಮೇಲೆ—ಭವಾನಿಯ ಆ ಸ್ಥಿತಿಯನ್ನು ನೋಡಿದಾಗೂ ಅನಂತನು ಮೂರ್ಚ್ಛೆ ಹೋದದ್ದು ಸ್ಮರಣೆಗೆ ಬಂದಿತು. ಆದರೆ ಮೊದಲು ಸಲ ಅವನು ಚೀರಿದಾಗ ಅಂತಹ ಕಾರಣವೇನಿದ್ದಿತು ? ಭವಾನಿಗೆ ಹೀಗಾಗಿರಬಹುದೆಂಬ ಕಲ್ಪನೆ ಯಾರಿಗೂ ಇದ್ದಿರಲಿಲ್ಲ, ಇರುವದೂ ಶಕ್ಯವಾಗಿರಲಿಲ್ಲ. ಹೀಗಿರುವಾಗ-ಅನಂತನ ಅಂತಹ ಹೆದರಿಕೆಗೆ ಕಾರಣವೇನು ? ಅಥವಾ ಅವನಿಗೆ ಗೊತ್ತಿದ್ದಿತೆ ? ಗೊತ್ತಿರುವುದಾದರೂ ಹೇಗೆ ? ಆರ್ಥಾತ್—ಮುಂದೆ ನಾವು ಕಂಡ ಅನಾಹುತವನ್ನು ಅವನೇ ಮಾಡಿರಬಹುದೆ ? ತಾನು ಮಾಡಿದ್ದು ತನಗೆ ಗೊತ್ತು, ಅದಕ್ಕಾಗಿ ಹೆದರಿಕೆ, ಈಗ ಎಲ್ಲರಿಗೂ ತಿಳಿಯುವುದಲ್ಲ, ಎಂಬ ಹೆಚ್ಚಿನ ಹೆದರಿಕೆ. ಇಲ್ಲ

ವಾದರೆ ಬೇಡ-ಬೇಡ ಎಂಬ ಶಬ್ದಗಳೆ ಅವನ ಬಾಯಿಯಿಂದ ಹೊರಚಿಮ್ಮುವ ಕಾರಣವೇನು? ನೀನು ಮೇಲೆ ಹೋಗಿ ನೋಡಿ ಬರುವುದನ್ನು ತಡೆಯ ಬೇಕೆಂಬ ಕಲ್ಪನೆಯೆ ಅವನಿಗೆ ತಟ್ಟನೆ ತೋಚಿತು ಯಾಕೆ?

‘ಈ ಮನೆಗೆ ಬಂದದ್ದರಿಂದ ಬೆಳೆದ ವಾತಾವರಣದಲ್ಲಿ ಇಂತಹ ಕೆಟ್ಟ ವಿಚಾರಗಳೇ ನನಗೆ ಹೊಳೆದರೆ ತಪ್ಪೇನು? ಇದಲ್ಲದೆ ಆಗಿನ ಸಂಶಯದ, ಹೆದರಿಕೆಯ ಮನಃಸ್ಥಿತಿಯಲ್ಲಿ ಆ ವಿಚಾರಗಳಿಗೆ ಫುಟುವನ್ನು ಕೊಡುವ ಸಂಗತಿಗಳೆ ಹೆಚ್ಚಾಗಿ ಸ್ಮರಣೆಗೆ ಬಂದರೂ ತಪ್ಪೇನು? ನನಗಂತೂ ಹಾಗೆಯೇ ಆಯಿತು. ಅನಂತನ ವಿಷಯದಲ್ಲಿ ಸಂಶಯ ಮೂಡಿದೊಡನೆ ಆ ಸಂಶಯ ವನ್ನು ದೃಢಪಡಿಸುವಂತಹ ಅನೇಕ ಸಂದರ್ಭಗಳು ಸೂಚಿಸಿದುವು. ನೋಡಲು ಬಂದನ್ನು ಹೇಳುವೆ. ಯಾಕೆಂದರೆ, ಅದು ಮಹತ್ತ್ವದ್ದಿದೆ; ಇದಲ್ಲದೆ ಅದನ್ನು ಇಲ್ಲಿಯ ವರೆಗೆ ನಾನು ಒಚ್ಚಿಟ್ಟಿರುವೆ. ಹಾಗೆ ಮಾಡಲು ಅನಂತನೆ ಕಾರಣನೂ ಆಗಿದ್ದಾನೆ. ಆ ಸಂದರ್ಭವೆಂದರೆ ಅಂದಿನ ರಾತ್ರಿ ಅನಂತನು ನನ್ನ ಕೋಣೆಯಲ್ಲಿ ಬಂದ ರೀತಿ. ಅವನ ಕೂದಲು ಅಸ್ತವ್ಯಸ್ತವಾಗಿದ್ದುವು. ಮುಖದಲ್ಲಿ ವಿಲಕ್ಷಣವಾಗಿ ಹೌಹಾರಿದಂತಹ ಕಳೆ ಇದ್ದಿತು. ಆದರೂ ಕಣ್ಣುಗಳಲ್ಲಿ ಒಂದು ಆವೇಶವಿದ್ದಿತು. ಅವನ ಕೈಕಾಲುಗಳು ನಡಗುತ್ತಿದ್ದುವು. ಈ ಸ್ಥಿತಿಯಲ್ಲಿ ಅವನು ಧಾವಿಸಿ ನನ್ನ ಕೋಣೆಯೊಳಗೆ ಬಂದನು. ಅವನನ್ನು ಕಂಡಾಕ್ಷಣ ನಾನು ಚೀರಿದೆ ಅಷ್ಟರಲ್ಲಿ ಅವನು ಸುಮ್ಮನಿರಲು ನನಗೆ ಸನ್ನೆ ಮಾಡಿದನು. ನಾನು ಹೆದರಿದೆ. ಮುಂದೆ ಅವನು ಹೇಳಿದಂತೆ ಮಾಡಿದೆ. ಅವನು ಹೇಳಿರಬಹುದಲ್ಲ ನಿನಗೆ? ಅಂತೂ ಅವನನ್ನು ನನ್ನ ಕೋಣೆಯಲ್ಲಿ ಅಡಗಿಸಿಡಲು ನಾನೂ ಸಂಚುಗಾರ್ತೆಯಾದೆ. ನಾನು ಚೀರಿದ್ದಕ್ಕೆ ಬೇರೆ ಕಾರಣವಿದ್ದಿತು. ಅವನ ಸ್ವರೂಪಕ್ಕಾಗಿ ನಾನು ಹೆದರಿರಲಿಲ್ಲ. ಆದರೆ ಅವನ ಮುಖ ಲಕ್ಷಣವನ್ನು ನೋಡಿದರೆ ಏನೂ ಒಂದು ಕ್ರೂರ ಕೃತ್ಯವನ್ನು ಮಾಡಿರಬಹುದೆ ಎನಿಸುವಂತಿದ್ದಿತು.

‘ಈ ಸಂದರ್ಭ ನೆನಪಾದೊಡನೆ ಮಿಕ್ಕ ಅನೇಕ ಸಂಗತಿಗಳು ಒಂದು ನೊಂದು ಹೊಂದಿಕೊಳ್ಳುತ್ತ ಅನಂತನನ್ನು ಆರೋಪಿಸುವ ಸಾಕ್ಷಿಗಳಂತೆ ಎದ್ದು ನಿಂತವು. ನಾನೂ ಅನಂತನೂ ಚಿಕ್ಕಂದಿನಿಂದ ಜೊತೆಗಾರರು. ಆದರೆ ಗೆಳೆತನದ ಹೊರತಾಗಿ ಬೇರೆಒಂದು ಭಾವನೆ ನಮ್ಮ ಸಂಘದಲ್ಲಿ ಮೊದ

ಮೊದಲು ಇದ್ದಿರಲಿಲ್ಲ. ಮುಂದೆ ಅನಂತನ ಮನಸ್ಥಿತಿ ಒದಲಾಯಿಸಿತೆಂದು ನನಗೆ ಕಂಡುಬಂತು. ನನ್ನ ನಿಮಿತ್ತವಾಗಿ ಅವನಿಗೆ ಮೊದಲು ಬೇಕಾದ ಗೆಳೆಯರು ಬೇಡಿಸಿತೊಡಗಿದರು. ಭವಾನಿಯ ಸಲುವಾಗಿಯಂತೂ ಅವನಲ್ಲಿ ತಡೆಯದಷ್ಟು ಆಸಹನೆ ಇದ್ದಿತು. ಮುಂದೆ ಆಸೂಯೆ ಎದ್ದಿತು. ಕೊನೆಗೆ ದ್ವೇಷ ಮನೆಮಾಡಿತು. ಇದ್ದ ಇಲ್ಲದ ನೆವಗಳಿಂದ ಅವನು ನೆರಳಿ ನಂತೆ ನನ್ನನ್ನು ಹಿಂಜಾಲಿಸತೊಡಗಿದನು. ಭವಾನಿಯಿಂದ ನನಗೆ ಕಷ್ಟದ ಪ್ರಸಂಗಗಳು ಬರುತ್ತಿದ್ದುದು ಅನಂತನಿಗೆ ತಿಳಿಯದೆ ಹೋಗಲಿಲ್ಲ. ಕೊನೆಗೆ ಅವನು ಸ್ಪಷ್ಟವಾಗಿಯೆ ಹೇಳಿದನು, ಭವಾನಿಯ ಸಹವಾಸವನ್ನು ನಾನು ಬಿಟ್ಟುಕೊಡಬೇಕೆಂದು. ಅದಕ್ಕೆ ನಾನು ಒಪ್ಪದಂತೆ ಕಾಣಲು ಅವನು ಭವಾನಿಯೊಡನೆಯೆ ಸ್ಪಷ್ಟವಾಗಿ ಜಗಳವನ್ನು ಹೂಡಿರಬೇಕೆನಿಸುತ್ತದೆ. ಯಾಕೆಂದರೆ—ಎಷ್ಟೋ ಸಲ ಅವರಿಬ್ಬರೂ ಕೂಡಿ ತಿರುಗಾಡಲು ಹೋಗಿ ಮರಳಿ ಒಂದಾಗ ಇಬ್ಬರ ಮುಖದಲ್ಲೂ ಒಂದು ತರದ ಮೌನ, ತಡೆದು ಕೊಂಡ ಆವೇಶ, ಪರಸ್ಪರ ದ್ವೇಷ ಕಂಡುಬರುತ್ತಿದ್ದವು. ಇದಲ್ಲದೆ ಅನಂತನು ಯಾವಾಗಲೂ ಏನೊ ಒಂದು ನಿಶ್ಚಯವನ್ನು ಮಾಡಿಕೊಂಡಂತೆ ಭವಾನಿಯ ಸುತ್ತಾಡುತ್ತಿದ್ದನು.

‘ನನಗೆ ಇನ್ನೂ ಕೆಲವು ಸಂಗತಿಗಳು ಗೊತ್ತಿವೆ. ಮನಸಿನೊಳಗಿನ ಸಂಶಯ ಕಳೆಯಬೇಕೆಂದೇ ನಾನು ನಿನಗೆ ಹೇಳುತ್ತಲಿದ್ದೇನೆ. ಯಾರ ಮೇಲೂ ಆರೋಪ ಹೊರಿಸುವ ಉದ್ದೇಶ ನನಗಿಲ್ಲ. ನನ್ನ ಬಾಲ್ಯಮಿತ್ರನಾದ ಅನಂತನ ವಿಷಯದಲ್ಲಂತೂ—ನಿಜವಿದ್ದರೂ ಕೂಡ ನಾನು ಹಾಗೆ ವರ್ತಿಸಲಿಕ್ಕಿಲ್ಲ. ನಿನಗೆ ಮೊದಲೇ ಹೇಳಿದಂತೆ ನನ್ನ ಹೇಳಿಕೆಯಿಂದ ಅನಂತನು ಕಷ್ಟಕ್ಕೆ ಸಿಕ್ಕುವದಾದರೆ ನಾನು ಹೇಳಿಲ್ಲ, ಹೇಳಿದ್ದೆಲ್ಲ ಸುಳ್ಳು, ಎಂದು ಸಾಧಿಸುವೆ. ಆದರೆ ನನ್ನಷ್ಟಕ್ಕೆ ನನ್ನ ಈ ಸಂಶಯವೃತ್ತಿ ತಡೆಯದಂತಾಗಿದೆ. ಅದರಲ್ಲೂ ಅನಂತನ ಮೇಲೆ ಸಂಶಯವೆಂದರೆ ನನಗೆ ನನ್ನ ಜೀವನವೆ ಅಸಹ್ಯವೆನಿಸುವಂತಾಗಿದೆ. ಆದರೆ ಮಾಡಲೇನು? ನಡೆದ ಸಂಗತಿಗಳ ಅರ್ಥವೆ ನನ್ನ ಮಟ್ಟಿಗೆ ಹಾಗಾಗಿದೆ. ಅಡಿತೋರಿಸಿದ್ದಷ್ಟಕ್ಕೆ ಕೂಡ ನನಗೆ ಸಮಾಧಾನವೆನಿಸುತ್ತದೆ.

‘ನನ್ನದೊಂದು ಅನುಭವವನ್ನು ಈ ವಿಷಯದಲ್ಲಿ ಉದಾಹರಣೆಗಾಗಿ ಹೇಳುವೆ. ಅನಂತನಲ್ಲಿ ಭವಾನಿಗಾಗಿ ದ್ವೇಷ ಎಷ್ಟು ಕುದಿಯುತ್ತಿದ್ದರೂ

ನನಗೆ ಹೆದರಿಕೆ ಇದ್ದಿಲ್ಲ. ಯಾಕೆಂದರೆ ಅವನ ಸ್ವಭಾವವನ್ನು ನಾನು ಜೆನ್ನಾಗಿ ಒಲೈ. ಚಿಕ್ಕವನಿದ್ದಾಗಿನಿಂದ ವುಕ್ಕನು ಅವನು. ಆದರಲ್ಲಂತೂ ದೆವ್ವಿನ ಮಾತಿಗೆ ಹೆದರಿ ಹರದಾರಿ ಓಡುವವ. ಇಂತವನು ಕ್ರೂರ ನಿಶ್ಚಯವನ್ನು ಮಾಡುವುದಕ್ಕೂ, ಎಂದು ನನಗೆ ಭರವಸೆ ಇದ್ದಿತು. ಆದರೆ ಮೊದಲ ಮೊದಲು ಮಾತ್ರ. ಯಾಕೆಂದರೆ ಕ್ರಮೇಣ ಕಣ್ಣೆದುರಿಸಿ ಅನುಭವದಿಂದ ಆ ಭರವಸೆ ತತ್ತರಿಸತೊಡಗಿತು. ಇಂತಹ ವುಕ್ಕನ ಅನಂತ, ಆದರೂ ಅವನು ಎಲ್ಲದಿದ್ದರೂ ಕೂಡ ನಮ್ಮೆಲ್ಲರ ಜೊತೆಗೆ ಈ ಮನೆಗೆ ಬಂದನಲ್ಲ! ಯಾವುದಾದರೊಂದು ಮನಸ್ಸನ್ನು ಗಟ್ಟಿಗೊಳಿಸುವ ವಿಚಾರವಿಲ್ಲದೆ ಅವನು ತನ್ನ ಹೆದರಿಕೆಯನ್ನು ಮೀರಬಹುದೆ—ಎಂದು ಸಂದೇಹ ಬಂದಿತು ನನಗೆ. ಭವಾನಿಯೊಡನೆ— ಇಲ್ಲಿ ಒರುವಾಗ— ಅವನು ನಡೆದುಕೊಂಡ ರೀತಿಯನ್ನು ನೋಡಿ ಆ ಸಂದೇಹವು ಸ್ಪಷ್ಟವಾಗತೊಡಗಿತು. ಆದರೂ ನನ್ನನ್ನು ಉಳಿಸುವುದಕ್ಕೂ ಭವಾನಿಯನ್ನು ಅಳಿಸುವುದಕ್ಕೂ — ಎಂಬುದರ ನಿರ್ಣಯವಿಲ್ಲದೆ ನನಗೆ ಆಗಾಗ ಸಮಾಧಾನವಾಗುತ್ತಿತ್ತು.

‘ ಮುಂದೆ ಒಂದು ದಿನ ಅವನಿಗೆ ಹೊಸತೊಂದು ವ್ಯಾಸಂಗ ಹತ್ತಿ ಕೊಂಡುದನ್ನು ಕಂಡೆ. ಆ ವ್ಯಾಸಂಗವೆಂದರೆ ಅವನು ಓದುತ್ತಿದ್ದ ಇಂಗ್ಲಿಷ್ ವುಸ್ತುಕಗಳ ಮಾದರಿ. ಇತ್ತಿತ್ತಲಾಗಿ Crime stories ಸಾಹಸ ಕತೆಗಳು— ಹೆಚ್ಚು ಅನುಕೂಲವಾಗುವಂತೆ ಪ್ರಕಟವಾಗುತ್ತಲಿವೆ. ಅನಂತನ ಕಡೆ ೩೦-೪೦ ಅಂತಹ ಕತೆಯ ಗ್ರಂಥಗಳನ್ನು ನೋಡಿದೆ. ಓದಿದರೆ ಹೆದರಿಕೆ ಹುಟ್ಟುವಂತಹ, ಒಬ್ಬೊಬ್ಬರಿಗನಿಬ್ಬರಿಗೆ ಮೈ ಬೆವರಿಸುವಂತಹ, ರಾತ್ರಿ ಭೀತಿಯಿಂದ ಹುಚ್ಚು ಹಿಡಿಸುವಂತಹ ಗ್ರಂಥಗಳವು. ಅವನ್ನು ಅನಂತ ಓದುತ್ತಿರುವ! ಈ ಮನೆಗೆ ಒರುವುದೆ ಅವನದೊಂದು ಸಾಹಸ, ಜೊತೆಗೆ ಅಂತಹ ಗ್ರಂಥಗಳ ವಾಚನ. ಇದರ ರಹಸ್ಯವೇನಿರಬಹುದೆಂಬ ವಿಚಾರದಿಂದ ನನ್ನಷ್ಟಕ್ಕೆ ನಾನು ನಡುಗಿದೆ. ಒಮ್ಮೆ ಅವನನ್ನೆ ಸ್ಪಷ್ಟವಾಗಿ ಮಾತಾಡಿ ಸೋಣ ಎನಿಸಿತು. ಮತ್ತೊಮ್ಮೆ ಅವನ ಉತ್ತರದಿಂದ ನನ್ನ ಸಂಶಯ ದೃಢವಾದೀತಲ್ಲ, ಎಂದು ಹೆದರಿದೆ. ಕೊನೆಗೂ ನನಗೆ ಕೇಳುವ ಧೈರ್ಯವಾಗಲಿಲ್ಲ.

‘ ಇವೆಲ್ಲಕ್ಕಿಂತ ಮಹತ್ವದ್ದಾದ ಮಾತೊಂದಿದೆ. ಆದರಲ್ಲ ನನಗೆ ನಿಜ

ವಾಗಿಯೂ ವಿಶ್ವಾಸವಿಲ್ಲ. ಆದರೂ ಈ ಸಂದರ್ಭದಲ್ಲಿ ಅದನ್ನು ಹೇಳದೆ ನನ್ನ ಮನಃಸ್ಥಿತಿಯ ಕಲ್ಪನೆ ನಿನಗೆ ಚೆನ್ನಾಗಿ ಬರಲಿಕ್ಕಿಲ್ಲ. ಅನಂತನು ನನ್ನೊಡನೆ ಆ ಮಾತನ್ನು ಹೇಳಿದ್ದನು; ಭವಾನಿಗೂ ಹಾಗೆ ಹೇಳಿದ್ದನೋ ಇಲ್ಲವೋ ನನಗೆ ಗೊತ್ತಿಲ್ಲ; ಹೇಳಿರಬಹುದು, ಎಂದು ನನ್ನ ಹೆದರಿಕೆ. ಆ ಮಾತೆಂದರೆ ಭವಾನಿಯು ನನ್ನನ್ನು ಮದುವೆಯಾಗಲು ಒಪ್ಪದಿದ್ದರೆ ಅನಂತನು ಅವನನ್ನು ಕೊಲ್ಲಲು ಕೂಡ ಹಿಂದುಮುಂದು ನೋಡಲಿಕ್ಕಿಲ್ಲ, ಎಂದು. ಈ ಮಾತನ್ನು ಈ ಮನೆಗೆ ಬಂದ ಮೇಲೆ ಹೆಚ್ಚು ಹಟದಾದ ಹೇಳುತ್ತಿದ್ದನು.

‘ಆ ಅನಾಹುತವಾದ ರಾತ್ರಿ ಭವಾನಿಯು ನನ್ನನ್ನು ಎಂದಿಗೂ ಮದುವೆಯಾಗಲಿಕ್ಕಿಲ್ಲ, ಎಂದು ನಿರ್ಧಾರವಾಗಿ ಹೇಳಿದನು! ಆ ಮಾತಿನಿಂದ ನಾನು ದಿಕ್ಕೆಟ್ಟವಳಂತೆ ವಿಚಾರಶೂನ್ಯಳಾಗಿ, ಬಿನ್ನಳಾಗಿ ಕುಳಿತುಕೊಂಡಿದ್ದೆ. ಅಷ್ಟರಲ್ಲಿ ಅನಂತನು ಆ ಅಸ್ತವ್ಯಸ್ತ ಸ್ವರೂಪದಲ್ಲಿ ನನ್ನ ಕೋಣೆಯೊಳಗೆ ಧಾವಿಸಿದನು!

‘ಇದಕ್ಕೂ ಹೆಚ್ಚು ಇನ್ನೇನು ಹೇಳಲಿ?’

* * * *

ಇಂದುಮತಿಯು ತನ್ನ ಕತೆಯನ್ನು ಮುಗಿಸುವ ಹೊತ್ತಿಗೆ ಹಗಲು ಸರಿದಿತ್ತು. ಒಬ್ಬರೊಬ್ಬರ ಮುಖವು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅವಳ ಮಾತು ಮುಗಿದರೂ ನೋಹನನು ಲಕ್ಷ್ಯಗೊಟ್ಟು ಕೇಳುವವನಂತೆ ಸ್ತಬ್ಧನಾಗಿಯೆ ಕುಳಿತಿದ್ದನು. ಕೋಣೆಯಲ್ಲಿ ಕವಿದ ನಿಶಬ್ದತೆಯಿಂದ ಹೆದರಿದವನಂತೆ ನೋಹನನು ಚಕಿತನಾಗಿ ಎದ್ದನು, ತಟ್ಟನೆ ದೀಪವನ್ನು ಇರಿಸಿದನು. ಒಂದು ಅವಳನ್ನು ಎದುರಿಸಿ ಕುಳಿತುಕೊಳ್ಳುತ್ತ ಮುಗುಳ್ಳಗೆಯನ್ನು ತೋರಿದನು.

‘ನೀನು ಗಂಡಸಾಗಿದ್ದರೆ ಪ್ರಖ್ಯಾತ ಪೋಲೀಸ ಅಧಿಕಾರಿಯಾಗುತ್ತಿದ್ದೆ’ ಎಂದನು.

‘ಆದರೆ ಈಗ ಮಾತ್ರ ಆರೋಪಿಯಾಗಿರುವೆನಲ್ಲ’ ಎಂದು ಉಸುರ್ಗರೆ ಯುತ್ತ ನುಡಿದಳು ಇಂದುಮತಿ.

ನೋಹನನು ಎದ್ದನು.

‘ಇಂದುಮತಿ, ನನ್ನನ್ನು ಕ್ಷಮಿಸು. ನಿನಗೆ ಒಹಳೆ ಶ್ರಮವಾಗಿರಬೇಕು. ನೀನು ದಣಿದದ್ದು ಸ್ಪಷ್ಟವಾಗಿ ಕಾಣುತ್ತಿದೆ. ಈ ರಾತ್ರಿ ನಾವು ಊಟವನ್ನು ತರಿಸೋಣ. ನಿನಗೆ ಆಡುಗೆಯ ಶ್ರಮ ಬೇಡ. ಸುದ್ದೆವದಿಂದ ಇಬ್ಬರು ಪೋಲೀಸರು ಕಾವಲಿದ್ದಾರೆ. ಒಬ್ಬನಿಗೆ ಊಟ ತಂದುಕೊಡುವಂತೆ ಬೇಡೋಣ.’

‘ನನಗೆ ಶ್ರಮವಾಗಿದೆ. ಆದರೂ ಸಂತೋಷವಿದೆ. ಅನಂತನನ್ನು ಉಳಿಸುವೆ, ಎಂದು ನೀನು ಹೇಳಿರುವೆ.’

‘ಅನಂತನನ್ನು ಉಳಿಸುವವನು ನಾನಲ್ಲ. ಅವನು ಉಳಿದರೆ ನಿನ್ನ ಬುದ್ಧಿವತ್ತೆಗಾಗಿಯೆ ಉಳಿಯುವ. ಹೆದರಬೇಡ. ಇನ್ನು ಬೋಧಿಯೊಬ್ಬನನ್ನು ಮಾತನಾಡಿಸಿದ ಮೇಲೆ ಮುಗಿಯಿತು.’

‘ಆ ಮೇಲೆ ?’

ಮೋಹನನು ನಕ್ಕನು. ಆ ಮೇಲೆ ನೀವು ಮೂವರೂ ಪಂಚರು. ನಾನು ಆರೋಪಿ. ನನ್ನ ಕತೆಯನ್ನೂ ಹೇಳಬೇಕಲ್ಲ. ಆಯಿತು—ಇನ್ನು ತಡವಾದರೆ ಬೋಧಿ ಸಿಟ್ಟಿಗೆದ್ದು ಈ ಮನೆಯಲ್ಲೆ ಇನ್ನೊಂದು ಕೊಲೆಯಾಗಬಹುದು. ಆದ್ದರಿಂದ—ನಾನು ಅವನು ಭಾಷಣಸುಧಾಸಾರವನ್ನು ಚಾತಕ ಪಕ್ಷಿಯಂತೆ ಉತ್ಕಂಠನಾಗಿ ಎದುರಿಸುತ್ತಿದ್ದೇನೆ, ಎಂದು ತಿಳುಹಿಸುವೆಯಾ?’

ಇಂದುಮತಿ ಮಾತಿಲ್ಲದೆ ಹೊರಟಳು.

ಅವಳ ಬೆನ್ನು ತಿರುಗಿದಾಕ್ಷಣ ಮೋಹನನು ಎರಡೂ ಕೈಗಳಿಂದ ತಲೆ ಹಿಡಿದುಕೊಂಡು ಉಸೈಂದು ಕುರ್ಚಿಯಲ್ಲಿ ಕುಕ್ಕುರಿಸಿದನು.

೨ ಜೋಧಿಯ ಬುದ್ಧಿಮತ್ತೆ

ವೋಹನನಿಗೆ ದಿಗು ಬಿದ್ದಂತಾಯಿತು. ಅನಂತ! ಅನಂತನ ಸ್ವಭಾವವನ್ನರತನರು ಕನಸುಮನಸುಗಳಲ್ಲೂ ಈ ಮಾತನ್ನು ನಂಬರು. ಆದರೆ ಇದುವರೆಗಿನ ಸಂಗತಿಗಳನ್ನೆಲ್ಲ ಕೊಂಡಿಸಿ ನೋಡಿದರೆ ಅನಂತನು ನಿರ್ದೋಷಿ ಎಂದು ನಿರ್ಣಯವನ್ನು ಸಿದ್ಧಮಾಡಿ ತೋರಿಸುವುದು ಎಂತಹ ಬುದ್ಧಿಗೂ ಮೀರಿದ ಆಟ ಎನಿಸಬಹುದಾಗಿದೆ. ಅಥವಾ ಇಂದುಮತಿಯು ಹೇಳಿಕೆಯಲ್ಲಿ ಏನಾದರೊಂದು ಉದ್ದೇಶವಿವೆಯೆ? ಹೆಗಸು ಇಂತಹ ಕ್ರೂರಕೃತ್ಯವನ್ನು ಮಾಡುವುದು ಹೇಗೆ, ಎಂಬ ವಿಚಾರ ವೋಹನನಿಗಿರಲಿಲ್ಲ. ಹಾಗೆ ನೋಡಿದರೆ ಸ್ವಾಭಿಮಾನದ ಕಲ್ಪನೆ ಹೆಗಸಿಗೆ ಸಂಕುಚಿತವಿದ್ದು, ತಾನು ನಿರ್ಗತಿ ಕಳಾದ ಕಾರಣಕ್ಕಾಗಿಯೆ ಹೆಗಸು ಬೇಕಾದ ಸಾಹಸಕ್ಕೆ ಸಿದ್ಧನಾಗಬಹುದು, ಎಂಬುದನ್ನು ವೋಹನನು ಅರಿತಿದ್ದನು. ಅನಂತನ ಹೇಳಿಕೆಯಲ್ಲಿ ಇಂದುಮತಿಗಾಗಿ ಸಂಶಯ ತರುವಂತಹ ಒಂದು ಮಾತೂ ಇರಲಿಲ್ಲ. ಅದೇ ಇಂದುಮತಿ ಮುಂಚಿನಿಂದಲೇ ಅನಂತನ ಮೇಲೆ ತನ್ನ ಸಂಶಯವಿದೆ, ಎಂದೆ ಪ್ರಾರಂಭಿಸಿದಳು! ಹೀಗೆ ಇರಬಹುದೆ? ಇಲ್ಲವಾದರೆ ಇಂದುಮತಿಯು ಉದ್ದೇಶವೇನು? ಭವಾನಿಗೆ ತಾನು ಮನಸೋತಿಮ್ದು, ಇಂದಿಲ್ಲ ನಾಳೆ ಭವಾನಿಯು ತನ್ನನ್ನು ಮರುಮೆಚ್ಚುಗಬಹುದಿತ್ತು, ಆದರೆ ಅನಂತನ ಉಪದ್ರವ್ಯ ಪಕ್ಕಾಗಿಯೆ ಭವಾನಿ ಕಿಣಕಿದಂತಾಗಿ ಕಠೋರನಾದನು, ಎಂಬ ಕಲ್ಪನೆಯಿಂದ ಇಂದುಮತಿ ಅನಂತನಿಗಾಗಿ ದ್ವೇಷವನ್ನು ತಳೆದಿರಬಹುದೆ? ಕೊಲೆ, ಎಂಬುದು ಸಣ್ಣ ಕೆಲಸವಲ್ಲ, ಸುಲಭ ಕೆಲಸವಲ್ಲ; ಸದ್ಯದ ಪ್ರಸಂಗದಲ್ಲಂತೂ ಉಳಿದ ತಾವು ನಾಲ್ಕರೂ ಸುಸಂಸ್ಕೃತರು, ಇಂತಹ ಕೆಲಸಕ್ಕೆ ಪ್ರತಿಫಲವೇನು, ಎಂಬುದನ್ನು ಅರಿತವರು. ಇಂತಹರಲ್ಲಿ ಒಬ್ಬರು ಕೊಲೆ ಮಾಡಿದರೆದರೆ? ನಂಬಲಸಾಧ್ಯ. ಕೊಲೆ ಇದ್ದಲ್ಲ, ಎಂಬುದು ಅಸಂಭವನೀಯ.

ಎಲ್ಲರ ವಿಚಾರವಸ್ತುವನ್ನು ಬದಲಾಯಿಸಿ ಕೇವಲ ಹೊತ್ತುಗಳೆಯು ಲೆಂದು ವೋಹನನು ಈ ಆಟವನ್ನು ನೋಡಲು ಹೊಡೆದನು. ಆದರೆ ಅನಂತ

ಇಂದುಮತಿಯರ ಮಾತುಗಳನ್ನು ಕೇಳಿದ ಮೇಲೆ ಅವನ ಮನಸ್ಸಿಗೆ ಈ ಸಂಗತಿ ಹಿಡಿಯಿತು, ಬುದ್ಧಿ ಕೆಣಕಿದಂತಾಯಿತು. ಇದು ಕೊಲೆಯೇ ಆಗಿದರೆ ತೀರ ಬುದ್ಧಿವಂತಿಕೆಯಿಗೂ ಮಾಡಿದ್ದೇ ಆಗಿರಬೇಕು, ಎಂದು ಎನಿಸಿತು. ಸಿಟ್ಟಿನ ಭರದಲ್ಲಿ, ತಾತ್ಕಾಲಿಕ ಅವೇಶದಲ್ಲಿ ಮಾಡಿದ್ದಾದರೆ ಆ ತೊಡಕನ್ನು ಬಿಡಿಸಲು ಸುಲಭವಾಗಬಹುದಾಗಿತ್ತು; ಆದರೆ ಇಲ್ಲಿ ಯಾರೊ ಬುದ್ಧಿಯನ್ನು ಉಪಯೋಗಿಸಿದ್ದಾರೆ, ಅದಕ್ಕಾಗಿಯೇ ಯಾವ ದೃಷ್ಟಿಯಿಂದ ನೋಡಿದರೂ ಈ ತೊಡಕು ಸಮಾಧಾನಕಾರಕವಾಗಿ ಬಿಡಲಿಲ್ಲವು. ಈ ನೀಚತನದಲ್ಲಿ ಇಷ್ಟೊಂದು ಬುದ್ಧಿಯನ್ನು ಉಪಯೋಗಿಸಿದ್ದರೆ ಅಂತಹ ಬುದ್ಧಿವಂತಿಕೆಯಿಂದಲೇ ಇದನ್ನು ಒಯಲಿಗೆಳೆಯಲೇಬೇಕು, ಎಂದು ಅವನು ನಿರ್ಧರಿಸಿದನು. ತಲೆ ಎತ್ತಿ ಕುಳಿತನು. ಬಾಗಿಲು ತೆರೆಯಿತು, ಬೋಧಿಯು ಬಂದನ; ಬಿರುಗಾಳಿಯಂತೆ ಬಂದನು. ಬಾಯಿಯಿಂದ ಆಣೆಕಲ್ಲಿನಂತೆ ಮಾತುಗಳು ಸಿಡಿದುವು.

ವೋಹನನಿಗೆ ಅವನ ಮಾತುಗಳ ಕಡೆ ಲಕ್ಷ್ಯವಿದ್ದಿರಲಿಲ್ಲ. ಬೋಧಿಯು ಬಂದ ರಭಸ, ಅವನ ಮುಖದಲ್ಲಿಯೂ ಕಳೆ, ಅವನ ಸುಸುಪ್ಕೃತ ಅವಾಚ್ಯ ಶಬ್ದಗಳೂ—ಇದನ್ನೆಲ್ಲ ನೋಡಿ ವೋಹನನಿಗೆ ಒಂದು ವೋಚು ಎನಿಸಿತು. ಇದುವರೆಗೆ ಒಂದು ತರದಿಂದ ಉಸಿರುಗಟ್ಟಿದಂತೆ ವಾತಾವರಣವಿದ್ದಿತು. ಬೋಧಿಯ ಹುಡುಗತನದಿಂದ ಆ ವಾತಾವರಣ ಬಯಲಾದಂತಾಗಿ ವೋಹನನಿಗೆ ವೊದಲು ಸಮಾಧಾನವಾಯಿತು, ಆ ಮೇಲೆ ನಗೆ ಬಂದಿತು. ಈ ನಗೆಯಿಂದ ಬೋಧಿಯು ಸಿಡಿಯುವಂತಿರುವ ಅಬ್ಬರ ಹೆಚ್ಚಾಯಿತೆಂದು ಬೇರೆ ಹೇಳಬೇಕಾಗಿಲ್ಲ.

‘ನಿನಗೆ ನೋಕರಿ ಸಿಕ್ಕದೆ ಇದ್ದದ್ದು ಎನೂ ಆಶ್ಚರ್ಯ ಅಲ್ಲ’ ಎಂದು ವೋಹನನು ಅವನನ್ನು ಕುತೂಹಲವಿಂದ ದಿಬ್ಬಿಸುತ್ತ ಹೇಳಿದನು. ಬೋಧಿಯು ಮಾತನಾಡಬೇಕೆನುವಷ್ಟರಲ್ಲಿ ವೋಹನನು ಅವನನ್ನು ತಡೆದು ಮತ್ತೆ ಹೇಳಿದನು. ‘ಯಾಕೆ ಸಿಕ್ಕಲಿಲ್ಲ ಅನ್ನೋದರ ಕಾರಣ ಹೇಳ್ತೀನಿ ಕೇಳು. ಈಗ ನೀನು ಮಾತಾಡಿದೆಯಲ್ಲ, ಇದೊಂದೇ ಭಾಷೆ ನಿನಗೆ ಬರೋಪಾಕೆ ಕಾಣತದೆ. ಈ ಭಾಷೆಯೊಳಗೆ ಅಜಿ = ಬರೆದರೆ — ’

‘ಈಗ ಏನು ನೋಕರಿ ಸಲುವಾಗಿ ನೀ ನನ್ನ interview (ಇಂಟರ್ವ್ಯೂ) ತಕ್ಕೊಳ್ಳುವನೋ—’

‘ಅಲ್ಲ. ಮೂರನೆಯ ನಂಬರಿನ ಆರೋಪಿಯ ಹೇಳಿಕೆ ತಕ್ಕೊಳ್ಳಬೇಕಾಗಿದೆ’ ಎಂದು ಗಾಂಭೀರ್ಯವನ್ನು ನಟಿಸುತ್ತ ವೋಹನನು ಮಾತನಾಡತೊಡಗಿದನು. ‘ಬೋಧರಾಯ ಉರ್ಫ ಬೋಧಿ—ತಂದೆಯ ಹಸರು ಬೇಡ, ಯಾಕಂದ್ರೆ ಇದರಲ್ಲಿ ಅವರದೇನೂ ಸಂಬಂಧ ಇಲ್ಲ—ಅಡ್ಡಹಸರು ಆನ್ ಎಂಪ್ಲಾಯಿಡ್—ನೀನು ಬುದ್ಧಿವುರ್ವಕವಾಗಿ ಒಂದು ಬೆಳಿಗ್ಗೆ ಮೈತ ಭವಾನಿಗೆ ಬೇವಕ್ಕೆ ಧಕ್ಕೆ ತರುವಂತಹ ಅಗರ ಬೇವ ಹೋಗುವುದೆಂದು ಗೊತ್ತು ಇರುವಂತಹ ದುಃಖಾಪತ ಮಾಡಿ—’

‘ಮಾತಾಡತೀಯೋ ಏನು ಬಡಬಡಸತೀಯೋ?’ ಎಂದು ಅಬ್ಬರಿಸುತ್ತ ಬೋಧಿ ಕುರ್ಚಿಯಲ್ಲಿ ಕುಳಿತನು.

ವೋಹನ, ‘ಮಾತಾಡತೀನಲ್ಲ?’

‘ಹಾಗಾದರೆ ತಿಳಿಯುವಂಥಾ ಭಾಷೆಯೇಳೆಗೆ ಮಾತಾಡಲ್ಲ?’

‘ಹಿಂದುಸ್ತಾನಕ್ಕೆ ಏಕರೂಪತೆಯನ್ನು ತಂದುಕೊಡುವ ಇಂಡಿಯನ್ ಪಿನ್‌ಲ್ ಕೋಡಿನ ರಾಷ್ಟ್ರಭಾಷೆಯ ಶೈಲಿಯಲ್ಲಿ ನಾನು ಮಾತನಾಡುತ್ತಿರುವೆ.’

ವೋಹನನ ಹುಚ್ಚಾಟಕ್ಕೆ ಬೋಧಿಗೂ ನಗೆ ಬಂದಿತು. ಮುಖದ ಕಳೆಯಿಂದ ಮನಸ್ಸಿಲ್ಲವೆಂದು ತೋರಿಸಲು ಯತ್ನಿಸುವಾಗಲೆ ಬೋಧಿಯ ಬಾಯಿ ನಗೆಯಿಂದ ಖೊಕ್ಕುರಿಸಿತು.

‘ಇನ್ನು ವಿಷಯಕ್ಕೆ ತೆರಳಲು ಆಡ್ಡಿ ಇಲ್ಲ’ ಎಂದನು ವೋಹನ. ‘ಇದು ವರೆಗೆ ನೀನು ಸಿಟ್ಟಿನ ಭರದಲ್ಲಿದ್ದೆ. ಆದೇ ಸಿಟ್ಟಿನಲ್ಲಿ ಬೇಜಾರಾಗಿ ‘ನಾನೇ ಕೊಲೆಯನ್ನು ಮಾಡಿದವ’ ಎನಬಹುದಾಗಿತ್ತು ನೀನು. ಅದಕಾಗಿ ತಡೆದಿ.’

ಬೋಧಿಯು ಕುರ್ಚಿಯಲ್ಲಿ ಮಿಸುಕಾಡತೊಡಗಿದನು. ಅವನ ಮುಖದಲ್ಲೇಗೆ ನಿಜವಾಗಿಯೆ ಬೇಜಾರದ ಕಳೆ ಮೂಡಿತು.

‘ವೋಹನಾ, ಯಾರು ಕೊಲೆ ಮಾಡಿದರೂ ಅಷ್ಟೆ. ಯಾಕೆಂದರೆ, ಭವಾನಿಯದು ಸಹಜ ಮರಣ ಅಲ್ಲ; ಅಪಮರಣ ಎಂದು ಹಟ ಯಾಕೆ?’

‘ಡಾಕ್ಟರರ ಅಭಿಪ್ರಾಯಕ್ಕಾಗಿ, ಪೋಲೀಸರ ತೃಪ್ತಿಗಾಗಿ.’

‘ಭವಾನಿ ಆತ್ಮಹತ್ಯೆಯನ್ನು ಮಾಡಿಕೊಂಡಿಲ್ಲ, ಎಂಬುದು ಹೇಗೆ?’

‘ವಾಚಕರು ಮೇಲಿನ ನಮ್ಮ ಉತ್ತರವನ್ನು ನೋಡಬೇಕು.’

‘ಮೋಹನಾ, ಹುಡುಗಾಟ ಸಾಕು. ನಾನು ನಿಜವಾಗಿ ಹೇಳತೀನಿ. ಇದು ಕೊಲೆ ಇರಲಿ, ಇಲ್ಲದಿರಲಿ—ನನಗೂ ನಿನಗೂ ಇದರ ಗೊಡವೆ ಯಾಕೆ?’

‘ಆದರೆ?’

‘ಈ ವಿಷಯಕ್ಕೆ ಸಂಬಂಧಿಸಿದ್ದ ಬೇರೆ ಜನ ಇದೆ ಅಲ್ಲ?’

‘ಎನಂದೆ?’

‘ಭವಾನಿಯ ಮರಣದಿಂದ ಸುಖಪಡುವವರು ಇರುವಾಗ—’

‘ಬೋಧಿ!’ ಮೋಹನನು ಸಿಟ್ಟಿನಿಂದಲೆ ನುಡಿದನು. ‘ಇದು ನಿನ್ನ ವಿನೋದ ಆಗಿದ್ದರೆ ಕೂಡಲೆ ತಡೆ ಆದನ್ನು. ವಿನೋದ ಆಲ್ಲದಿದ್ದರೆ, ಹೆಚ್ಚು ಎಚ್ಚರದಿಂದ ಮಾತಾಡು. ನಮ್ಮಷ್ಟಕ್ಕೆಯೇ ನಾವು ಮಾತಾಡಬೇಕು ಹೊರತು—ಇನ್ನೊಬ್ಬರ ಮೇಲೆ ಆರೋಪ ಹೊರಿಸೋದು ನಮ್ಮ ಕೆಲಸ ಅಲ್ಲ.’

‘ನಾನು ಹೇಳೋದು ಆರೋಪ ಅಲ್ಲ, ಮೋಹನರಾಯರೆ! ಆದದ್ದು —ಕಣ್ಣಿನಿಂದ ಕಂಡದ್ದು!’

‘ಬೋಧಿ, ಆಷ್ಟು ನಿನ್ನ ಹಟ ಇದ್ದರೆ ಮುಂಚೆ ನೀನು ಹೇಳೋದನ್ನ ಹೇಳು. ಆ ಮೇಲೆ ಮಾತ್ರ ನೀನೇ ಯಾಕೆ ದೋಷಿ ಅಲ್ಲ, ಅಂಬೋದನ್ನ—

‘ಮೋಹನಾ, ಹುಚ್ಚು ನೀನು! ಅಥವಾ ಗೊತ್ತಿದ್ದು ಒಪ್ಪಿಕೊಳ್ಳುವ ಧೈರ್ಯ ಇಲ್ಲ ನಿನಗೆ. ನಾನು ಯಾಕೆ ದೋಷಿ ಅಲ್ಲ, ಅಂಬೋದನ್ನ ಬೇಕಾದರೆ ಹೇಳತೀನಿ ನಿನಗೆ. ಆದರೆ ಮುಂಚೆ ನಾ ಹೇಳೋದನ್ನ ಕೇಳು, ಆಮೇಲೆ ಹೆಚ್ಚಿನದನ್ನ ಹೇಳೋ ಅಗತ್ಯವೇ ಕಂಡು ಬರೋದಿಲ್ಲ.’

‘ಆಗಲಿ. ನಿನ್ನದು ಅಷ್ಟೊಂದು ಧೈರ್ಯ ಇದ್ದರೆ ನೀನು ಸುತ್ತ ಸುತ್ತಾಡಿ ಹೇಳೋದೇ ಬೇಡ. ಯಾರು ಆರೋಪಿ ಅನ್ನುವೆ ಆ ಒಂದು ಹೆಸರನ್ನ ಹೇಳಬಿಡು.’

‘ಒಂದು ಹೆಸರು!’ ಎಂದು ಬೋಧಿ ಕೆಣಕುವ ದನಿಯಲ್ಲಿ ಕೇಳಿದನು.

‘ಆಹುದು, ಒಂದು ಹೆಸರು. ಇಲ್ಲವಾದರೆ ನೀನು ಸುಮ್ಮನು ಸುಮ್ಮನೆ ಸಂದಿಗ್ಧ ಆರೋಪ ಹೇರಿಸುವುದು ಬೇಡ.’

‘ಓಹೋ! ಹಾಗೆ ಕೇಳುವೆಯಾ? ಹೆಸರು ಹೇಳಲಿಕ್ಕೆ ನಾನು ಹೆದರುವೆ ಅಂತ ತಿಳಿದೀಯಾ. ಆ ವಿಚಾರ ನಾನು ಹೇಳುವುದಿಲ್ಲ. ಭವಾನಿಯ ಕೊಲೆಗೆ ಕಾರಣವಾದದ್ದು ಒಂದು ಹೆಸರಲ್ಲ, ಎರಡು ಹೆಸರು—’

‘ಏನಂದೆ?’ ಮೋಹನನು ಹೆದರಿಸುವವನಂತೆ ಮುಖವನ್ನು ನುಂದೆ ಚಾಚಿದನು.

ಬೋಧಿ ಗಟ್ಟಿಗನು. ಒಂದು ಸಿರನ್ನು ಊದಲಿಲ್ಲ, ಕಣ್ಣೆವೆಯನ್ನು ಕದಲಿಸಲಿಲ್ಲ. ಮೋಹನನನ್ನೆ ತಿರುಗಿ ದಿಟ್ಟಿಸುತ್ತ ಅಸಂದಿಗ್ಧ ದನಿಯಲ್ಲಿ ಹೇಳ ತೊಡಗಿದನು. ‘ಆಹುದು, ಒಂದು ಹೆಸರಲ್ಲ; ಎರಡು ಹೆಸರು. ಭವಾನಿಯ ಕೊಲೆಯನ್ನು ಮಾಡಿದವರು ಒಬ್ಬರಲ್ಲ, ಇಬ್ಬರು. ಸದ್ಯಕ್ಕೆ ಈ ಕೋಣೆಯಲ್ಲಿ ಇಲ್ಲದ ಇಬ್ಬರು——’

‘ಆವರು ಇಲ್ಲಿ ಇಲ್ಲವೆಂದೆ ನಿನಗೆ ಹೇಳಲು ಆಷ್ಟು ಧೈರ್ಯವಲ್ಲವೆ?’

ಮೋಹನನ ತಿರಸ್ಕಾರಕ್ಕೆ ಬೋಧಿ ಹಿಂಜರಿಯಲಿಲ್ಲ. ‘ಆವರೂ ಒರಲಿ, ಮಿಕ್ಕವರೂ ಒರಲಿ, ಕೋರ್ಟ್‌ನನ್ನೆ ಇಲ್ಲಿ ಹೂಡಲಿ. ಯಾವುದಕ್ಕೂ ಹೆದರದೆ ನಾನು ಸಾರಿ, ಕೂಗಿ ಹೇಳುವೆ—ಭವಾನಿಯನ್ನು ಕೊಂದವರು ಅನಂತ ಮತ್ತು ಇಂದುಮತಿ ಎಂದು!’

ಮೋಹನನು ಒಂದೆರಡು ನಿಮಿಷ ಅವಾಕ್ಯಾದನು. ಕೇವಲ ಅವರಿಬ್ಬರ ಮೇಲೆ ಸಂಶಯವಿದ್ದಿದ್ದರೆ ಮೋಹನನಿಗೆ ಏನೂ ಎನಿಸುತ್ತಿರಲಿಲ್ಲ. ಯಾಕೆಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ತಾವೆಲ್ಲರೂ ಸಂಶಯಕ್ಕೆ ಗುರಿಯಾಗಬೇಕಾಗುವುದು, ಎಂಬುದನ್ನು ಅವನು ಚೆನ್ನಾಗಿ ಅರಿತಿದ್ದನು. ಆದರೆ ಬೋಧಿಯು ಅಂತಹ ವಿಚಾರದಿಂದ ಹೇಳಿರಲಿಲ್ಲವೆಂಬುದು ಮೋಹನನಿಗೆ ಸ್ಪಷ್ಟವಾಯಿತು. ಅದಕ್ಕಾಗಿ ಅವನು ಚಕಿತನಾದನು. ಬೋಧಿಯು ದನಿಯಲ್ಲಿ ನಿಶ್ಚಯಾತ್ಮಕತೆ ಇದ್ದಿತು. ಅವನ ಮುಖದಲ್ಲಿ ಕಳೆಯಿದ್ದಿತು. ಅವನು ತಾನು ಹೇಳುವುದು ಸುಳ್ಳಲ್ಲ, ಸಂಶಯವಲ್ಲ, ಸಂಭವಿಸಿದ ಸಂಗತಿ ಎನು ವಂತೆ ಬೋಧಿಯು ಸ್ವರವಿದ್ದಿತು. ಮರುಗಳಿಗೆಯಲ್ಲಿ ಮೋಹನನಿಗೆ ಅಧೈರ್ಯ ಉಂಟಾಯಿತು, ಬೋಧಿಯು ಸಾಕ್ಷ್ಯ ನಿಜವೆರಬಹುದೆ, ಎಂದು. ಒಂದು

ಗಳಿಗೆ ಮಾತ್ರ. ಕೂಡಲೆ ವೋಹನನು ಚೇತರಿಸಿಕೊಂಡನು. ಬೋಧಿಯ ಸ್ವಭಾವ ಗೊತ್ತಿಲ್ಲವೆ ತನಗೆ? ವಿದ್ಯಾರ್ಥಿಯಾದಾಗಿನಿಂದ ಬೋಧಿಗೆ ತನ್ನ ಬುದ್ಧಿಗಾಗಿ ಹೆಮ್ಮೆ ಇದ್ದಿತು. ತನಗೆ ತಿಳಿಯದ್ದು ಯಾವದೂ ಇಲ್ಲ. ತನಗೆ ತಿಳಿಯದಿದ್ದರೆ ಆ ಸಂಗತಿ ಮತ್ತಾರಿಗೂ ತಿಳಿಯುವುದೆ ಶಕ್ಯವಿಲ್ಲ, ಎಂಬ ಹೆಮ್ಮೆ ಬೋಧಿಗೆ. ಆ ಹೆಮ್ಮೆಗೆ ಕಾರಣವಿದ್ದಿಲ್ಲ ಎಂತಲ್ಲ. ಅಭ್ಯಾಸದಲ್ಲಾಗಲಿ ಪರೀಕ್ಷೆಯಲ್ಲಾಗಲಿ ಬೋಧಿಯ ನಂಬರು ಯಾವಾಗಲೂ ಮೇಲೆ. ನಿಜವಿದ್ದರೂ ಬೋಧಿ ಸರ್ವಜ್ಞನೆಂದು ಜಗತ್ತು ಒಪ್ಪುವುದು ಹೇಗೆ? ಹಾಗೆ ಕೇಳಿದರೆ ಅಂತಹ ಬುದ್ಧಿ ಇದ್ದಾಗಲೂ ಬೋಧಿ ತನ್ನ ಸಮಾಜಕ್ಕೆ ಉಪಯುಕ್ತನಾಗಿರಲಿಲ್ಲ, ಅವನಿಗೆ ಯಾವ ನೌಕರಿಯೂ ಸಿಕ್ಕಿರಲಿಲ್ಲ. ಇದಕ್ಕಾಗಿ ಬೋಧಿಯ ಆಸಹನೆ—ಆಸಂತೋಷಗಳು ಇನ್ನಿಷ್ಟು ಹೆಚ್ಚಿದ್ದುವು. ಇಂತಹ ಬೋಧಿಯ ಮಾತೆಗಾಗಿ, ಬೋಧಿ ಇಂತಹನೆಂದು ತನಗೆ ಗೊತ್ತಿರುವಾಗ ನಂಬಿ ಪೆಚ್ಚಾಗುವುದೇಕೆ—ಎಂಬ ವಿಚಾರದಿಂದ ವೋಹನನು ಚೇತರಿಸಿದ್ದು.

‘ ಬೋಧಿ, ನೀನು ಇನ್ನೂ ನಾಯಿಯ ಬಾಲ! ಗೊತ್ತಿಲ್ಲದಿದ್ದರೂ ಗೊತ್ತಿದೆ ಎಂದು ಸಾಧಿಸುವ ಸಿನ್ನ ಹಟ....’ ‘ ವೋಹನಾ, ಬುದ್ಧಿ ಇಲ್ಲದ ಜೀವನಾ, ನನ್ನ ಮಾತನ್ನಾದರೂ ಮೊದಲು ಪೂರ್ತಿಯಾಗಿ ಕೇಳಿಕೊ. ಇನ್ನೊಬ್ಬರಿಗೆ ಎನೂ ಗೊತ್ತಿಲ್ಲ, ಎಂಬ ಹುಡುಗಬುದ್ಧಿಯ ಸಿನಗೆ ಮಾತಿನ ಅವಸರ ಬಹಳ; ಅದಕ್ಕಾಗಿ ವಿಚಾರಕ್ಕೆ ಅವಕಾಶ ಕಡಿಮೆ. ನನಗೆ ಯಾವುದು ಗೊತ್ತಿಲ್ಲ? ಇಷ್ಟು ನಿನ್ನ ಹಟ ಇದ್ದರೆ ಎಲ್ಲವನ್ನೂ ಒಚ್ಚಿಯ ಹೇಳುವೆ, ಮೊದಲಿನಿಂದಲೂ ಹೇಳುವೆ. ನಿನಗೆ ಗೊತ್ತಿರಲಾಗದ ಒಂದು ಮುಖ್ಯ ಮಾತಿನಿಂದಲೆ ಪ್ರಾರಂಭಿಸುವೆ. ನೋಡಿಕೊ ನಿನಗೆ ಗೊತ್ತಿದೆ ಏನು? ತಡೆ. ಯಾವ ಸಂಗತಿ ಎನ್ನುವೆ? ನಿನಗೆ ಎಂದಿನಿಂದಲೂ ಗೊತ್ತಿದೆ. ಅನಂತ ಮತ್ತು ಇಂದುಮತಿ ಇಬ್ಬರೂ ಸಂಚುಗಾರರು— ತಡೆ — ಇಬ್ಬರೂ ಪ್ರೇಮದ ಸಂಚುಗಾರರು. ಇತ್ತಿತ್ತಲಾಗಿ ಅಲ್ಲ, ಎಂದಿನಿಂದಲೂ. ಭವಾನಿ ಇಂದುಮತಿಯರ ಸಂಬಂಧವಿದ್ದಾಗ ಕೂಡ ಇವರು ಪ್ರಣಯಿಗಳು. ನಿನಗೆ ಗೊತ್ತಿದೆಯೆ? ಗೊತ್ತಿದ್ದಿತೆ?’

ತನ್ನ ಪ್ರಶ್ನೆಗೆ ವೋಹನನು ಉತ್ತರ ಕೊಡಲುನೆಂಬ ವಿಚಾರ ಬೋಧಿ ಗಿರಲಿಲ್ಲ. ವೋಹನನಾದರೂ ಬೋಧಿಗೆ ಸಂಶಯ ಬಾರದಂತೆ ತಟಸ್ಥನಂ

ತೆಯೆ ಕೇಳತೊಡಗಿದನು. ಒಂದೇ ಒಂದು ಮಾತನ್ನು ಕೇಳಬೇಕೆಂಬ ಕುತೂಹಲ ಮೋಹನನಿಗಿದ್ದಿತು. ಆದರೆ ಈ ರಭಸಕ್ಕೆ ತಡೆ ಹಾಕಿದರೆ ಬೋಧಿಯು ಹೇಳುವುದನ್ನು ಮರೆಯಬಹುದೆಂಬ ವಿಚಾರದಿಂದ ಮೋಹನನು ತನ್ನ ಕುತೂಹಲವನ್ನೆ ತಡೆದನು. ಮೋಹನನು ಸುಮ್ಮನಿಪ್ಪದ್ದನ್ನು ಕಂಡು ಬೋಧಿಗೆ ತಾನು ಗೆದ್ದೆನೆಂಬಂತಹ ಹೆಮ್ಮೆಯ ಕಳೆಮೂಡಿತು. 'ನಿನಗೆ ಗೊತ್ತಿದ್ದಿಲ್ಲವೆ? ಆಂ?' ಎಂದು ಮತ್ತೊಮ್ಮೆ ಕೇಳಿದನು. ಮೋಹನನು ಈಗಲೂ ಸ್ತಬ್ಧ, ನಿಶ್ಯಬ್ದ. ಬೋಧಿಯು ಮುಖ ಅರಳಿತು. ಮುಖದಲ್ಲೆ ಮುಗುಳ್ಳಗೆ ಅರಳಿತು. ಒಂದು ಕಡೆ ಭವಾಸಿಯೊಡನೆ ಸಂಬಂಧವನ್ನಿಟ್ಟು ಇಂದುಮತಿ ಇನ್ನೊಂದು ಕಡೆ ಅನಂತನನ್ನೂ ಪ್ರೀತಿಸುತ್ತಿದ್ದಳು. ಅದಕಾಗಿಯೆ ಇವರಿಬ್ಬರೂ ಸಂಚುಗಾರರು....ತಡೆ..ನಾನು ಒರಿಯ ಕಲ್ಪನೆಯ ಮಾತನ್ನು ಹೇಳುವೆನೆಂದು ತಿಳಿಯಬೇಡ. ಕಣ್ಣಾರೆ ಕಂಡುದನ್ನು ಸರಿಯಾಗಿ ತಿಳಿದುಕೊಳ್ಳುವಾಗ ಮಾತ್ರ ಕಲ್ಪನೆಯನ್ನು ಉಪಯೋಗಿಸಬಹುದು. ಆದರೆ ಆಗ ಅದು ಕಲ್ಪನೆ ಎನಿಸುವುದಿಲ್ಲ, ತರ್ಕ ಎನಿಸುವುದು. ಇಬ್ಬರನ್ನೂ ಇಂದುಮತಿ ಪ್ರೀತಿಸುವುದು ಹೇಗೆ. ಹಾಗಿದ್ದರೆ ಇಬ್ಬರಲ್ಲಿ ಒಬ್ಬನ ಕೊಲೆ ಮಾಡಲು ಅವಳು ಸಹಾಯಕಳಾದುದು ಹೇಗೆ, ಎಂದು ಕೆಳಬಹುದು. ಅದಕ್ಕೆ ಉತ್ತರ, ಅವರವರ ಸ್ವಭಾವ, ಅವರವರು ಬೆಳೆದ ರೀತಿ. ಗತಿ ಇಲ್ಲದೆ ಬೆಳೆದ ಇಂದುಮತಿಗೆ ಯಾವಾಗಲೂ ದುಡ್ಡಿಗಾಗಿ ಅಸೂಯೆ ಇದ್ದಿತು. ಅಸಹನೆ ಇದ್ದಿತು, ಅದರಂತೆ ಅಭಿಲಾಷೆಯೂ ಇದ್ದಿತು. ಸುಶಿಕ್ಷಿತಳಾದಂತೆ ಅವಳ ಈ ಭಾವನೆಗಳಿಗೆ ವುಟುವು ದೊರೆಯಿತು. ಈ ಭಾವನೆಗಳಿಗಾಗಿ ಅವಳು ಭವಾಸಿಯ ಮೋಹದಲ್ಲೆ ಸಿಕ್ಕಿ ಬಿದ್ದಳು. ಆದರೆ ಭವಾಸಿಯು ಸ್ವಭಾವವನ್ನು ಅರಿತಂತೆ ಅವಳ ಮೋಹದ ಮುಸುಕು ಸರಿಯಿತು. ಮುಸುಕು ಸರಿದ ಆ ಮೋಹ ಭವಾಸಿಗಾಗಿ ಅಲ್ಲ, ಅವನ ದುಡ್ಡಿಗಾಗಿ ಎಂಬುದು ಸ್ಪಷ್ಟವಾಯಿತು. ಇದರಿಂದ ಕ್ರಮೇಣ ಅವಳಲ್ಲಿ ಭವಾಸಿಗಾಗಿ ದ್ವೇಷ ಬೆಳೆಯಿತು. ಒಂದು ವೇಳೆ ಭವಾಸಿಯು ಅವಳನ್ನು ಮದುವೆಯಾಗಲು ಒಪ್ಪಿದ್ದರೂ ಅವಳು ಒಪ್ಪುತ್ತಿರಲಿಲ್ಲ, ಎಂದು ನನ್ನ ತರ್ಕ. ಅಥವಾ ತರ್ಕವಾದರೂ ಏಕೆ? ಭವಾಸಿ ಒಪ್ಪಿದ್ದನು. ಇತ್ತಿತ್ತಲಾಗಿ ಒತ್ತಾಯಪಡಿಸುತ್ತಲಿದ್ದನು. ಅದಕಾಗಿಯೆ ಈ ಮನೆಯನ್ನು ಕೊಂಕುಕೊಂಡುದು, ಎಂಬುದು ನನಗೆಯೆ

ಗೊತ್ತಿದೆ. ಇಂದುಮತಿಯೆ ಒಂದಿಲ್ಲೊಂದು ನೆವದಿಂದ ಆ ಮಾತನ್ನು ಮುಂದೆ ಹಾಕುತ್ತಿರುವಳೆಂದು ಅವನು ವಿಷಾದದಿಂದ, ವಿಶ್ವಾಸದಿಂದ ನನ್ನಲ್ಲಿ ಹೇಳಿಕೊಂಡಿದ್ದನು ! ಇಂದುಮತಿಗೆ ಅವನಲ್ಲಿ ಪ್ರೇಮವಿದ್ದರೆ ಮದುವೆಯ ಮಾತನ್ನು ಮುಂದೆ ಹಾಕುವುದು ಯಾಕೆ ? ಆದರೆ ಅವಳೆಲ್ಲ ಇಂತಹ ಪ್ರೇಮ ಇದ್ದಿರಲಿಲ್ಲವಾದರೆ ? ಇದ್ದಿಲ್ಲ ಎಂದು ನನ್ನ ಮತ.

‘ ಇನ್ನು ಆನಂತನ ಮಾತು. ಆನಂತನಿಗೆ ದಿನದಿನಕ್ಕೆ ಇಂದುಮತಿಯು ಒಲವು ತನ್ನ ಕಡೆ ತಿರುಗುತ್ತಿರುವುದು ತಿಳಿದುಬಂದಿತು. ಆದರೇನು ? ಪುಕ್ಕು ನವ. ಭವಾನಿಯನ್ನು ಎದುರಿಸಿ ಇಂದುಮತಿಯನ್ನು ಪರಿಸುವ ಧೈರ್ಯ ಆವನಿಗಿರಲಿಲ್ಲ. ಅದನ್ನು ಕಂಡು ಇಂದುಮತಿಯು ಹೆಣ್ಣು ತನಕೆ ಹುಟ್ಟು ಗುಣವಾದ ವೇದನಾಗಾರಿಕೆಯ ಜಾಲವನ್ನು ಪಸರಿಸಿದಳು. ಭವಾನಿಯಿಂದ ತನಗೆ ಆನಂತ, ಅಸಹ್ಯ ಯಾತನೆಗಳಾಗತೊಡಗಿವೆ, ಎಂಬ ಸೋಗಿನ ಸುದ್ದಿಯನ್ನು ಆನಂತನಿಗೆ ಮುಟ್ಟಿಸತೊಡಗಿದಳು. ಆಗ ಆನಂತನಲ್ಲಿ ಹೆಣ್ಣನ್ನು ಗಳಿಸಲು—ಸೃಷ್ಟಿ, ಗಂಡಸಿಗೆ ಕೊಟ್ಟ—ಧೈರ್ಯ ಸಂಚರಿಸತೊಡಗಿತು. ಇಂದುಮತಿಯನ್ನು ಯಾತನೆಗಳಿಂದ ಉಳಿಸುವುದು, ತನ್ನನ್ನು ಪ್ರೀತಿಸುತ್ತಿರುವ ಇಂದುಮತಿಯನ್ನು ವಂಚಕನಿಂದ ಉಳಿಸುವುದು, ಪರಸ್ಪರ ಪ್ರೇಮವಿದ್ದವರು ಪರಿಸುವುದು ನಿಸರ್ಗನ್ಯಾಯವಾದುದರಿಂದ ತಾನು ಇಂದುಮತಿಯನ್ನು ಪರಿಸುವುದು ನ್ಯಾಯ, ಭವಾನಿಯು ನೀತಿ ಅನ್ಯಾಯ—ಎಂದು ಮುಂತಾಗಿ ಪಶುಸಹಜವೃತ್ತಿಗೆ ಪ್ರೋತ್ಸಾಹ ದೊರೆಯಿತು. ಆದರೂ ಇದನ್ನು ಸಾಧಿಸುವುದು ಹೇಗೆ, ಸಾಧಿಸಲು ಮಾಡುವುದಾದರೂ ಏನು, ಎಂಬುದು ಅವನಿಗೆ ಹೊಳೆದಿರಲಿಲ್ಲ.

‘ ಇಂತಹ ವಿಷಯವನ್ನು ಇನ್ನೊಬ್ಬರಿಗೆ ಕೇಳುವ ಹಾಗೂ ಇಲ್ಲ. ಅದಕ್ಕಾಗಿ ಆನಂತನು ಒಂದು ಯುಕ್ತಿಯನ್ನು ಹುಡುಕಿದನು. ಈ ವಿಷಯಕ್ಕೆ ಸಂಬಂಧಿಸಿದ ಕತೆಗಳನ್ನೊದುವುದು. ಹೊತ್ತು ಹೋಗದುದಕ್ಕೆ ನಾನು ಅವನಿಂದ ಕೆಲವು ಪುಸ್ತಕಗಳನ್ನು ತಂದು ಓದಿದ್ದೇನೆ. ಆ ಅನುಭವದಿಂದ ಹೇಳುತ್ತಲಿದ್ದೇನೆ. ಆನಂತನ ಹತ್ತಿರವಿದ್ದ ಪ್ರತಿಯೊಂದು ಪುಸ್ತಕದಲ್ಲೂ ಒಂದೇ ತರದ ಸಂನಿವೇಶವಿದೆ; ತನ್ನ ಪ್ರೀತಿಯ ಹುಡುಗೆಗಾಗಿ ಸಾಹಸವನ್ನು ಮಾಡುವುದು, ವಿಶೇಷವಾಗಿ ತನಗೆ ಅಡ್ಡುರುವ ದುಷ್ಟನ ಕೊಲೆ

ಮಾಡುವುದು. ಕತೆಗಳನ್ನೋದಿ ಅನಂತನಿಗೆ ಧೈರ್ಯವಾಗಲಿ ಯುಕ್ತಿಯಾಗಲಿ ಹೊಳೆಯುತ್ತಿದ್ದಿತೋ ಇಲ್ಲವೋ ಹೇಳಲಾಗದು. ಆದರೆ ಅಷ್ಟರಲ್ಲಿ ಒಂದು ಸಂದರ್ಭ ಅನಂತನಿಗೆ ಅನುಕೂಲವಾಯಿತು. ಅದೆಂದರೆ ಭವಾನಿಯು ಈ ಮನೆಯನ್ನು ಕೊಂಡುಕೊಳ್ಳುವುದು. ಈ ಮನೆಗಾಗಿ ಎಲ್ಲರಲ್ಲೂ ಹಬ್ಬಿದ ಒಂದು ಅಸಹೀರ್ತ ಅನಂತನಿಗೂ ಗೊತ್ತಿದ್ದಿತು. ಇಷ್ಟೆ ಅಲ್ಲ, ಈ ಮನೆಯಲ್ಲಿ ಭೂತವಿದೆ, ಎಂಬ ಸಾರ್ವಜನಿಕ ನಂಬುಗೆಗಾಗಿ ಅವನಿಗೆ ಆನಂದವೆ ಆಯಿತು. ಯಾವುದಕ್ಕೆ ತನಗೆ ಧೈರ್ಯವಿರಲಿಲ್ಲವೋ ಆ ಮಾತು ಈ ಸಂದರ್ಭದಿಂದ ಸುಲಭವಾಗಬಹುದಾಯಿತು, ಸುರಕ್ಷಿತವೂ ಆಗಬಹುದಾಯಿತು. ಇಂತಹ ಮನೆಯಲ್ಲಿ ಭವಾನಿಗೆ ಏನಾದರೂ ಆವಾಯವಾದರೆ ಯಾರ ಮೇಲೂ ಸಂಶಯ ಓರುವಂತಿಲ್ಲ, ಎಲ್ಲರೂ ಭೂತದ ಮೇಲೆಯೇ ಅದರ ಹೆಣೆಯನ್ನು ಹಾಕುವರು, ಎಂಬ ವಿಚಾರದಿಂದ ಅವನ ಧೈರ್ಯ ಇಮ್ಮಡಿಯಾಗಿರಬಹುದು. ಇಲ್ಲಿ ಬಂದಮೇಲೆ ಅವನ ವರ್ತನೆಯನ್ನು ನೋಡಬಹುದು. ದೆವ್ವಿನ ವಿಷಯವಾಗಿ ನನುಗೆ ಯಾರಿಗೂ ವಿಶ್ವಾಸವಾಗಲಿಲ್ಲದೆಂದು ಕಂಡುಕೊನೆಗೆ ತಾನೆ ಕೆಲಕೊತ್ತು ಮಾಯವಾಗಿ ಮತ್ತೆ ಕಾಣಿಸಿಕೊಂಡನು. ! ಯಾಕೆ? ಈ ಸಂಗತಿಯಿಂದಲಾದರೂ ನಮ್ಮೆಲ್ಲರಿಗೆ ಈ ಮನೆಯ ದೆವ್ವಿನಲ್ಲಿ ವಿಶ್ವಾಸ ಹುಟ್ಟಲಿ—ಎಂದು.

ಮೋಹನಾ, ಇನ್ನೂ ಸವಿಸ್ತಾರವಾಗಿ ನಾನು ಹೇಳಬಹುದಾಗಿದೆ. ಆದರೆ ಮುಂದೆ ಮತ್ತೊಮ್ಮೆ ಇದನ್ನೆಲ್ಲ ಹೇಳುವ ಪ್ರಸಂಗ ನನಗೆ ತಪ್ಪುವುದಿಲ್ಲವಾದ್ದರಿಂದ ನಿನಗೆ ಮುಖ್ಯ ಮಾತುಗಳನ್ನಷ್ಟೆ ಹೇಳಿಕೊಟ್ಟಿದ್ದೇನೆ. ಈಗಲಾದರೂ ನಿನ್ನ ಸಂಶಯ ಹೋಯಿತೆ? ಬುದ್ಧಿ ಬಂದಿತೆ? ಇಲ್ಲವಾದರೆ ನಾನು ಹೇಳುವ ಇನ್ನೂ ಒಂದೆರಡು ಮಾತುಗಳನ್ನು ಹೊಂದಿಸಿ ನೋಡು. ಅನಂತನು ಹುಟ್ಟಿನಿಂದಲೂ ಹೆದರುಗುಳಿಯಲ್ಲವೆ? ಅವರಲ್ಲಂತೂ ದೆವ್ವಿನ ಕತೆಗಳಿಗೆ ಪ್ರಾಣವನ್ನೆ ಬಿಡುವಂತಹ ವುಕ್ಕನಲ್ಲವೆ? ಇಂತಹನು—ತನಗೆ ಗೊತ್ತಿದ್ದು, ಇಡೀಯ ಊರಿಗೆ ಗೊತ್ತಿದ್ದು—ಈ ಮನೆಗೆ ಬಂದನು ಹೇಗೆ? ಎಂದೂ ಇಲ್ಲದ ಧೈರ್ಯ ಇಂದು ಬಂದುದು ಹೇಗೆ? ಧೈರ್ಯ ಬಂದುದಂತೂ ನಿಜ. ಹಾಗಿದ್ದರೆ ಅದಕ್ಕೆ ಅಂತಹ ಬಲವಾದ ಕಾರಣ ಏರಲೇಬೇಕಲ್ಲವೆ? ಭವಾನಿಯನ್ನು ಕೊಲ್ಲುವುದೆ ಆ ಬಲವಾದ ಕಾರಣ, ಇಂದುಮತಿಯನ್ನು ಉಳಿಸಿ ಗಳಿಸಿ

ಕೊಳ್ಳುವುದು ಆ ಕಾರಣಕ್ಕೆ ಸ್ಫೂರ್ತಿ, ಎಂದು ಸ್ಪಷ್ಟವಿದೆ. ಇದಲ್ಲದೆ—ಆ ಕಾಗದದ ಚೂರುಗಳು! ಅದರಲ್ಲಿ ಕಾಣುವ ತುಣುಕು ತುಣುಕು ಶಬ್ದಗಳು! ಅನಂತನ ಹಸ್ತಾಕ್ಷರದಲ್ಲೆಯೇ ಇವೆಯಲ್ಲವೆ? ಆ ಕಾಗದಗಳನ್ನು ನಾಶಗೊಳಿಸಲು ಅನಂತನು ಯತ್ನಿಸಿರಲೇಬೇಕು. ಭವಾನಿಯ ಸಾಯುವ ಮುಷ್ಟಿಯಲ್ಲಿಯೂ ಕಾಗದಗಳನ್ನು ಕಸಿದುಕೊಳ್ಳಲು ಸುಲಭವಾಗದಿರಲು ಸಿಕ್ಕಷ್ಟನ್ನೆ ಸವರಿಕೊಂಡು ಓಡಿರಬೇಕು ಅವನು. ಇನ್ನೂ ನಿನಗೆ ಸಂಶಯವಿದ್ದರೆ ಇದುವರೆಗೆ ಹೇಳದ ಒಂದು ಮಾತನ್ನು ನಿನಗೆ ಹೇಳುವೆ. ಆ ರಾತ್ರಿ ನನ್ನ ಕೋಣೆಯ ಮೇಲಿದ್ದ ಭವಾನಿಯ ಕೋಣೆಯಲ್ಲಿ ಗುದ್ದಾಡುತ್ತಿರುವ ಸದ್ದು ನನಗೆ ಕೇಳಿಸಿತು!

‘ಸಾಕಲ್ಲವೆ? ಇದೆಲ್ಲ ನನಗೆ ಗೊತ್ತಿದೆ ಎಂದೇ ನಿನ್ನ ಹುಚ್ಚು ತನವೂ ಸಾಕು ಎನುವೆ. ನೀನು ಪೋಲೀಸರನ್ನು ಕರೆಯಬೇಕೆನುವಾಗ, ಮನೆ ತುಂಬ ಶೋಧಮಾಡಬೇಕೆನುವಾಗ ನಾನು ನಿನ್ನನ್ನು ತಡೆದದ್ದು ಅದಕಾಗಿಯೆ. ಎಷ್ಟಾದರೂ ಇಂದುಮತಿ-ಅನಂತ ಇಬ್ಬರೂ ನಮ್ಮ ಗೆಳೆಯರು. ಅವರಿಗೆ ಶಿಕ್ಷೆಯಾಗಬೇಕೆಂಬ ಅವಸರ ನಮಗೆ ಯಾಕೆ? ಅದಕೆ ಅವಕಾಶವನ್ನು ನಾವಾಗಿಯೆ ಕಲ್ಪಿಸಿಕೊಡುವುದಾದರೂ ಯಾಕೆ? ಆದರೆ ಈಗ ನಾನು ಇಷ್ಟೆಲ್ಲ ಬಿಚ್ಚಿ ಹೇಳಿದ್ದೇನೆ. ಇನ್ನು ಇದನ್ನು ತಡೆಯುವ ಇಚ್ಛೆಯೂ ನನಗಿಲ್ಲ, ಹೇಳುವ ಉತ್ಸಾಹವಂತೂ ಇಲ್ಲವೆ ಇಲ್ಲ. ಅದಕಾಗಿ ಸಮಯ ಸಾಧಿಸಿ ನಾನೂ ಈ ಮನೆಯಿಂದ ಜಾರಲು ಯತ್ನಿಸುವೆ.’

ಬೋಧಿಯು ತನ್ನ ಮಾತನ್ನು ತಡೆದು ಉತ್ಸುಕತೆಯಿಂದ ಮೋಹನನನ್ನು ದಿಟ್ಟಿಸಿದನು. ಬೋಧಿಯ ಮುಖದಲ್ಲಿ ಆಯಾಸದ ಕಳೆ ಇದ್ದಿತು. ಹಣೆಗೆ ಬೆನುರು ಸುರಿಯುತ್ತಿದ್ದಿತು. ಮೋಹನನು ಕೆಲಹೊತ್ತು ಮಾತನಾಡದೆಯೇ ಇರಲು ಬೋಧಿಯು ಮುಖವು ಅಸಹನೆಯಿಂದ ಕಳೆಗಟ್ಟಿತು. ಅದನ್ನು ನೋಡಿ ಮೋಹನನಿಗೆ ಕನಿಕರ ಬಂದಿತೇನೋ! ‘ಬೋಧಿ, ಇನ್ನು ನಮ್ಮ ಸಂಜೆಯ ಊಟವನ್ನು ಮುಗಿಸಿಕೊಳ್ಳುವುದು’ ಎಂದನು. ಬೋಧಿಗೆ ಸಮಾಧಾನವಾದಂತಿರಲಿಲ್ಲ. ‘ಮೋಹನಾ, ನಾನು ಹೇಳಿದ್ದಕ್ಕೆ ನಿನ್ನ ಅಭಿಪ್ರಾಯವೇನು?’ ಎಂದು ಕೇಳಿದನು.

‘ನೀನು ಇನ್ನೂ ಏನೂ ಹೇಳಿಲ್ಲವಲ್ಲ!’

‘ ಏನೂ ಹೇಳಿಲ್ಲ ? ಇದುವರೆಗೆ—ದಣಿದು ಬಿಮರು ಸುರಿವಂತೆ—
ನಾನು ಮಾತನಾಡುವಾಗ ನೀನು ನಿದ್ರೆಹೋಗುತ್ತಿದ್ದೆಯೇನು ? ’

‘ ಇಲ್ಲ ’

‘ ಹಾಗಾದರೆ— ’

‘ ಆದರೆ ಆ ಮಾತಿನ ಸಂಭಂಧವೆ ನನಗಿಲ್ಲ. ’

‘ ಅಂದರೆ ? ’

‘ ಅಂದರೇನು ? ಪ್ರತಿಯೊಬ್ಬನು ತನ್ನ ವಿಷಯವಾಗಿ ಹೇಳತಕ್ಕದ್ದು,
ಎಂಬ ಕರಾರಿನ ಮೇಲೆ ನಾವೀ ತಮಾಷೆಯನ್ನು ನಡೆಸಿಲ್ಲವೆ ? ’

‘ ತಮಾಷೆ ? ಮೋಹನಾ—ಇದು ತಮಾಷೆ ಎಂದು ತಿಳಿದಿದ್ದರೆ ಇಷ್ಟು
ಶ್ರಮದಿಂದ ನಾನು ಹೇಳುತ್ತಿರಲೇ ಇಲ್ಲ ’

‘ ಬೋಧಿ, ಏನಾದರೊಂದು ಹರಟಬೇಡ. ಪೋಲೀಸರಿಗೆ ಈ
ಮಾತನ್ನು ಹೇಳಲಾಗದು, ಅದಕ್ಕಾಗಿ ನೀನು ಈ ಮನೆಯಿಂದ ಜಾರುವೆ,
ಎಂದು ನೀನೇ ಹೇಳಿಲ್ಲವೆ ? ಅಧಿಕಾರಿಗಳಿಗೆ ಹೇಳದಂತಿದ್ದರೆ ಅದು ಒರಿಯ
ತಮಾಷೆಯೇ ಅಲ್ಲವೆ ? ’

ಬೋಧಿಯು ಕೊಂಚ ಕನಲದನು, ಅಸಹನೆಯ ದನಿಯಿಂದಲೆ ನುಡಿ
ದನು:

‘ ಮೋಹನಾ, ಅಧಿಕಾರಿಗಳಿಗೆ ಹೇಳಲಾಗದು, ಎಂದು ನಾನೆಲ್ಲಿ ಹೇಳಿ
ರುವೆ ? ನಾನಾಗಿಯೆ ಹೇಳಲಾರೆ ಎಂದೆ. ಆದರೆ ನೀನು ಈ ಮಾತನ್ನು
ಪೋಲೀಸರಿಗೆ ಹೇಳಿದರೆ ನನ್ನದೇನೂ ಆಡ್ಡಿ ಇಲ್ಲ. .ಅಲ್ಲ-ನೀನು ಹೇಳಬೇ
ಕೆಂದೇ ನನ್ನ — ’

‘ ಆದರೆ ನನ್ನದೇನೂ ಸಂಭಂಧವಿಲ್ಲ ಎಂದೆನಲ್ಲ. .ತಡೆ. .ಪ್ರತಿಯೊ
ಬ್ಬನೂ ತಾನೂ ನಿರ್ದೋಷಿ, ಎಂಬುದನ್ನು ನನಗೆ ಹೇಳಬೇಕೆಂಬ ಕರಾರು
ಇದ್ದಿಲ್ಲವೆ ? ’

‘ ಅಹುದು— ’

‘ ನೀನು ನಿನ್ನ ವಿಷಯವಾಗಿ ಹೇಳಲೇ ಇಲ್ಲ ’

‘ ಹೇಳಲಿಲ್ಲವೆ ? ದೋಷಿ ಯಾರು, ಎಂಬುದನ್ನು ತಿಳುಹಿಸಿದ ಮೇಲೆ
ನಾನು ನಿರ್ದೋಷಿ ಎಂದಂತಾಗಲಿಲ್ಲವೆ ? ’

ಮೋಹನನು ಮುಗುಳ್ಳಗೆಯಿಂದ ತಲೆಯಲ್ಲಾಡಿಸಿದನು.

‘ಬೋಧಿ, ನನಗೂ ಮಾತುಗಾರಿಗೆ ಗೊತ್ತಿದೆ. ಬೇರೆಯವರು ದೋಷಿ, ಎಂದರೆ ನೀನು ನಿರ್ದೋಷಿ ಎಂದಂತಾಗಲಿಲ್ಲ. ನೀನೂ ಅವನ ಸಂಚಿನಲ್ಲಿ ಸೇರಿರಬಾರದೇಕೆ?— ತಡೆಯೋ!— ಅವರ ಸಂಚಿನಲ್ಲಿ ಸೇರಿದ್ದ ರಿಂದಲೇ ನಿನಗೆ ಇಷ್ಟೆಲ್ಲ ಗೊತ್ತಿದೆ, ಎಂದು ನಾನು ಅಭಿಪ್ರಾಯ ಪಟ್ಟರೆ ತಪ್ಪೇನು?’

ಮೋಹನನು ಉತ್ತರಕ್ಕಾಗಿ ಬೋಧಿಯ ಮುಖವನ್ನು ನೋಡತೊಡಗಿದನು. ಆದರೆ ಬೋಧಿಯಿಂದ ಉತ್ತರವಿಲ್ಲ, ಅವನ ಸಿಟ್ಟು ಮಾತ್ರ ಕುದಿಯುತ್ತಿರುವ ಲಕ್ಷಣ ಕಂಡುಬಂದಿತು.

‘ಬೋಧಿ, ಸಿಟ್ಟಿಗೇಳಬೇಡ ಅದಕ್ಕೆ ಹೇಳಲಿಲ್ಲವೆ— ಕೊತ್ತುಗಳೆ ಯಲು ಹೂಡಿದ ತಮಾಷೆ ಇದೆಂದು? ನಿನ್ನ ಸ್ವಭಾವಕ್ಕಾಗಿ ನಿನ್ನನ್ನು ಕೆಣಕ ಬೇಕೆಂದು ಹಾಗೆ ಮಾತನಾಡಿದೆ, ಅಲ್ಲೋ— ಇಂದಿನ ವರೆಗೆ ಭರಮನೆ ಅಪರಾಧಿ, ಎಂದು ಹಟದಿಂದ ಸಾಧಿಸುತ್ತ ಬಂದಿರುವೆ. ಈಗ ಇನ್ನೆಲ್ಲಬ್ಬರು ಅಪರಾಧಿ ಎಂದು ಅಷ್ಟೆ ಹಟದಿಂದ ಸಾಧಿಸುತ್ತಿರುವೆ. ಅದಕ್ಕೆ ಹೇಳುವೆ. ಯಾರು ಅಪರಾಧಿ, ಎಂಬ ಮಾತಾಗಲಿ ನಿರ್ಣಯವಾಗಲಿ ನನಗೆ ಯಾಕೆ? ಅದು ಮೋಲೀಸರ ಕರ್ತವ್ಯ; ನಾವು ಈ ಆಟವನ್ನು ಹೂಡಿದ್ದು ನಂನಮ್ಮ ಮನಸ್ಸಿನ ಸಮಾಧಾನಕ್ಕಾಗಿ. ಅದಕಾಗಿಯೆ ನಂನಮ್ಮ ವಿಷಯವನ್ನೆ ಹೇಳಬೇಕಾದುದು ನಾವು. ಇದುವರೆಗೆ ನೀನು ಹೇಳಿದ್ದನ್ನು ನಾನು ಕೇಳಿಲ್ಲ, ಅದು ನನ್ನ ಸ್ಮರಣೆಯಲ್ಲೂ ಇಲ್ಲ, ಎಂದು ತಿಳಿ; ಇನ್ನು ನಿನ್ನ ವಿಷಯವನ್ನು ಹೇಳು.’

‘ನನ್ನ ವಿಷಯ? ಅಂದರೆ ಏನು ಹೇಳಲಿ?’

‘ನೀನು ನಿರ್ದೋಷಿ, ಎಂದು ಸಿದ್ಧಮಾಡಲು ಅವಶ್ಯವಿದ್ದ—’

‘ನಾನು ನಿರ್ದೋಷಿ! ಮೋಹನಾ, ಈಗ ಮಾತ್ರ ನೀನು ನಿಜವಾಗಿಯೆ ತಮಾಷೆಯನ್ನು ನಡೆಸಿರುವೆ. ಅಲ್ಲ—ನಾನು ದೋಷಿ, ಎಂದು ಸಂಶಯವದೆಯೆ ನಿನಗೆ?’

‘ಇಲ್ಲ’

‘ಹಾಗಾದರೆ?’

‘ ಛೆ ! ಬೋಧಿ, ಇದೇನು ಹುಚ್ಚನಂತೆ ನಟಿಸುತ್ತಿರುವೆ? ಅನಂತನೂ ಇಂದುಮತಿಯೂ ತಂತಮ್ಮ ವಿಷಯವಾಗಿ ಆ ಮಾತನ್ನು ಹೇಳಿದಾರೆ. ಊಟವಾದ ಮೇಲೆ ನನ್ನ ವಿಷಯವಾಗಿ ನಾನೂ ಹೇಳುವವನಿದ್ದೀನೆ. ನಿನಗೇನು ಒತ್ತಾಯವಿಲ್ಲ. ಗೊತ್ತುಮಾಡಿದ ಆಟವನ್ನು ಪೂರ್ತಿ ಗೊಳಿಸುವುದಾದರೆ ನೀನು ಹೇಳಬಹುದು. ನಿನ್ನ ವಿರೋಧ ಇಲ್ಲವೆ ಹೆದರಿಕೆ— ’

‘ ಹುಚ್ಚು ! ’ ಎನ್ನುತ್ತ ಬೋಧಿ ಬಾಯಿಹಾಕಿ ನುಡಿದನು. ‘ ವಿರೋಧವೂ ಇಲ್ಲ. ಹೆದರಿಕೆಯೂ ಇಲ್ಲ. ಆದರೆ ನಾನು ಹಾಗೆ ಹೇಳುವುದು ಅಪ್ಪ ಸ್ತುತೆ ಎಂದು— ತಡೆಯೊ ! ಕೂದಲು ಉದುರುವಂತೆ ತಲೆಯನ್ನು ಚಾಡಿಸಬೇಡ !— ನಿನ್ನದು ಅಷ್ಟು ಹಟವಿದ್ದರೆ ಬೇಕಾದ್ದನ್ನು — ’

‘ — ಬೇಕಾದ್ದನ್ನು —

‘ — ಆದರೆ ನನ್ನ ವಿಷಯವಾಗಿಯೆ ನಿನಗೆ ಯಾವುದು ಬೇಕು ಅದನ್ನು— ಆಯಿತೆಲ್ಲಾ ?— ಹೇಳುವೆ. ನಿನಗೆ ಮುಖ್ಯವಾಗಿ ಬೇಕಾದದ್ದೇನು ? ನಾನು ಸಿದ್ಧೇಷಿ, ಎಂಬುದಕ್ಕೆ ಆಧಾರಗಳಿವೆ ? ಆಗಲಿ ಒಂದೊಂದಾಗಿ ಹೇಳುವೆ. ಎಲ್ಲವನ್ನೂ ಹೇಳುವೆ.

‘ ಮೋಹನಾ, ಒಂದು ಮಾತನ್ನು ನಾನು ಮೊದಲು ಹೇಳುವೆ. ಯಾಕೆಂದರೆ ಅದು ನನ್ನ ದೃಷ್ಟಿಯಿಂದ, ಇಷ್ಟೇಕೆ— ಮಾನಸಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ತ್ವದ್ದಿದೆ. ಭವಾಸಿಯ ಕೊಲೆಗೆ ನಾನು ಕಾರಣನಲ್ಲ, ಕಾರಣ ಆಗಲಾರೆ. ಯಾಕೆಂದರೆ ಕೊಲೆ ಮಾಡುವಂತಹ ವೃತ್ತಿಯೆ ನನ್ನ ಸ್ವಭಾವಕ್ಕಿಲ್ಲ. ಕೊಲೆ ಮಾಡುವುದು ಎರಡು ತರದ ಸ್ವಭಾವದವರಿಗೆ ಶಕ್ತಿಯಿದೆ. ಒಂದು, ಬುದ್ಧಿಶಕ್ತಿ ಕಡಿಮೆ ಇದ್ದವರು; ಇನ್ನೊಂದು ದೇಹಶಕ್ತಿ ಕಡಿಮೆ ಇದ್ದವರು. ಆತ್ಮಸಂರಕ್ಷಣೆಯು ಪ್ರಾಣಿಯ ಸಹಜ ಸ್ವಭಾವವಾಗಿದೆ. ಆ ಆತ್ಮಸಂರಕ್ಷಣೆಗಾಗಿ ಎರಡು ಮುಖ್ಯಸಾಧನಗಳೆಂದರೆ ಒಂದು ಬುದ್ಧಿಶಕ್ತಿ, ಒಂದು ದೇಹಶಕ್ತಿ. ಎರಡರಲ್ಲಿ ಯಾವುದೊಂದು ಶಕ್ತಿ ಇದ್ದರೂ ಸಾಕು, ಪ್ರಾಣಿಯು ತನ್ನನ್ನು ತಾನು ರಕ್ಷಿಸಬಲ್ಲದು, ರಕ್ಷಣೆಯನ್ನು ಸಾಧಿಸಬಲ್ಲದು. ಆದೇ ಎರಡೂ ಶಕ್ತಿ ಸಾಕಷ್ಟು ಇಲ್ಲದಿದ್ದರೆ ಬುದ್ಧಿಗೆ ಉಪಾಯ ಹೊಳೆಯದಂತಾಗಿ ದೇಹಕ್ಕೆ ಅನ್ನ ದೊರಕದಂತಾಗಿ

ದಂತಾಗಿ ಹೇಡಿತನ—ವೋಸತನ ವೊದಲಾದವುಗಳಿಂದ ಶಕ್ಯವಾದ ಕೊಲೆ—ಕಳವುಗಳಿಗೆ ಪ್ರಾಣಿಯು ಒಲೆಯುವುದು. ಈ ದೃಷ್ಟಿಯಿಂದ ಕೊಲೆಗೆ ನಾನು ಎಂದೂ ಕಾರಣನಾಗಲಾರೆ. ಬುದ್ಧಿಶಕ್ತಿ ಹೆಚ್ಚಾಗಿದೆ, ದೇಹಶಕ್ತಿ ಹೆಚ್ಚಾಗಿದೆ. ದೇಹಶಕ್ತಿ ಸಾಕಷ್ಟಿದೆ ನನಗೆ. ನಿನಗೆ ಅಧುನಿಕ ಮಾನವ ಶಾಸ್ತ್ರದ ಪರಿಚಯ ಸ್ವಲ್ಪವಾದರೂ ಇದ್ದರೆ ನನಗೆ ಇಂತಹ ಪ್ರಶ್ನೆಯನ್ನೇ ನೀನು ಕೇಳುತ್ತಿರಲಿಲ್ಲ.

‘ ಎರಡನೆಯ ಮಾತು. ಭವಾನಿಯ ದೃಷ್ಟಿಯಿಂದ ನೋಡಿದರೂ ನಾನು ಅವನ ಅಪಮರಣಕ್ಕೆ ಕಾರಣನಾಗಲಾರೆ. ಭವಾನಿಯು ಸತ್ತುದು ಹೇಗೆ? ಅವನ ಮುಖದ ಮೇಲೆ ಹೆದರಿಕೆಯ ಕಳೆ ಸ್ಪಷ್ಟವಾಗಿ ಕಂಡುಬರುತ್ತಿದ್ದಿತು. ಆರ್ಥಾತ್—ಸಾಯುವ ಮುಂಚೆ ಯಾವುದಕ್ಕೂ ಅವನು ಅತ್ಯಂತವಾಗಿ ಹೆದರಿದ್ದನೆಂದೂ ಸ್ಪಷ್ಟವಿದೆ. ಯಾವುದಕ್ಕೆ? ಯಾವುದಕ್ಕೆ ಹೆದರಿದರೂ ನನ್ನನ್ನು ನೋಡ ಹೆದರಿರಲಾರನು, ಎಂದು ಹೇಳಬಹುದಲ್ಲವೆ? ನನ್ನ ಪರಿಚಯವಿದ್ದಿತು. ಹೆದರಿಕೆಯನ್ನು ಹುಟ್ಟಿಸುವಂತಹ ಮುಖಲಕ್ಷಣವಾಗಲಿ ದೇಹರೂಪವಾಗಲಿ ನನ್ನದಿಲ್ಲ.

‘ ಮೂರನೆಯದಾಗಿ ನಾನೂ ಸಿನ್ಯಂತೆಯೆ ಇರುಳುಗಾವಲಿನಲ್ಲಿ ತೊಡಗಿದವ. ಈ ಹಾಳು ದೆವ್ವನ ನಿಮಿತ್ತವಾಗಿ ನಮ್ಮನ್ನು ಸುತ್ತುಗಟ್ಟಿದ ಆ ಭಯ-ಸಂಶಯಗಳ ವಾತಾವರಣದಲ್ಲಿ ನಾವು ಕಾವಲಿನ ಕೆಲಸದಲ್ಲಿಯೆ ಮಗ್ನರಾಗಿದ್ದೆವು. ರಾತ್ರಿಯನ್ನೆಲ್ಲ ಕುರ್ಚಿಯಲ್ಲಿ ತೂಕಡಿಸುತ್ತ ಕಳೆದುದು ನಿನಗೆ ಕೂಡ ಗೊತ್ತಿದೆ. ’

ಬೋಧಿಯು ಕುರ್ಚಿಯಿಂದೆದ್ದನು. ಇಷ್ಟಕ್ಕೆ ಈ ಮಾತು ಸಾಕು. ಇನ್ನು ಹೆಚ್ಚಿಗೆ ಏನೂ ಹೇಳುವದಿಲ್ಲ, ಎಂ? ನಿಶ್ಚಯದ ಮುಖಮುದ್ರೆಯಿಂದಲೆ ಎದ್ದನು. ವೋಹನನು ಮಾತ್ರ ಉಸುರ್ಗರೆದನು.

‘ ಮಾತನಾಡಿದವನುನಾನು, ದಣಿದವನು ನೀನು! ಎಂದು ಬೋಧಿಯು ವೋಹನನನ್ನು ಹಂಗಿಸಿದನು.

‘ ನಾನು ಕೇಳಿದ ಮಾತುಗಳನ್ನು ಇಡೀ ದಿನ ನೀನು ಕೇಳಿದ್ದೆಯಾ ದರೆ ದಣಿಯುವುದಲ್ಲದೆ ಹಾಸಿಗೆಯನ್ನೆ ಹಿಡಿಯುತ್ತಿದ್ದೆ ’ ಎಂದು ವೋಹ

ನನೂ ಹಂಗಿಸುತ್ತ, ಎದ್ದು ಮೈಯನ್ನು ಮುರಿಯುತ್ತ, ಆಕಳಿಸತೊಡಗಿದನು.

ಇಷ್ಟರಲ್ಲಿ ಹೊರಗೆ ಸದ್ದಾದಂತಾಯಿತು. ಬಾಗಿಲು ತೆರೆದಂತಾಯಿತು. ವೋಹನನೂ ಬೋಧಿಯೂ ಒಬ್ಬರ ಮುಖವನ್ನೊಬ್ಬರು ನೋಡಿದರು; ಇಬ್ಬರೂ ಒಂದೇ ವೇಳೆಗೆ ಕೋಣೆಯ ಬಾಗಿಲನ್ನು ತೆರೆಯಲು ಹೋಗಿ ಒಬ್ಬರನ್ನೊಬ್ಬರು ನೋಡಿ ಯಾರೂ ಬಾಗಿಲ ತೆರೆಯದೆ ಹಾಗೆಯೇ ನಿಂತರು. ಇಷ್ಟರಲ್ಲಿ ಹೊರಬಾಗಿಲಿನಿಂದ ತಮ್ಮ ಕೋಣೆಯ ಕಡೆಗೆಯೆ ನಡೆದು ಬರುವ ಸದ್ದನ್ನು ಕೇಳಿ ವೋಹನನು ತಟ್ಟನೆ ಬಾಗಿಲನ್ನು ತೆರೆದನು. ತೆರೆದವನೆ ಒಮ್ಮೆಲೆ ಹಿಮ್ಮೆಟ್ಟಿ ನಿಂತನು. ಅದೇ ವೇಳೆಗೆ ಬೋಧಿಯೂ ಇದಿರು ನಿಂತವನನ್ನು ನೋಡಿ 'ಯಾರು' ಎಂದು ಚಕಿತನಾಗಿ ಮಾತು ಸಾಲದೆ ಬಾಯ್ಬಿಡದೆ ನಿಂತನು.

ಇವರಿಬ್ಬರ ಎದುರು ನಿಂತವನು ಭರಮಪ್ಪನು !

—

೮ ಮೋಹನನ ಮಾತುಗಾರಿಕೆ

ಅಂದು ಸಾಯಂಕಾಲದ ಊಟ ಮುಗಿವ ವರೆಗೆ ಒಬ್ಬರೂ ವಿಶೇಷವಾಗಿ ಮಾತನಾಡಿದ್ದಿಲ್ಲ. ಭರಮಪ್ಪನನ್ನು ಪೋಲೀಸರು ಬಿಟ್ಟರೆಂಬ ಸುದ್ದಿಯನ್ನು ಕೇಳಿ ಮಿಕ್ಕ ನಾಲ್ವರಲ್ಲೂ ಒಂದುತರದ ಹುರುಕುರವೆದ್ದಿತು. ಆ ಕಾರಣಕ್ಕಾಗಿಯೇ ಭರಮನನ್ನು ಕೂಡ ಯಾರೂ ಹೆಚ್ಚಾಗಿ ಮಾತನಾಡಿಸಲಿಲ್ಲ. ಮೋಹನನೊಬ್ಬನೇ ಒಂದೆರಡು ನಿಮಿಷ ಮಾತನಾಡಿದ್ದನು. ಪೋಲೀಸರು ಭರಮನನ್ನು ಬಿಟ್ಟುದು ಆಶ್ಚರ್ಯವಲ್ಲ, ಭರಮನ ವಿಷಯವಾಗಿಯಾರಿಗೂ ಸಂಶಯವಿದ್ದಿಲ್ಲ, ಎಂದು ಮೋಹನನು ನುಡಿದನು. 'ಈಗ ಭರಮಪ್ಪನನ್ನ ಕೊಂದರ ನಾಳೆ ಭರಮಪ್ಪನ ಭೂತ ನಿಮ್ಮನ್ನು ಕೋರ್ಟಿಗೆ ಎಳೆದೀತು, ಅಂತ ಹೇಳಿದ್ದಿರಿ ನಾ' ಎಂದು ಭರಮನು ಚುಂಬಕೊಚ್ಚಿದನು. 'ನೀನು ಇಲ್ಲಿ ಇಲ್ಲದಾಗ ಭರಮಪ್ಪನ ಭೂತ ಇಲ್ಲಿಯೇ ಒಂದು ಕೋರ್ಟ್‌ನನ್ನೆ ನಡೆಸಿದೆ' ಎಂದ ಮೋಹನನ ಮಾತು ಭರಮನಿಗೆ ತಿಳಿಯಲಿಲ್ಲ. ಆದರೆ ನೋಹನನು ಅದನ್ನು ತಿಳುಹಿಸಲೂ ಯತ್ನಿಸಲಿಲ್ಲ. ಯಾಕೆಂದರೆ ಇಷ್ಟರಲ್ಲಿ ಮೋಹನನಿಗೆ ಮತ್ತೊಂದು ವಿಚಾರ ಹೊಳೆಯಿತು. ಅಂತೂ ಮುಂದೆ ಯಾರೂ ಮಾತನಾಡಲೇ ಇಲ್ಲ.

ಮುಂದೆ ಊಟಕ್ಕೆ ಕುಳಿತಾಗ ಎಲ್ಲರ ಮನಸ್ಸು ಅಸ್ವಸ್ಥವಿದ್ದಿತೋ ಅಲಕ್ಷ್ಯವಿದ್ದಿತ್ತೋ ಹೇಳಲು ಬರುವಂತಿರಲಿಲ್ಲ. ಒಬ್ಬರೂ ಮಾತನಾಡಲಿಲ್ಲ, ಇಷ್ಟೇ ಅಲ್ಲ, ಮುಖವನ್ನೆತ್ತಿ ಒಬ್ಬರನ್ನೊಬ್ಬರು ನೋಡಲೊಲ್ಲರು ಕೂಡ! ಭರಮನ ಬಿಡುಗಡೆಯಿಂದ ಅವರಿಗೆ ಒಂದು ತರದ ಭಯವಾಗಿದ್ದರೂ ಆಶ್ಚರ್ಯವಲ್ಲ. ಯಾಕೆಂದರೆ ಭರಮನು ಬಂಧನದಲ್ಲಿರುವ ವರೆಗೆ ಅವರೆಲ್ಲರ ಮನಸ್ಸು ನಿಶ್ಚಿಂತವಾಗಿದ್ದಿತು. ಎಲ್ಲಿಯ ವರೆಗೆ ಭರಮನ ಮೇಲೆ ಪೋಲೀಸರ ಸಂಶಯವಿದೆಯೋ ಅಲ್ಲಿಯ ವರೆಗೆ ತಾವು ನಿರ್ದೋಷಿಗಳೆಂಬ ಮಾತನ್ನು ಸಿದ್ಧಮಾಡುವ ಅಗತ್ಯವಿದ್ದಿರಲಿಲ್ಲ. ಈಗಲಾದರೂ ತಾವು ನಿರ್ದೋಷಿ, ಎಂಬ ವಿಚಾರವೇ ಇವರಲ್ಲಿದ್ದಿತು, ಆ ದೃಷ್ಟಿಯಿಂದ ಹೆದರಿರಲಿಲ್ಲ. ಆದರೆ ಈಗ

ಭರಮನನ್ನು ಬಿಟ್ಟಮೇಲೆ—ಬರಿಯ ಮನೆಗೆ ಕಳುಹಿಸಿದ್ದಲ್ಲ, ನಿರ್ದೋಷಿ ಎಂದು ಪೋಲೀಸರು ಅಭಿಪ್ರಾಯಪಟ್ಟಿದ್ದರು—ಮತ್ತೆ 'ದೋಷಿ ಯಾರು?' ಎಂಬ ಪ್ರಶ್ನೆ ಹಾಗೆಯೇ ಉಳಿಯಿತಲ್ಲ? ಇನ್ನು ಮಾತ್ರ ತಮ್ಮಲ್ಲಿ ಯಾರಾದ ರೊಬ್ಬರು ದೋಷಿಯಾಗರಲೇಬೇಕಲ್ಲ? ಯಾರು? ಮಗ್ಗುಲಲ್ಲಿಯೆ ಕೂಲಿ ಗಡಕನಿದ್ದಾನೆಂಬ ಭಾವನೆಯಲ್ಲಿ ಅವರು ಮುಖವನ್ನೆತ್ತಿ ಒಬ್ಬರನ್ನೊಬ್ಬರು ನೋಡುವುದು ಹೇಗೆ?

ಇದಲ್ಲದೆ ಇನ್ನೂ ಒಂದು ಸಂಕಟವಿದ್ದಿತು ಅವರ ಹೃದಯದಲ್ಲಿ. ಅದೆಂದರೆ ವೋಹನನು ಹೂಡಿದ ತಮಾಷೆ. ಅದಂತಹ ತಮಾಷೆ! ಭರಮನು ಬಂಧನದಲ್ಲಿರುವಾಗ ಅದು ತಮಾಷೆಯಾಗಬಹುದಾಗಿತ್ತು. ಆದರೆ ಈಗ? ಭರಮನು ನಿರ್ದೋಷಿ, ತಮ್ಮಲ್ಲಿ ಒಬ್ಬನು ದೋಷಿ, ಇಂತಹ ಪ್ರಸಂಗದಲ್ಲಿ ತಾವು ತಂತಮ್ಮ ಮನಸಿನೊಳಗಿನ ವಿಚಾರಗಳನ್ನೆಲ್ಲ ಮತ್ತೊಬ್ಬನೆದುರು ಬಿಚ್ಚಿಟ್ಟಿದ್ದಾರೆ! ವೋಹನನ ಮನಸಿನಲ್ಲಿ ಏನಿರಬಹುದೆಂದು ಎ.ಕೃವರ ಕುತೂಹಲವಿದ್ದರೆ, ಮಿಕ್ಕವರ ಮನಸಿನಲ್ಲಿ ತನ್ನ ವಿಷಯವಾಗಿ ಏನಿದೆಯೋ, ಎಂದು ವೋಹನನಿಗೆ ಹೆದರಿಕೆ. ವೋಹನನು ನಿಜವಾಗಿಯೆ ಹೆದರಿದ್ದನು. ಎಲ್ಲರ ಹೇಳಿಕೆಗಳನ್ನು ತಾನೊಬ್ಬನೆ ಕೇಳಿಕೊಂಡಿದ್ದಾನೆ. ಅವರೆಲ್ಲ ನಿರ್ದೋಷಿಗಳು. ಉಳಿದವ ತಾನೊಬ್ಬ. ಇತ್ತ ಭರಮನೂ ಮುಕ್ತನಾದ. ಎಂದ ಮೇಲೆ ತನ್ನೊಬ್ಬನ ಸ್ಥಿತಿಯೆ ಸಂಶಯಾಸ್ಪದವಾಯಿತಲ್ಲ, ಎಂದು ವೋಹನನು ಹೆದರಿದ್ದನು. ಆದಕಾಗಿ ಊಟ ಮುಗಿದ ಕೂಡಲೆ ತನ್ನ ಕತೆಯನ್ನು ಹೇಳ ಬೇಕೆಂದೇ ನಿರ್ಧರಿಸಿದನು.

ಮಿಕ್ಕವರಿಗೆ ಮಾತ್ರ ವೋಹನನ ಕತೆಯನ್ನು ಕೇಳಲು ಆತುರವಿಲ್ಲ. ಒಂದು, ಅನಿವಾರ್ಯವಾಗಿ ತಾವೆಲ್ಲರೂ ಕೂಡಿಯೆ ಆ ಕತೆಯನ್ನು ಕೇಳ ಬೇಕಾಗುವುದು, ವೋಹನನು ಎಲ್ಲರ ಎದುರಿನಲ್ಲಿ ಏನು ಹೇಳುವನೋ ಎಂದು. ಇನ್ನೊಂದು, ಎಲ್ಲರ ಸಮಕ್ಷಮಾತನಾಡುವಾಗ ವೋಹನನು ತಮ್ಮ ಮಾತುಗಳ ಸಂಭವವನ್ನು ಹೇಳಿದರೆ ಹೇಗೆ ಎಂದು. ಕೊನೆಯದಾಗಿ, ತಾವೆಲ್ಲರೂ ನಿರ್ದೋಷಿಗಳೆಂದು ಹೇಳಿಕೊಂಡಾಗ ವೋಹನನೊಬ್ಬನೆ ಉಳಿದರೆ ಆಷ್ಟೆ ಸಮಾಧಾನವಲ್ಲವೆ? ಅವನೊಬ್ಬನೆ ಸಂಶಯಕ್ಕೆ ಗುರಿಯಾಗಬಹುದಲ್ಲವೆ? ಒಂದುವೇಳೆ ತಾನೂ ನಿರ್ದೋಷಿ, ಎಂದು ಅವನು ಸಾಧಿಸಿದರೆ ಮತ್ತೆ

ಸಮನಾಗಿ ಎಲ್ಲರಿಗೂ ಸಂಶಯ ತಟ್ಟಬಹುದು. ಅಂತೂ ವೋಹನನ ಹೇಳಿಕೆ ಬೇಡ, ಎಂದು ಅವರಿಗೆ ಎನಿಸಿದ್ದರೆ ಆಶ್ಚರ್ಯವಲ್ಲ. ಆದರೆ ಇಂತಹ ಮಾತನ್ನು ಆಡಿ ತೋರಿಸುವವರು ಯಾರು? ಕೊನೆಗೆ ಬೋಧಿಯೆ ಸಿಡುಕಿನ ದನಿಯಲ್ಲ ನುಡಿದನು

‘ವೋಹನಾ, ಈಗಾಗಲೇ ನಮ್ಮೆಲ್ಲರಿಗೆ ಕೀಳುತ್ತಿದೆ. ಅದಕ್ಕೆ ನಿನ್ನ ನಾಟಕವನ್ನು ಇಂದಿಗೆ ಇಷ್ಟಕ್ಕೆ ಮುಗಿಸು’ ಎಂದನು.

ಆಶ್ಚರ್ಯಚಕಿತನಾದ ವೋಹನನು ಮಾತನಾಡಬೇಕೆನುವಷ್ಟರಲ್ಲಿ ಅನಂತನು ದನಿಗೂಡಿಸಿದನು.

‘ಬೋಧಿ ಹೇಳುವುದು ನಿಜ. ಹಾಗೆ ಹೇಳುವುದಾದರೆ ನಮ್ಮೆಲ್ಲರಿ ಗಿಂತ, ವೋಹನಾ, ನಿನಗೆಯೆ ಹೆಚ್ಚು ಶ್ರಮವಾಗಿರಬೇಕು. ಅದಕಾಗಿ ಸದ್ಯಕ್ಕೆ—’

ವೋಹನನು ಇಂದುಮತಿಯ ಮುಖವನ್ನು ನೋಡತೊಡಗಿದನು. ಅದನ್ನು ನೋಡಿಯೆ ಅನಂತನು ತಡೆದದ್ದು. ಇಂದುಮತಿ ವೋಹನನಿಗೆ ಏನೂ ಸೂಚಿಸುವಂತೆ ಭಾಸವಾಗಿ ಅನಂತನು ಪೆಚ್ಚುಬಡೆದನು. ಆದರೆ ಬೋಧಿಗೆ ಮಾತ್ರ ಅಸಹನೆ ಹೆಚ್ಚಿತು.

‘ನಿನಗ ಉತ್ಸಾಹ ಇದ್ದರೆ ನೀನು ರಗಳೆ ಪುರಾಣ ಬಿಚ್ಚು. ನನ್ನಷ್ಟಕ್ಕೆ ನಾನು ಹೋಗಿ ಮಲಗತೀನಿ’

ಬೋಧಿ!’

ವೋಹನನ ಬಿರುಸುದನಿಯನ್ನು ಕೇಳಿ ಕೋಣೆಯಿಂದ ಹೊರಹೊರಟ ಬೋಧಿಯು ತಡೆದು ನಿಂತನು. ವೋಹನನ ಮುಖದಲ್ಲಿ ನಿಶ್ಚಯದ ಕಳೆಯನ್ನು ಕಂಡು ಬೋಧಿಗೆ ಕೆಣಕಿದಂತಾಯಿತು. ಅವನು ಹೆಚ್ಚಾಗಿ ಕನಲಿದನು.

‘ನನಗ ಹೇಳೋದಿಲ್ಲ, ಕೇಳೋದೂ ಇಲ್ಲ. ನಾನು ಹೋಗುವವ’ ಎಂದನು.

ವೋಹನನು ಮರುಮಾತಿಲ್ಲದೆ ಬೋಧಿಯನ್ನು ಅರಗಳಿಗೆ ದಿಟ್ಟಿಸಿ ‘ನಾನು ಹೇಳೋದರ ಸಲುವಾಗಿ ಅಷ್ಟು ಹೆದರಿಕೆ ಇದ್ದರೆ ಹೋಗು’ ಎಂದು ಅವನನ್ನು ನೋಡದೆಯೆ ನಡೆದು ಕುರ್ಚಿಯಲ್ಲಿ ಕುಳಿತುಕೊಂಡನು.

‘ ಹೆದರಿಕೆ! ಯಾರಿಗೆ ಹೆದರಿಕೆ? ’ ಎಂದು ಗದ್ದರಿಸುತ್ತ ಬೋಧಿಯು ಮೋಹನನನ್ನು ಎದುರಿಸಿ ನಿಂತನು.

‘ ಹೆದರಿಕೆ ಇಲ್ಲದಿದ್ದರೆ ಇಲ್ಲಿ ಕುಳಿತುಕೊ. ನೀನು ಕುರ್ಚಿಯಲ್ಲಿ ನಿದ್ದೆ ಮಾಡಿದರೂ ನನ್ನ ಅಡ್ಡಿ ಇಲ್ಲ? ’

ಇಷ್ಟರಲ್ಲಿ ಆನಂತನೂ ಇಂದುಮತಿಯೂ ಒಂದೊಂದು ಕುರ್ಚಿಯನ್ನು ಎಳೆದುಕೊಂಡು ಕುಳಿತಿದ್ದರು. ಮೋಹನನು ಒಮ್ಮೆ ಎಲ್ಲರನ್ನು ನೋಡಿ ‘ ಭರಮಾ, ಭರಮಪ್ಪ ’ ಎಂದು ಕೂಗಿದನು.

ಕುಳಿತ ಮುವ್ವರೂ ತಟ್ಟನೆ ಬೆದರಿದವರಂತೆ ಜಾಗಿಲ ಕಡೆ ನೋಡಿದರು. ಭರಮನು ಬಂದನು.

‘ ಭರಮಾ, ನೀನೂ ಕುಳಿತುಕೊ ’ ಎಂದನು ಮೋಹನ.

ಭರಮನಿಗೆ ಯಾವುದೂ ಗೊತ್ತಿಲ್ಲದ್ದರಿಂದ ‘ ನಾ--ನ-ರಿ? ’ ಎನ್ನುತ್ತ ಸಂಶಯದಿಂದ ನೋಡತೊಡಗಿದನು.

‘ ಹಂ. ನೀನೇ ಮೊದಲು ಕುಳಿತುಕೊ, ಆ ಮೇಲೆ ನಿನಗೆ ಎಲ್ಲ ಹೇಳುವೆ. ತುದಿಗಾಲ ಮ್ಯಾಲೆ ಬೇಡ, ಸರಿಯಾಗಿ ಕೂತುಕೊ, ಎಷ್ಟೊತ್ತು ಕೂಡಬೇಕಾಗೋದೊ ಏನೊ ! . . ಹಂ . . ಈಗ ನೀನು ಕೂತದ್ದು ಕೋರ್ಟು-ಬೆದರಬೇಡೊ! ನೀನು ಇಲ್ಲದಾಗ ಹೊತ್ತುಗಳೆಯಲಿಕ್ಕೆ ನಾವೆಲ್ಲರೂ ಹೂಡಿದ ತಮಾಷೆ ಇದು. ನೀನು ಹೋದರೂ ನಿನ್ನ ವಿಷಯವಾಗಿ ನಮಗೆ ಸಂಶಯ ಇದ್ದಿರಲೇ ಇಲ್ಲ! ಬೇರೆ ಯಾರೊ ಒಬ್ಬರು ಈ ಕೆಟ್ಟ ಕೆಲಸ ಮಾಡಿದವರು ಅಂತ ನಮಗೆ ಅನಿಸಿತ್ತು. ಅವರು ಯಾರು ಅಂಬೋದನ್ನು ಹುಡುಕೋಣ ಅಂತ ಹಂಚಿಕೆ ಹಾಕಿದಿವೆ. ಆದರೆ ಅದಕೂ ಮುಂಚೆ ನಮ್ಮೊಳಗೆ-ನಿನ್ನೊಬ್ಬನ್ನ ಬಿಟ್ಟು-ಯಾರೂ ಆ ಕೆಲಸ ಮಾಡಿಲ್ಲ ಅಂಬೋದನ್ನು ಖಾತ್ರಿ ಮಾಡಿಕೋಬೇಕೂ ಅಂತ ಪ್ರತಿಯೊಬ್ಬರೂ ತಂತಮ್ಮ ವಿಷಯ ಹೇಳಬೇಕೂ ಅಂತ ಗೊತ್ತಾಯಿತು. ನನ್ನ ಮುಂದೆ ಒಬ್ಬೊಬ್ಬರಾಗಿ ಈ ಮೂರೂ ಜನ ಹೇಳಿದರು ತಾವು ಯಾಕೆ ನಿರ್ದೋಷಿ ಅಂತ. ನಿನಗಂತೂ ಸರ್ಟಿಫಿಕೇಟೇ ಸಿಕ್ಕದೆ. ಇನ್ನು ಉಳಿದವ ನಾನೊಬ್ಬ. ಈಗ ನಾನು ಯಾಕೆ ನಿರ್ದೋಷಿ ಅಂಬೋದನ್ನು ಹೇಳತೀನಿ— ’

‘ಬಿಡಿರಿ ನಿಮ! ಎಂಥಾ ಮಾತು!’ ಎನ್ನುತ್ತ ಭರಮನು ನಡುವೆಯೇ ಎದ್ದನು.

ಮೋಹನನು, ‘ಯಾಕೋ? ಇನ್ನೂ ನಿನಗ ತಿಳಿಯಲಿಲ್ಲೇನು?’ ಎಂದು ತುಸು ತ್ರಾಸದ ದನಿಯಲ್ಲಿ ಕೇಳಿದನು.

‘ಎಲ್ಲಾ ತಿಳಿದೇತಿ ಬಿಡಿರಿ! ಇಂತಾ ಹೇಡಿಕೆಲಸ ಮಾಡಿದೋರು ನೀವಲ್ಲ ಅಂದೋದು ಜಗಜಾಹೀರ ಐತಿ.’

‘ಹಾಗದ್ದರೆ ಇದನ್ನ ಮಾಡಿದವ ನಾನೇ ಅಂತ ಹೇಳತೀನಿ’

‘ಯಾನಂದಿರಿ?’

‘ಎನು?’

‘ಎ-’

‘-ನು?’

ನಾಲ್ವರೂ ಬೆಪ್ಪುವಡೆದು ತನ್ನನ್ನು ನೋಡಲು ಮೋಹನನು ಗಟ್ಟಿಯಾಗಿ ನಕ್ಕನು. ‘ಎಂತಹ ಹುಚ್ಚರು ನೀವು! ನಾನು ಮಾಡಲಿ ಮಾಡದಿರಲಿ, ಮಾಡೀನಿ ಅಂತ ಹೇಳಿದ ಮಾತ್ರ ನಿಮ್ಮಲ್ಲಿ ಎಂತಹ ಕುತೂಹಲ ಹುಟ್ಟಿತು! ಅಷ್ಟೆ ಕುತೂಹಲದಿಂದ, ಮಾಡಿದವ ನಾನಲ್ಲ ಅಂತ ಹೇಳೋದನ್ನ ಕೇಳಬಾರದೆ?’

‘ಹೇಳೋ ಹುರುಪೇ ನಿಮಗ ಅಟೊಂದು ಇದ್ದರ ಸಾಗಲಿ ನಿಮ್ಮ ಚಕ್ಕಡಿ’ ಎನ್ನುತ್ತ ಭರಮನು ಮತ್ತೆ ಕುಳಿತುಕೊಂಡನು. ಮೋಹನನು ಮೊದಲು ನಕ್ಕನು, ಆ ಮೇಲೆ ‘ಎಲ್ಲಾರೂ ತಂತಮ್ಮ ಕತೆ ಹೇಳಿದ ಮೇಲೆ ನಾನು ಯಾಕೆ ಹೇಳಬಾರದು ಸನ್ನ ಕತೆ?’

‘ಯಾವಾಗ ಸುರು ಆಗೋದು ಅಂತ ತೂಕಡಿಸತಾ ಇದ್ದೀವಿ’ ಎಂದು ಬೋಧಿ ಗೊಣಗಿದನು.

‘ಹಾಗಾದರೆ, ಜನಮೇಜಯಾ, ಲಾಲಸುವಂಥಾತ್ತನಾಗು’ ಎನ್ನುತ್ತ ಮೋಹನನೂ ಎಲ್ಲರನ್ನು ಎದುರಿಸಿದನು.

‘ಆದರೆ ಒಂದೇ ಒಂದು ವಿಷಾದದ ಸಂಗತಿ. ಅದೆಂದರೆ ನಾನು ಹೆಚ್ಚಿಗೆ ಎನನ್ನೂ ಹೇಳುವಂತಿಲ್ಲ. ಇದೇನು ಹೇಳುವೆ, ಎಂದು ಆಶ್ಚರ್ಯಪಡಬೇಡಿರಿ. ಎನನ್ನೂ ಬಚ್ಚಿಡಬೇಕೆಂದು ನಾನು ಹಾಗೆ ಹೇಳುವುದಿಲ್ಲ. ಹೇಳಬೇಕೆಂದರೆ

ನನಗೂ ಬೇಕಾದಷ್ಟಿದೆ. ಆದರೆ ಮುಂಜಾವಿನಿಂದ ನಿಮ್ಮೆಲ್ಲರ ಹೇಳಿಕೆಗಳನ್ನು ಕೇಳಿದ ಮೇಲೆ ನನ್ನ ವಿಷಯವಾಗಿ ಹೆಚ್ಚು ಹೇಳುವುದು ನನಗೆ ಸರಿ ಎನಿಸುವುದಿಲ್ಲ. ನಾನು ಈಗ ಏನನ್ನು ಹೇಳಿದರೂ ನಿಮಗೆ ಸಂಶಯವೆ ಉಂಟಾಗಬಹುದು. ನಿಮ್ಮ ಮಾತುಗಳನ್ನೆಲ್ಲ ಕೇಳಿ, ಅವನ್ನು ಲಕ್ಷ್ಯದಲ್ಲಿಟ್ಟುಕೊಂಡು ನಾನು ಹೇಳುತ್ತಿರಬಹುದು, ಎಂದು ನಿಮಗೆ ಸಂಶಯ ಒಂದರೆ ಆದು ನಿಮ್ಮ ತಪ್ಪಲ್ಲ. ನೀವೆಲ್ಲರೂ ನಿಂನಿಮ್ಮ ವಿಷಯ ಹೇಳಿದ ಮೇಲೆ ನಾನೂ ನಿರ್ದೋಷಿ, ಎಂದು ಹೇಳಿಕೊಳ್ಳಬಯಸಿದರೆ ಅದು ನನ್ನ ತಪ್ಪಲ್ಲ.

‘ಹೀಗಿರುವಾಗ ಹೆಚ್ಚಿಗೆ ಏನು ಹೇಳಲಿ? ನಾನು ನನ್ನ ಮುತ್ರನ ಕೊಲೆಯನ್ನು ಮಾಡಿಲ್ಲ, ಎಂದಿಷ್ಟೆ ಹೇಳಿದರೆ ಯಾರಿಗೆ ವಿಶ್ವಾಸ ಹುಟ್ಟುವುದು? ಹಾಗೆ ಕೇಳಿದರೆ, ಭವಾನಿಯ ಸ್ವಭಾವದ ಅನೇಕ ಕೊಂಕುಗಳು ನನಗೆ ಸರಿ ಒರುತ್ತಿದ್ದಿಲ್ಲ; ಅನೇಕ ಸಂದರ್ಭಗಳಲ್ಲಿ, ನನಗೂ ಅವನಿಗೂ ಮೇಲಾಟ ನಡೆದಾಗ, ನನ್ನ ಮನಸ್ಸೊಪ್ಪದ ಕುಟಿಲತನದಿಂದ ಅವನು ನನ್ನನ್ನು ಸೋಲಿಸಿದ್ದಾನೆ; ಇಂತಹ ಅನೇಕ ಕಾರಣಗಳಿಗಾಗಿ ಅವನಲ್ಲಿ ನನಗೆ ಅಸಹನೆ ಇದ್ದಿತು. ಇಷ್ಟಾದರೂ ನಾನು ಅವನ ಸಹವಾಸವನ್ನು ಬಿಟ್ಟಿರಲಿಲ್ಲ. ಯಾಕೆ? ಇಂತಹ ಕೆಲವು ಮಾತುಗಳಿಂದ ನಾನೇ ದೋಷಿಯಾಗಿರಬಹುದು, ಎಂದು ಸಂದೇಹ ಒರುವಂತಿದೆ. ನಾನು ಈ ಕೊಲೆಯನ್ನು ಮಾಡಬಹುದಾಗಿತ್ತು, ಆದರೂ ಮಾಡಿಲ್ಲ. ಯಾಕೆಂದರೆ ನನಗೆ ಅಂತಹ ಅವಕಾಶವೆ ದೊರೆತಿಲ್ಲ. ಅವಕಾಶ ದೊರೆಯದಿದ್ದರೆ ನಾನೇನು ಮಾಡಲಿ?’

ಮೋಹನನ ಮಾತು ಇಷ್ಟಕ್ಕೆಯೆ ಮುಗಿಯಬಹುದೆಂದು ಯಾರಿಗೂ ಕಲ್ಪನೆ ಇದ್ದಿರಲಿಲ್ಲ. ಅವನು ಒಮ್ಮೆಲೆ ಸುಮ್ಮನಾದುದನ್ನು ಕೇಳಿ ಎಲ್ಲರೂ ಚಕಿತರಾದರು; ಮುಖವನ್ನೆತ್ತಿ ಅವನನ್ನು ದಿಟ್ಟಿಸಿದರು. ಅದನ್ನು ನೋಡಿ ಮೋಹನನು ಮುಗುಳ್ಳಗೆಯಿಂದ ‘ಮುಗಿಯಿತು ನನ್ನ ಮಾತು. ನಾನು ಹೇಳುವುದು ಅಷ್ಟೆ. ನಾನು ಈ ಕೆಲಸವನ್ನು ಮಾಡಿಲ್ಲ’ ಎಂದನು.

‘ನಾನು ಆದ್ದೆ ಹೇಳಲಿಲ್ಲೇನಿ’ ಎನ್ನುತ್ತ ಭರಮಪ್ಪನು ಮತ್ತೆ ಎದ್ದನು.

ಮೋಹನನು ಅವನಿಗೆ ಕೂಡುವಂತೆ ಸನ್ನೆ ಮಾಡಿದನು. ‘ಕೂತುಕೊ—ಭರಮಪ್ಪಾ. ನನ್ನ ಮಾತು ಇನ್ನೂ ಮುಗಿದಿಲ್ಲ. ಯಾಕೆಂದರೆ—ನಾ ಹೇಳಿದ್ದಕ್ಕೆ ಏನೂ ಅರ್ಥವೇ ಇಲ್ಲ.’

ಗೋತ್ತಿದ್ದದ್ದು ಅರ್ಥ ಯಾಕ ಬೇಕರಿ?’

ಬೋಧಿಯು ಮುಸುಗುಡತೊಡಗಿದನು. ‘ ಎನ್ನಿಲ್ಲ—ನಮಗೆ ನಿದ್ರೆ ಬಂದಿದೆ ಅಂತ ಹೇಳಿದೆವಲ್ಲ—ಅದು ತಡೆದಿಲ್ಲ ಅವನಿಗೆ! ನಾವು ಮಲಗಬಾರದೂ ಅನ್ನೋ ಹೊಟ್ಟೆಯುರಿ ಅವನಿಗೆ! ಅದಕ್ಕೆ ಮಾತಿಗೆ ಮಾತು ಬೆಳೆಸತಾ ಇದ್ದಾನೆ.’

ಬೋಧಿಯ ಮಾತನ್ನು ಲಕ್ಷಿಸದೆ ಮೋಹನನು ತನ್ನ ಮಾತನ್ನು ಮುಂದರಿಸಿದನು. ‘ ನನ್ನ ಮಾತಿಗೆ ಅರ್ಥ ಇಲ್ಲ ಅಂದೆ, ಭರಮಪ್ಪ. ಈಗ ನೀನೆ ನೋಡು. ಈ ಮನೆಯೊಳಗೆ ಒಂದು ಜೀವದ ಅಹುತಿಯಾಯ್ತು. ಆಗ ನಾವು ಐದು ಜನ ಈ ಮನೆಯಲ್ಲಿದ್ದೆವಿ. ಅವರೊಳಗೆ ನೀನು ನಿದ್ರೋಷಿ ಅಂತ ಜಗಜಾಹೀರ ಆಯಿತು. ಈಗ ನಾವು ನಾಲ್ಕು ಜನ ನಿದ್ರೋಷಿ ಅಂತ ಹೇಳಿಕೊಂಡಿವಿ. ಒಟ್ಟು ಇದರ ಲಕ್ಷ ಎನು? ಯಾರೂ ಕೊಲ್ಲದೆ ಒಂದು ಜೀವದ ಕೊಲೆ ಆಯಿತು ಅಂತಲೋ? ಕೊಲೆ ಆದದ್ದೆ ನಿಜ ಇದ್ದರೆ ನಮ್ಮೊಳಗೆ ಯಾರಾದರೂಬ್ಬರು ಅದನ್ನು ಮಾಡಿರಲಿಕ್ಕೇಬೇಕಲ್ಲ?’

‘ ಹೊರಗಿನಿಂದ ಯಾರಾದರೂ ಒಂದಿದ್ದರೆ?’ ಅನಂತನು ಉಗುಳ್ಳುಂ ಗುತ್ತ ಕೇಳಿದನು.

‘ ಹೊರಗಿನಿಂದ ಇರಲಿ, ಒಳಗಿನಿಂದ ಇರಲಿ. ಯಾರಂಬೋದನ್ನು ಹುಡುಕೋದು ಪೊಲೀಸರ ಕೆಲಸ. ಎಷ್ಟೂ ಹುಡುಗಾಟಿಕೆ ಆದರೆ!’ ಎನ್ನುತ್ತ ಬೋಧಿ ಎದ್ದನು.

‘ ಬೋಧಿ! ಕೂತುಕೂ!’ ಎಂದು ಮೋಹನನು ಗದ್ದರಿಸಿದನು.

ಬೋಧಿಯು ಆ ಮಾತನ್ನು ಲಕ್ಷ್ಯಕ್ಕೆ ತರದೆ ಹೊರಟನು. ಮೋಹನನು ‘ ಬೋಧಿ! ಹೋಗಬೇಡ. ಪೊಲೀಸರ ಕೆಲಸವನ್ನು ನಾನು ಮಾಡುವವನಿದ್ದೇನೆ. ಯಾರು ಕೊಲೆ ಮಾಡಿದವರೆಂಬುದನ್ನು ಹೇಳುವವನಿದ್ದೇನೆ’ ಎನ್ನುವಷ್ಟರಲ್ಲಿ ಬೋಧಿ ತಿರುಗಿ ನಿಂತು ತಿರಸ್ಕಾರದಿಂದ ನಕ್ಕನು. ‘ ನೀನು ಹೇಳುವವ! ಈ ಮುಂಚೆ ನಾನೇ ನಿನಗೆ ಹೇಳಿಕೊಟ್ಟಿರುವೆ, ಅದರ ಜಂಬು ಮತ್ತೆ ನನ್ನೆದುರು!’ ಎಂದನು.

‘ ಹಾಗಾದರೆ ನೀನು ಕೂಡುವುದಿಲ್ಲವೆ?’

‘ ನನ್ನ ಮಾತನ್ನು ಸರಿಯಾಗಿ ಹೇಳುವೆಯೋ ಇಲ್ಲವೋ ಎಂದು ನೋಡ

ಲಾಡರೂ ಕೂಡಬೇಕಲ್ಲ' ಎಂದು ಗಟ್ಟಿಯಾಗಿ ಆಕಳಿಸುತ್ತ ಸಾವಕಾಶ ನಡೆದು ಬಂದು ಮತ್ತೆ ತನ್ನ ಕುರ್ಚಿಯಲ್ಲಿ ಕುಳಿತುಕೊಂಡನು.

ವೋಹನನು ತನ್ನ ಮಾತನ್ನು ಪ್ರಾರಂಭಿಸಿದನು:—

'ಈಗ ನಾನು ಹೇಳುವುದನ್ನು ಯಾರೂ ತಪ್ಪು ತಿಳಿದುಕೊಳ್ಳಬಾರದು. ನಾನು ನೊದಲೇ ಹೇಳದಂತೆ ನಾವು ಐದು ಜನ ಈ ಮನೆಯಲ್ಲಿ ಇರುವಾಗಲೆ ನಮ್ಮ ಒಬ್ಬ ಮಿತ್ರನ ಕೊಲೆಯಾಗಿದೆ. ಕೊಲೆ ಅದು, ಆತ್ಮಹತ್ಯೆಯಲ್ಲ. ಸಹಜ ಮರಣವೂ ಅಲ್ಲ. ಯಾವುದೋ ಕಾರಣದಿಂದ ಜೀವವನ್ನು ಸಾಯ ಹೊಡೆಯುವ ಕೊಲೆಗಡಕ ವೃತ್ತಿಯ ಒಂದು ವ್ಯಕ್ತಿ ನಮ್ಮ ಐವರಲ್ಲಿ ಇರಲೇಬೇಕು. ಹೂರಗನಿಂದ ಯಾರೂ ಬಂದಿಲ್ಲ, ಎಂಬುದನ್ನು ಪೋಲೀಸರು ಈಗಾಗಲೆ ಸ್ಪಷ್ಟಮಾಡಿದ್ದಾರೆ. ಅಧಿಕಾರಿಗಳ ಅಭಿಪ್ರಾಯ ನಿಜವಿದ್ದರೆ ನಮ್ಮಲ್ಲಿಯೇ, ಇಲ್ಲಿ ಸದ್ಯಕ್ಕೆ ಕುಳಿತ ಐವರಲ್ಲಿಯೇ ಒಂದು ಘಾತುಕ ವ್ಯಕ್ತಿ ಇದೆ.'

ವೋಹನನು ಒಂದು ನಿಮಿಷ ತನ್ನ ವಿಚಾರಗಳನ್ನು ಹೊಂದಿಸಿಕೊಳ್ಳಲು ತಡೆದನು. ತನ್ನ ಮಾತಿನ ಪ್ರತಿಧ್ವನಿಯನ್ನು ಕೇಳಿ ಆವನ ಮೈ ಜುಮ್ಮಂದಿತು. ಪ್ರತಿಯೊಬ್ಬನಿಗೆ ತಂತಮ್ಮ ಎದೆ ಹಾರುವ ಸದ್ದು ಕೇಳಬರುವಷ್ಟು ನಿಶಬ್ದತೆ ಕೋಣೆಯಲ್ಲಿ ನೆಲೆಸಿತ್ತು. ಯಾವುದೂ ತನ್ನದೊಂದು ವಿಚಾರಕ್ಕಾಗಿ ಉಸುರ್ಗರೆದು ವೋಹನನು ಮತ್ತೆ ಪ್ರಾರಂಭಿಸಿದನು:—

'ಆ ಘಾತುಕ ವ್ಯಕ್ತಿಯನ್ನು ಶೋಧಿಸುವುದು ಪೋಲೀಸರ ಕೆಲಸ. ನಿಜ. ಆದರೆ ಅಷ್ಟಕ್ಕೆ ತಮಗೆ ಪ್ರತಿಬಂಧವಿದೆ, ಎಂದು ಯಾರೂ ತಿಳಿಯಕೂಡದು ಸದ್ಯಕ್ಕೆ ನಾವು ನಡೆಸಿದ ವಿಚಾರದಿಂದ ಅಧಿಕಾರಿಗಳ ಕೆಲಸ ಸುಲಭವಾಗುತ್ತಿದ್ದರೆ ಅದನ್ನು ಮುಂದರಿಸುವುದು ನಮ್ಮ ಕರ್ತವ್ಯವಾಗಿದೆ.

'ಇಂತಹರೆ ಈ ಕೆಲಸವನ್ನು ಮಾಡಿದವರು, ಎಂದು ಬೊಟ್ಟು ಮಾಡಿ ತೋರಿಸುವ ಉದ್ದೇಶ ನನಗಿಲ್ಲ. ಒಂದು ವ್ಯಕ್ತಿಯ ಮೇಲೆ ಆರೋಪವನ್ನು ಹೊರಿಸಿ ಅದನ್ನು ಸಿದ್ಧಮಾಡಿ ತೋರಿಸುವಷ್ಟು ಪುರಾವೆ ನನಗಿಲ್ಲ, ಪಾಂಡಿತ್ಯವೂ ನನ್ನದಲ್ಲ, ಅನುತಸಂತೆ ನಾನೂ ನಾಲಕ್ಕಾರು ಕತೆಗಳನ್ನು ಓದಿದ್ದೇನೆ; ಬೋಧಿ, ಸಿನ್ನಂತೆ ನಾನೂ ಇಂತಹ ಸಂದರ್ಭದಲ್ಲಿ ಬುದ್ಧಿಯಾಟವನ್ನು ನಡೆಸಿದ್ದೇನೆ. ಆದರೆ ನಮಗೂ ನಿಮಗೂ ಕಡಮೆ ಇದ್ದು ಅನುಭವ. ನಿಜವಿದು

ದನ್ನು ಹೇಳುವುದೆಂದರೆ ಇಷ್ಟನ್ನು ಕೂಡ ನಾನು ಮಾತನಾಡುತ್ತಿರಲಿಲ್ಲ. ಆದರೆ ಸಿಮೆಂಟ್ಲರ ಹೇಳಿಕೆಗಳನ್ನು ಕೇಳಿ ನನಗೆ ಕೆಲವು ವಿಚಾರಗಳು ಹೊಳೆದದ್ದರಿಂದ, ರಾತ್ರಿ ಸಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡುವುದಕ್ಕಿಂತ, ಇಂತಹ ಉಪದ್ರವ್ಯವೆಂದ ಹೊತ್ತುಗಳೆಯುವುದು ಹಿತಕರ—ಎಲ್ಲರ ದೃಷ್ಟಿಯಿಂದಲೂ ಹಿತಕರ—ಎಂದು ನಾನು ಭಾವಿಸಿದ್ದೇನೆ. ನನ್ನ ವಿಚಾರಗಳು ಕೇವಲ ಸಾಮಾನ್ಯದೃಷ್ಟಿಯಿಂದ ಪ್ರೇರಿತವಾಗಿವೆ. ಅವು ನಮಗೆ ಸರಿ ಎಂದು ಒಪ್ಪಿದರೆ ಆಮೇಲೆ ಅವನ್ನು ಪ್ರಯೋಗದಲ್ಲಿ ತರುವಾ. ಅಲ್ಲಿಯ ವರೆಗೆ ಪರಿಸ್ಥಿತಿಯನ್ನು ನಾನು ಸರ್ವಸಾಮಾನ್ಯ ದೃಷ್ಟಿಯಿಂದಲೇ ವಿವೇಚಿಸುವೆ.

‘ಮೊದಲು ಒಂದು ಸಂಶಯವನ್ನು ಸ್ಪಷ್ಟಮಾಡೋಣ. ಸದ್ಯಕ್ಕೆ ನಾವಿಲ್ಲ ಕುಳಿತವರೆಲ್ಲ ನಿರ್ದೋಷಿಯಾದುದರಿಂದ ಆ ಸಂಶಯಕ್ಕೆ ಪುಟುವುದೋರೆಯಬಹುದಾಗಿದೆ. ಆದೆಂದರೆ, ಈ ಮನೆಯ ಹೆಸರು ಕೆಡಲಿಕ್ಕೆ ಕಾರಣವಾದ ಭೂತದ ವಿಷಯ. ನಾವೆಲ್ಲರೂ ನಿರ್ದೋಷಿಯಾದುದರಿಂದ ಭವಾನಿಯು ಅನಾಹುತಕ್ಕೆ ಭೂತಪಿಶಾಚಿಯೆ ಕಾರಣವಾಗಿರಬಾರದೇಕೆ—ಎಂದು ನಮಗೆ ಎನಿಸುವುದು ಸಹಜ. ನನ್ನ ಸ್ಪಷ್ಟಕ್ಕೆ ನನಗೆ ಭೂತಪಿಶಾಚಿಗಳಲ್ಲಿ ವಿಶ್ವಾಸವಿಲ್ಲ; ಆದರೆ ಅಷ್ಟಕ್ಕೆ ನಾನು ಅದು ಅಸಂಭವ ಎನ್ನಲಾರೆ. ಭೂತಪಿಶಾಚಿಗಳು ಸಿಜವಿರಲಿ ಇಲ್ಲದಿರಲಿ, ಇಂತಹ ಕೃತ್ಯಗಳನ್ನು ಅವು ಮಾಡಲಿ ಮಾಡದಿರಲಿ, ಸದ್ಯದ ಸಂದರ್ಭದಲ್ಲಿ ಮಾತ್ರ ಭೂತಪಿಶಾಚಿಯ ಸಂಬಂಧವೆ ಇಲ್ಲ, ಎಂದು ನಾನು ಸ್ಪಷ್ಟವಾಗಿ ಹೇಳುವೆ. ಇಲ್ಲಿ ಕೆಲವರು ಕಣ್ಣಾರೆ ಎನನ್ನೊ ಕಂಡಿದ್ದಾರೆ, ನನಗೂ ಆ ಭಾಸವಾಗಿದೆ, ಆದರೂ ನಾನು ಹೀಗೆ ಹೇಳುವೆ. ಯಾಕೆನ್ನುವಿರಾ? ಒಂದುವೇಳೆ ಈ ಮನೆಯಲ್ಲಿ ಅಂತಹ ಅತೀಂದ್ರಿಯ ವಿಕೃತಿಯು ಇರುವುದಾದರೆ, ಭವಾನಿಯ ಮರಣದ ಸಂತರ ಅದು ತನ್ನ ಅಸ್ತಿತ್ವವನ್ನು ಯಾವ ರೀತಿಯಿಂದಲೂ ಪ್ರಕಟ ಮಾಡಿಲ್ಲ, ಎಂಬುದು ಅಶ್ಚರ್ಯವಲ್ಲವೆ? ಭವಾನಿಯ ಮರಣದ ವರೆಗೆ ಈ ಮನೆಯಲ್ಲಿ ಅನೇಕ ಭೂತಜೀವಿಗಳಾದುವು, ತರುವಾಯ ಮಾತ್ರ ಒಂದು ಇಲ್ಲ! ಯಾಕೆ? ಅಥವಾ ಭವಾನಿಯೊಬ್ಬನದೆ ಸೇಡನ್ನು ತೀರಿಸಿಕೊಳ್ಳುವ ಭೂತವಿದ್ದಿತೆ? ಹಾಗಿದ್ದರೆ ಭವಾನಿ ಜೀವನದಿಂದಿರುವ ವರೆಗೆ ಅವನೊಬ್ಬನನ್ನೆ ಬಿಟ್ಟು ಬೇರೆಯವರಿಗೆ ಕಾಣಿಸಿಕೊಂಡಿತ್ತಲ್ಲ?

‘ಆದರೆ ಈ ಮಾತಿನ ವಿಷಯವಾಗಿ ಚರ್ಚೆಯನ್ನು ನಡೆಸಬಯಸುವುದಿಲ್ಲ ನಾನು. ಮೇಲೆ ಹೇಳಿದ ಎರಡು ಕಾರಣಗಳಿಗಾಗಿ ಈ ಅನಾಹುತಕ್ಕೆ ಭೂತವಿಶಾಚಿಯಂತಹ ಅತೀಂದ್ರಿಯ ಕಾರಣವಿಲ್ಲ, ಎಂದು ನಾನು ನಿಸ್ಸಂದೇಹವಾಗಿ ತಿಳಿಯುತ್ತೇನೆ. ಅದಕ್ಕಾಗಿಯೇ ನಮ್ಮಲ್ಲೊಬ್ಬರು ಕಾರಣರಾಗಿರಬಹುದೆಂಬ ವಿಚಾರದ ಹಟ. ಸದ್ಯದ ಮಟ್ಟಿಗೆ ಯಾರೊ ಒಬ್ಬರು ಕಾರಣರಿದ್ದಾರೆಂದು ತಿಳಿಯೋಣ. ಅವರನ್ನು ಹುಡುಕುವುದು ಹೇಗೆ? ಮೂರು ದೃಷ್ಟಿಗಳಿಂದ ಈ ಶೋಧವನ್ನು ನಾವು ನಡೆಸಬಹುದಾಗಿದೆ. ಮೊದಲನೆಯದು, ಉದ್ದೇಶ. ಭವಾನಿಯ ಕೊಲೆಗೆ ಕಾರಣನಾದವನ ಮನಸ್ಸಿನಲ್ಲಿ ಯಾವ ಉದ್ದೇಶವಿರಬಹುದು? ಕಳವು, ಸೇಡು, ಒಳಗೊಂಡ ಯಾವುದಾದರೊಂದು ಕಾರಣವಾಗಿರಬಹುದು. ಭವಾನಿಯ ಹತ್ತಿರ ಹಣವಿದೆ, ಎನ್ನು ಗೊತ್ತಿದ್ದು ಅದನ್ನು ಅಪಹರಿಸುವ ಉದ್ದೇಶವಿರುವುದಾದರೆ ನನಗೂ ಸಾಮಾಜಿಕ ಪರಿಸ್ಥಿತಿಯ ಮೂಲಕ ಭರಮಪ್ಪನ ಮೇಲೆಯೇ ಮೊದಲು ಸಂಶಯ ಬರುವುದು. (ಇದು ಸಾಮಾನ್ಯ ಚರ್ಚೆಯಾದುದರಿಂದ ಸ್ಪಷ್ಟ ಮಾತನಾಡುವುದಕ್ಕೆ ಕ್ಷಮೆ ಇರಲಿ) ಇನ್ನು ಸೇಡು ತೀರಿಸುವುದೇ ಉದ್ದೇಶವಾಗಿದ್ದರೆ ಆನಂತ-ಇಂದುಮತಿ—ಅವರ ಹೇಳಿಕೆಗಳನ್ನೇ ನೋಡಿದರೆ—ಇವರಿಬ್ಬರೂ ಈ ಕೃತ್ಯವನ್ನು ಮಾಡಿರಬಹುದಾಗಿದೆ. ಆದರಂತೆಯೇ ಯಾವುದೋ ಒಂದು ಜಗಳವಿದ್ದು, ಆ ಸ್ವಸಂಗದಲ್ಲಿ ಏನೋ ಇಲ್ಲದಿದ್ದಾಗೂ ಭವಾನಿಯ ಜೀವಕ್ಕೆ ಧಕ್ಕೆಯನ್ನು ಮಾಡಬಹುದಾಗಿದೆ; ಆ ದೃಷ್ಟಿಯಿಂದ ನೋಡಿದರೆ ಬೋಧಿ ಮತ್ತು ನಾನು ಸಂಶಯಕ್ಕೆ ಪಾತ್ರರಾಗಬಹುದಾಗಿದೆ. ಅಂತೂ ಉದ್ದೇಶದ ದೃಷ್ಟಿಯಿಂದ ನೋಡಿದರೆ—ನಮ್ಮ ಐವರ ಮಟ್ಟಿಗೆ—ಪ್ರತಿಯೊಬ್ಬನ ಮೇಲೂ ಸಂಶಯ ಬರಬಹುದಾಗಿದೆ. ಕೇವಲ ಉದ್ದೇಶವನ್ನು ನೋಡಿದ ಮಾತ್ರಕ್ಕೆ ಇಂತಹನೆ ಅಪರಾಧಿ ಎಂದು ಹೇಳಲು ಶಕ್ಯವಿಲ್ಲ. ಈ ಮಾತು ಮಹತ್ತ್ವದ್ದಾಗಿದೆ.

‘ಅದಕ್ಕಾಗಿಯೇ ನಾವು ಮುಂದೆ ಎರಡನೆಯ ದೃಷ್ಟಿಯಿಂದ ವಿಚಾರ ಮಾಡಬೇಕಾಗುವುದು. ಆದ್ದೆಂದರೆ, ಅವಕಾಶ ಇಲ್ಲವೆ ಅನುಕೂಲ. ನಮ್ಮ ಉದ್ದೇಶವನ್ನು ನೆರವೇರಿಸಲಿಕ್ಕೆ ನಮಗೆ ಅವಕಾಶವೆ ದೊರೆಯದಿದ್ದಲ್ಲಿ ನಮ್ಮಿಂದ ಅದನ್ನು ಸಾಧಿಸುವುದಾಗದು. ಎಷ್ಟು ಹೆಚ್ಚು ಅನುಕೂಲವೋ

ಅಷ್ಟು ಸಾಧಿಸುವ ಸಂಭವ ಹೆಚ್ಚು. ಈ ದೃಷ್ಟಿಯಿಂದ ನೋಡಿದರೆ, ನಮಗೆ ಗೆಲ್ಲರಿಗೂ ವೊಡಲು ಅಷ್ಟೆ ಅನುಕೂಲ, ಎಂದು ತೋರುವುದು. ಯಾಕೆಂದರೆ, ನಾವೆಲ್ಲರೂ ಇದೇ ಮನೆಯಲ್ಲಿ ಇದ್ದವರು. ಭವಾನಿಯ ಕೋಣೆಯನ್ನು ಹೊಕ್ಕು ಅವನನ್ನು ಹೊಡೆದು ಬರಲು ನಮಗೆಲ್ಲರಿಗೂ ಗಳಿಗೆಯ ಮಾತು. ಆದರೆ ತುಸು ವಿಚಾರ ಮಾಡಿದಲ್ಲಿ, ನನ್ನನ್ನು ಅವಕಾಶ-ಅನುಕೂಲಗಳಲ್ಲಿ ಹೆಚ್ಚು ಕಡಿಮೆ ಇದ್ದುದು ಕಂಡು ಬರುವುದು. ಕೇವಲ ಭವಾನಿಯ ಕೋಣೆಗೆ ಹೋಗಿ ಬರುವ ಪ್ರಶ್ನೆ ಇಲ್ಲ. ಹೋಗಿ ಬರುವಾಗ ಇನ್ನೊಬ್ಬರಿಗೆ ತಿಳಿಯಕೂಡದು. ಈ ದೃಷ್ಟಿಯಿಂದ ನೋಡಿದರೂ ಭರಮನ ಮೇಲೆಯೇ ವೊಡಲು ಸಂಶಯ ಬರುವಂತಿದೆ. ಯಾರಿಗೂ ತಿಳಿಯದಂತೆ ಮೇಲೆ ಹೋಗಿಬರಲು ಭರಮನಿಗಿದ್ದಷ್ಟು ಅನುಕೂಲ ಬೇರೆ ಯಾರಿಗೂ ಇರಲಿಲ್ಲ. ನಾವೆಲ್ಲರೂ ನನ್ನನ್ನು ಕೋಣೆಯೊಳಗಿದ್ದಾಗ ಭರಮನು ಬನ್ನೆ ನಡುಸಾಲೆಯಲ್ಲಿ, ಪಾಪಿಗಳ ಹತ್ತಿರ ಮಲಗಿದ್ದಾನೆ! ಭರಮನಿಗೆ ಆ ರಾತ್ರಿ ಹೆಚ್ಚಾಗಿ ನಿದ್ರೆ ಹತ್ತಿರುವ ಸಂಭವವಿದೆ, ಎಂಬುದಕ್ಕೆ ಅನಂತನು ಇಂದುಮತಿಯ ಕೋಣೆಯಲ್ಲಿ ಧಾವಿಸಿದಾಗ ಭರಮನು ಎಚ್ಚರಾಗಿದ್ದುದು ಸಾಕ್ಷಿಯಾಗಿದೆ. ಅಥವಾ ಭರಮನು ಬೇಕೆಂತಲೆ ಮಲಗಿದ ಸೋಗನ್ನೂ ಹಾಕಿರಬಹುದಾಗಿದೆ. ಅಂತೂ ಭರಮನು ವೊಡಲ ಆರೋಪಿಯಾಗಬಹುದಾಗಿದೆ. ಆದರೆ—ಒಂದು ವೇಳೆ ಭರಮನಿಗೆ ನಿದ್ರೆ ಹತ್ತಿದ್ದೆ ನಿಜವಾದರೆ ಅನಂತ-ಇಂದುಮತಿ ಇವರು ಸುತ್ತಯಕ್ಕೆ ಪಾತ್ರರಾಗುವರು. ಇವರಿಬ್ಬರಲ್ಲೂ ಅನಂತನಿಗೆ ಹೆಚ್ಚು ಅನುಕೂಲ. ಯಾಕೆಂದರೆ ಭರಮನು ಮಲಗಿದ ಚಾಗೆಯಲ್ಲಿ ಅವನನ್ನು ತಪ್ಪಿಸಿ ಅನಂತನು ಮೇಲಿನ ಕೋಣೆಗೆ ಹೋಗಬಹುದಾಗಿದೆ. ಹಾಗೆ ಅನಂತನು ಒಮ್ಮೆ ಹೋಗಿದ್ದಾನೆ! ಆದರೆಂತೆಯೇ, ಭರಮನು ಎಚ್ಚರಿಸಿದ್ದಾಗ ಇಂದುಮತಿ ಕೂಡ ಹಾಗೆ ಮಾಡಬಹುದಾಗಿದೆ. ಈ ಮುನ್ನರನ್ನು ಬಿಟ್ಟರೆ ಅನುಕೂಲದ ದೃಷ್ಟಿಯಿಂದ ಮತ್ತೆ ಯಾರ ಮೇಲೂ ಸಂಶಯ ಬರುವಂತಿಲ್ಲ. ಬೋಧಿಯು ತನ್ನ ಕೋಣೆಯ ಹೊರಬಾಗಿಲನ್ನು ತೆರೆದಿಟ್ಟು ಕುಳಿತವ, ನನ್ನ ಕೋಣೆಯಲ್ಲಿ ನಾನೂ ಅದೇ ರೀತಿಯಲ್ಲಿ ಸುಳಿದಾಡುವೆನು.

‘ ಇಷ್ಟಕ್ಕೆ ನಾನಾಗಲಿ ಬೋಧಿಯಾಗಲಿ ಪೂರ್ತಿಯಾಗಿ ನಿರ್ದೋಷಿ

ಎಂದು ಹೇಳಲಾಗದು. ಯಾಕೆಂದರೆ, ನಾನು ಮೊದಲೆ ಹೇಳಿದಂತೆ ಮೂರ ನೆಯದೊಂದು ದೃಷ್ಟಿಯಿಂದ ಈ ಪ್ರಸಂಗವನ್ನು ನೋಡಬಹುದಾಗಿದೆ. ಅದೆಂದರೆ, ಮರಣದ ರೀತಿ. ಭವಾನಿ ಯಾವ ರೀತಿಯಲ್ಲಿ, ಯಾವ ಸ್ಥಿತಿ ಯಲ್ಲಿ ಮೃತಪಟ್ಟಿದ್ದಾನೆ? ಮುಖ್ಯವಾದ ಮಾತೆಂದರೆ ಅವನ ಮುಖದಲ್ಲಿ ಕಂಡು ಬರುತ್ತಿದ್ದ ಭಯವಿಕಾರದ ಕಳೆ. ಮೈಮೇಲೆ ಉಗುರಿನಿಂದ ಚಿವು ರಿದ ಚಿನ್ನಗಳಿದ್ದುದು ನಿಜ. ಆದರೆ ಅದಕ್ಕೆ ಸಮಾಧಾನವನ್ನು ಕೊಡಬಹು ದಾಗಿದೆ. ಕೊಂಡ ವ್ಯಕ್ತಿಯೇ ಆ ಗಾಯಗಳನ್ನು ಮಾಡಿದೆ, ಎಂದೂ ತಾತ್ಪರ್ಯವಾಗಿ ತಿಳಿದುಕೊಳ್ಳಬಹುದು. ಹೆದರಿಕೆಯ ಕಳೆಗೆ ಮಾತ್ರ ಯಾವ ಸಮಾಧಾನವನ್ನೂ ಕೊಡುವಂತಿಲ್ಲ. ಭರಮ-ಅನಂತ-ಇಂದುಮತಿ ಇವರಲ್ಲಿ ಯಾರನ್ನು ನೋಡಿಯೂ ಭವಾನಿ ಆ ರೀತಿ ಹೆದರಿರಲಾರ. ಇದ ಲ್ಲದೆ ಬಾಗಿಲನ್ನು ಮುಚ್ಚಿ ಕೊಂಡಿದೆ. ಕೋಣೆಯಲ್ಲಿ—ನಾವು ಕಂಡಾಗ— ಬೇರೆ ಯಾರೂ ಇದ್ದಿರಲಿಲ್ಲ. ಅಂದರೆ ಭವಾನಿ ಹೆದರಲು ಕಾರಣನೇನು? ಒಂದೇ ಒಂದು ಸಮಾಧಾನ ಅನಿವಾರ್ಯವೆನಿಸುವುದು. ಕೋಣೆಯ ಕಿಟಕಿ ತೆರೆದಿದ್ದಿತು. ಬೆಳಗಿನಲ್ಲಿ ಮೊದಲು ಬೋಧಿ ಆ ಕಡೆ ನೋಡಲು ಹೋದಾಗ ಅದು ತೆರೆದೇ ಇದ್ದಿತು. ಆ ಕಿಟಕಿಯಲ್ಲಿ ಭವಾನಿಯು ಏನನ್ನಾದರೂ ಕಂಡಿರ ಬಹುದೆ? ಹಾಗಿದ್ದರೆ—ನಾನು ಮತ್ತು ಬೋಧಿ ಹೆಚ್ಚಾಗಿ ಸಂಶಯಕ್ಕೆ ಪಾತ್ರರಾಗುವೆವು. ನಾನಾಗಲಿ ಬೋಧಿಯಾಗಲಿ, ನಾವು ಕುಳಿತಲ್ಲಿಂದ ಇನ್ನೊಬ್ಬರಿಗೆ ಕಾಣದಂತೆ ಕಿಟಕಿಯ ಹತ್ತಿರ ಹೋಗಲು ಸುಲಭವಿದೆ. ಈ ದೃಷ್ಟಿಯಿಂದ ನೋಡಿದರೆ ನಮ್ಮಿಬ್ಬರಲ್ಲಿಯೇ ಒಬ್ಬರು ಕಾರಣರಾಗಿರುವ ಸಂಭವ ಹೆಚ್ಚಾಗಿದೆ.

‘ಈ ಗೂಢವನ್ನು ಬಿಡಿಸುವ ಅಧಿಕಾರ ನನಗಿಲ್ಲ, ಬಿಡಿಸೇನೆಂಬ ಹೆಮ್ಮೆಯೂ ನನಗಿಲ್ಲ. ಅದಕ್ಕಾಗಿ, ನಾವಿಬ್ಬರೇ ಸಂಶಯಕ್ಕೆ ಆಸ್ಪದರೆಂದು ನಾನು ಹಟ ತೊಡುವುದಿಲ್ಲ. ಹೊರಗಿನ ಕಾರಣದಿಂದ ಈ ಅನಾಹುತವಾಗಿ ದ್ದರೆ ನಮ್ಮಿಬ್ಬರ ಹೊರತು ಇನ್ನೂ ಎಷ್ಟೋ ಜನರು ಹೊರಗಿನಿಂದ ಬರ ಬಹುದಾಗಿದೆ. ಇದಲ್ಲದೆ, ಇಂತಹ ಪ್ರಸಂಗಗಳಲ್ಲಿ ಇನ್ನೂ ಒಂದು ತರದ ಸಂಭವವಿದೆ. ಅದೆಂದರೆ, ಉದ್ದೇಶವಿಲ್ಲದೆ ಇಂತಹ ಕೆಲಸವನ್ನು ಮಾಡುವುದು. ಸಾಮಾನ್ಯವಾಗಿ ಮನುಷ್ಯನು ಒಂದು ಉದ್ದೇಶದಿಂದಲೇ ಯಾವುದಾದರೂ

ಒಂದು ಕೆಲಸವನ್ನು ಮಾಡುವನು. ಅದಕ್ಕಾಗಿಯೇ ಸಾಮಾನ್ಯವಾಗಿ ಯಾವ ಅಪರಾಧಿಯನ್ನಾದರೂ ಕಂಡುಹಿಡಿಯಬಹುದು. ಉದ್ದೇಶ-ಅವಕಾಶ-ರೀತಿ ಇವುಗಳನ್ನು ಹೊಂದಿಸಿ ನೋಡಿದರೆ ಅಪರಾಧಿಯು ಕಲ್ಪನೆ ಬರುವುದು. ಆದರೆ ಸಾಮಾನ್ಯ ನಿಯಮಕ್ಕೆ ಅಪವಾದಗಳು ಇದ್ದೇ ಇರುವುವು. ಆದರಂತೆಯೇ ಉದ್ದೇಶವಿಲ್ಲದೆ — ಎಂದರೆ ಸಹಜವಾದ ಉದ್ದೇಶವಿಲ್ಲದ, ಯಾವ ತರದ ಉದ್ದೇಶವೂ ಇಲ್ಲವೆಂತಲ್ಲ — ಕೆಲಸವನ್ನು ಮಾಡುವ ಕುಹಕರೂ ಇರುವುದುಂಟು. ಅಂತಹರನ್ನು ಶೋಧಿಸಲು ಮಾತ್ರ ಅತಿಶಯವಾಗಿ ಬುದ್ಧಿ ಪರಿಶ್ರಮವನ್ನು ಮಾಡಬೇಕಾಗುವುದು.

‘ ಕೊನೆಯದಾಗಿ ಒಂದು ಮಾತನ್ನು ಹೇಳುವೆ. ಇದು ವರೆಗೆ ನಾನು ಹೇಳಿದ್ದೆಲ್ಲ ಶುದ್ಧ ಸಾಮಾನ್ಯ ಹರಟೆ. ಅಷ್ಟರಿಂದಲೇ ಅಪರಾಧಿಯನ್ನು ಗೊತ್ತು ಪಡಿಸುವುದಾಗುವುದಿಲ್ಲ. ಭವಾನಿಯ ಹೆದರಿಕೆಗೆ ಕಾರಣ, ಕಿಟಕಿಯಲ್ಲಿ ಯಾರಾದರೂ ಕಾರಭಾರ ಮಾಡಿದ ಚಿನ್ನ, ಹೇಳಿದ ಸುಳ್ಳು, ಸಾಧಿಸಿದ ಕಪಟ, ಸಹಜ ಇಲ್ಲವೆ ಗೊಡವಾದ ಇಂತಿಂತಹದೊಂದು ಉದ್ದೇಶ—ಇವೆಲ್ಲ ಸಂಗತಿಗಳನ್ನು ಸಿದ್ಧ ಮಾಡಲು ಸಾಕಷ್ಟು ಆಧಾರಗಳು ಬೇಕು. ಅಪರಾಧಿಯನ್ನು ಶೋಧಿಸುವ ಕಾರಣವೇನು? ಅವನಿಗೆ ಶಿಕ್ಷೆಯನ್ನು ವಿಧಿಸಬೇಕೆಂದು. ಅಪರಾಧವನ್ನು ಸಿದ್ಧಪಡಿಸಿ ತೋರಿಸದೆ ಯಾರೂ ಅವನಿಗೆ ಶಿಕ್ಷೆಯನ್ನು ವಿಧಿಸುವುದಿಲ್ಲ

‘ ಸಿದ್ಧ ಮಾಡಿ ತೋರಿಸಲು ನನಗೆ ಆಧಾರಗಳಿವೆಯೆ? ನನಗೆ ತೋಚಿದ ಮಟ್ಟಿಗೆ ಆಧಾರಗಳಿವೆ. ಸುಲಭವಾಗಿ ಸಿಕ್ಕದುಂದರಿಂದ ಈ ಕೊಲೆಗೆ ಸಹಜವಾದ ಉದ್ದೇಶ ಕಾರಣವಾಗಿಲ್ಲ, ಎಂದೂ ನನಗೆ ತೋಚಿದೆ. ಆದರೆ ಇಲ್ಲಿ ನಾನು ಆ ಆಧಾರಗಳನ್ನು ಹೇಳುವುದಿಲ್ಲ. ಆಷೋಕನು ನನಗೆ ಭರವಸೆ ಇಲ್ಲ. ಅನ್ಯಾಯವಾಗುವುದೆಂದು ಕಂಡು ಬಂದರೆ ಮಾತ್ರ ನನ್ನ ಸೂಚನೆಗಳನ್ನು ಅಧಿಕಾರಿಗಳಿಗೆ ಒಪ್ಪಿಸುವೆನು. ಆದರೆ ಅದಕ್ಕಾಗಿ ಹಟ ಇಲ್ಲವೆ ಅವಸರವಿಲ್ಲ. ಒಟ್ಟು ಅಪರಾಧಿಗೆ ಶಿಕ್ಷೆಯಾದರಾಯಿತು, ಅಧಿಕಾರಿಗಳಿಂದಲೇ ಆ ಶಿಕ್ಷೆ ವಿಧಿಸಲ್ಪಡಬೇಕಾಗಿಲ್ಲ.

‘ ಭರವಸಾ, ಈಗ ಏಳು, ನನ್ನ ಮಾತು ಮುಗಿಯಿತು. ಒಂದು ಸೂಚನೆ

ಯನ್ನು ಮಾಡುವೆ. ಈಗಾಗಲೆ ರಾತ್ರಿ ೨ ಗಂಟೆಯಾಗಿದೆ. ಇನ್ನು ಮಲಗಿ ಕೊಂಡು ಮಾಡುವುದೇನು? ಎಲ್ಲವನ್ನೂ ಮರೆತು, ಒಂದು ಚಹದ ಪಾರ್ಟಿ ಮಾಡಿ ಬೆಳಗಿನ ವರೆಗೆ ಎಲ್ಲರೂ ಇಲ್ಲಿಯೆ ಹಲಬೋಲಾಣ. ಒಪ್ಪಿಗೆಯೆ ?'

ಅನಂತ-ಇಂದುಮತಿಯರು ಕೂಡಲೆ ಒಪ್ಪಿದರು. ಭರಮನು ತಲೆ ತೂಗಿದನು. ಬೋಧಿ ಮಾತ್ರ ತಿರಸ್ಕಾರದಿಂದ ನಕ್ಕನು. ' ಎಲ್ಲರೂ ಪುಕ್ಕರು ! ಇಷ್ಟೊತ್ತಿನ ಹರಟೆ ಕೇಳಿ ಹೆದರಿಕೆ ಆಗಿದೆಯೋ ಏನೋ ? ಅದನ್ನ ಮುಚ್ಚಿ ಕೊಳ್ಳಲಿಕ್ಕೆ ಒಂದು ನೆವ !' ಎಂದನು.

' ನಿನಗೆ ನಿದ್ರೆ ಹೆಚ್ಚು ಬಂದಿದೆಯೋ ಸಿಟ್ಟು ಹೆಚ್ಚು ಬಂದಿದೆಯೋ ?' ಎಂದನು ಮೋಹನ.

' ನಿದ್ರೆ ಒಂದಿದ್ದಿಲ್ಲ ಆದರೆ ತಿಳಿಯುತ್ತಿತ್ತು ನಿನಗೆ !' ಎನ್ನುತ್ತ ಬೋಧಿ ಎದ್ದನು. ' ಚಹಾ ಪಾರ್ಟಿಯೊ ಪುಕ್ಕರ ಪಾರ್ಟಿಯೊ ! ಬೆಳಗಿನ ಆರು ಗಂಟೆಗೆ ಮಾತ್ರ ನನಗೆ ಚಹಕ್ಕು ಕರೆಯಿರಿ. ಅಲ್ಲಿಯ ವರೆಗೆ———' ಬೋಧಿ ಆಕಳಿಸುತ್ತ ತನ್ನ ಕೋಣೆಗೆ ಹೋದನು.

೯ ಕೊನೆಯ “ ಸಂಹಾರ ”

ಬೋಧಿಯ ಅಭಿಪ್ರಾಯವು ಸುಳ್ಯಾಗಿರಲಿಲ್ಲ. ಎಲ್ಲರ ಮುಖದಲ್ಲೂ ಹೆದರಿಕೆಯ ಕಳೆ ಇದ್ದಿತು. ಆಶ್ಚರ್ಯದ ಮಾತೆಂದರೆ ಮೋಹನನ ಮುಖದ ಮೇಲೆ ಇಂತಹ ಕಳೆ ಹೆಚ್ಚಾಗಿ ಕಾಣುತ್ತಿದ್ದಿತು. ಇಂದುಮತಿ ಅದನ್ನು ನೋಡಿದ್ದಳು. ಅವಳಿಗೂ ಆಶ್ಚರ್ಯವಾಯಿತು. ಮೋಹನನು ಹೆದರಿರುವನೆ? ಯಾಕೆ?—ಅಥವಾ—? ಛೇ! ಛೇ! ಎಂದಿಗೂ ಶಕ್ಯವಿಲ್ಲ. ಮೋಹನನು ಸ್ವಭಾವದಿಂದ ಎಷ್ಟೊಂದು ಕಟುಕನಿಸಿದರೂ ಭವಾನಿಯನ್ನು ಕೊಲ್ಲುವಂತಹ— —. ಹಾಗಾದರೆ ಹೆದರಿರುವನೇಕೆ? ಇಂದುಮತಿಗೆ ಅದೊಂದು ದೊಡ್ಡ ಗೂಢವಾಯಿತು. ಇಷ್ಟೊಂದು ಜಡಿಯಾಗಿ, ತಿಳಿಯಾಗಿ ಮೋಹನನು ಪರಿಸ್ಥಿತಿಯನ್ನು ವಿವೇಚಿಸಿದನಲ್ಲ? ಒಂದು ವೇಳೆ ಅವನೇ ಆ ಕೃತ್ಯ ಮಾಡಿದ್ದರಿಂದ ಅವನಿಗೆ ಎಲ್ಲವೂ ಅಷ್ಟೊಂದು ಸೂಕ್ಷ್ಮವಾಗಿ, ವಿವರವಾಗಿ ಗೊತ್ತಿದೆ ಎನಬಹುದೆ—ಎಂಬ ಸಂಶಯವೂ ಇಂದುಮತಿಯ ಮನಸ್ಸಿನಲ್ಲಿ ಹಣಿಕ್ಕಿತು. ಆದರೆ ಸದ್ಯಕ್ಕೆ ಯಾರೂ ಆ ವಿಷಯ ಮಾತನಾಡಬಾರದಾದ್ದರಿಂದ ಅವಳ ಸಂಶಯವು ಮುಳ್ಳುಹಾಸಿಗೆಯ ಮೇಲೆಯೇ ಮಲಗಬೇಕಾಯಿತು. ಇಂದುಮತಿ ಮೆಲ್ಲಗೆ, ತಲೆ ಎತ್ತದೆ ಒಬ್ಬೊಬ್ಬರ ಮುಖವನ್ನು ನೋಡಿದಳು. ಭರಮಪ್ಪನಿಗೂ ಸಮಾಧಾನವಿದ್ದಂತಿಲ್ಲ. ಬೋಧಿ ಮಾತ್ರ ನಿಜವಾಗಿ ಗಟ್ಟಿಗನು, ಎಂದು ಅವಳು ಒಳಗಿಂದೊಳಗೆಯೆ ಬೆರಗುವಡೆದಳು.

ಮೋಹನನಿಗೂ ಬೋಧಿಯ ವಿಷಯವಾಗಿಯೆ ಭಲೆ—ಎನಿಸಿದ್ದಿತು. ಎಲ್ಲರ ಮನಸ್ಸಿನಲ್ಲೂ ಒಂದು ತರದ ಅಲ್ಲೋಲಕಲ್ಲೋಲ, ಒಂದು ತರದ ತಳಮಳ ಇದ್ದಾಗ ಬೋಧಿಯೊಬ್ಬನ ಗಟ್ಟಿಗನಿಸಿದನಲ್ಲವೆ? ತಾನು ಕೂಡ ಹೆದರಿದ್ದನ್ನು ಮೋಹನನು ಒಪ್ಪಿದನು. ಯಾರಿಗೆ ಗೊತ್ತು ಏನಾಗುವುದೋ—ಎಂದು ಅವನ ಹೆದರಿಕೆ. ಆದರೆ ಅನಂತನು ಹೆದರಿದ್ದು ಯಾಕೆ, ಎಂಬುದು ಮೋಹನನಿಗೆ ತಿಳಿಯಲಿಲ್ಲ. ನಿಜವಿದ್ದ ಮಾತೆಂದರೆ ಅನಂತನಿಗೆಯೆ ತಿಳಿದಿರಲಿಲ್ಲ, ತಾನು ಹೆದರಿದ್ದು ಯಾಕೆ, ಎಂಬುದು. ಅನಂತನ ಕಣ್ಣುಗಳಲ್ಲಿ ನಿದ್ರೆಗಿಂತ

ಭಯವೆ ಹೆಚ್ಚಾಗಿದ್ದಿತು. ಬೆಕ್ಕಿಗೆ ಅಂಜಿ ಹೋರಿನಲ್ಲಿ ಮುಂದುಡಿಕೊಂಡ ಇಲಿಯಂತೆ ಅನಂತನು ಕುಳಿತುಕೊಂಡಿದ್ದನು. ತುಸು ಸದ್ವಾದರೆ ಸಾಕು, ಓಡುವುದು; ಬೆಕ್ಕಿನ ಬಾಯಿಯಲ್ಲಿಯೆ ಓಡಿದರೂ ಚಿಂತೆ ಇಲ್ಲ, ಓಡುವುದು, ಎಂಬ ಧೋರಣೆ ಅವನ ಮುಖದಲ್ಲಿ ಕಂಡುಬರುತ್ತಿದ್ದಿತು.

ಭರಮನಿಗೂ ಹೆದರಿಕೆ, ಆದರೆ ತನಗಾಗಿ ಅಲ್ಲ. ಇವರೆಲ್ಲರೂ ಯಾಕೆ ಹೀಗೆ ಬೆಳಗಿನ ವರೆಗೆ ನಿದ್ರೆ ಹಿಡಿದು ಕುಳಿತಿದ್ದಾರೆ, ಎಂಬುದರ ಕಲ್ಪನೆಯೆ ಅವನಿಗಿರಲಿಲ್ಲ. ಯಾವುದೂ ತಿಳಿಯದ್ದರಿಂದ ಏನಾಗುವುದೋ, ಎಂಬ ಹೆದರಿಕೆ ಅವನಿಗೆ. ಆದರೆ ಕ್ರಮೇಣ ಭರಮನ ಹೆದರಿಕೆ ಬಯಲಾಗತೊಡಗಿತು. ಮಿಕ್ಕವರನ್ನು ನೋಡುವಾಗ ಮಾತ್ರ ಹೆದರಿಕೆಯ ವಿಚಾರ ಬರುತ್ತಿದ್ದುದರಿಂದ ಅವರನ್ನು ನೋಡುವುದನ್ನೆ ದಿಟ್ಟುಕೊಟ್ಟನು. ತತ್ ಕ್ಷಣ ಏನನ್ನೂ ನೋಡದಿದ್ದ "ವನ ಕಣ್ಣುಗಳಿಗೆ ಭರದಿಂದ ನಿದ್ರೆ ಬರತೊಡಗಿತು. ಅಲ್ಲಿ ಕುಳಿತವರು, ಅವರ ಮುಂದಿಟ್ಟ ಚಹದ ಪಾತ್ರೆ, ಕವ್ವು-ಸಾಸರಗಳು, ಕರಿ-ಬಿಳಿ-ಒಂದು-ಎರಡು ಏನೇನೋ ಕಾಣಿಸತೊಡಗಿತು, ಭರಮನ ತೂಕಡಿಸುವ ಕಣ್ಣುಗಳಿಗೆ. ಭರಮನು ಕಣ್ಣು ತೆರೆಯಲು ಪ್ರಯತ್ನ ಮಾಡಿದನು. ಯಾಕೆಂದರೆ, ಕುಳಿತವರು ಮೂವರಲ್ಲವೆ ಒಂದೊಂದು ಕುರ್ಚಿಯ ಹಿಂವೆ ಒಬ್ಬೊಬ್ಬರಂತೆ ಬೇರೆ ಮುನ್ಸರು ಕಂಡರು. ಇವರಾರು? ಮೂರೇ ಜನ ಕೂತಿದ್ದಿಲ್ಲವೆ? ಈಗ ಆರು ಜನ! ಒಂದು-ಎರಡು-ಮೂರು-ನಾಲ್ಕು-ಐದು-ಆರು! ಭರಮಪ್ಪನು ಒಮ್ಮೆಲೆ ತಲೆ ಚಾಡಿಸುತ್ತ ಕಣ್ಣಿರೆದನು. ಆರು! ಸಿಬ. ಗಡಿಯಾರದಲ್ಲಿ ಆರು ಗಂಟೆ ಬಾರಿಸಿದೆ. ಅದು ತನಗೆ ಕೇಳಿಸಿದ್ದು, ಅರೆನಿದ್ರೆಯಲ್ಲಿ ತಾನು ಏನೇನೋ ಕನಸು ಕಂಡನೆಂದು ತಿಳಿದು ಮುಗುಳ್ಳಗೆಯಿಂದ ಕಣ್ಣು ತಿಕ್ಕುತ್ತ ಮತ್ತೆ ನೋಡಿದನು. ಗಡಿಯಾರದ ಗಂಟೆಯನ್ನು ಕೇಳಿ ಎಲ್ಲರೂ ಕುಳಿತಲ್ಲಿಯೆ ಕಣ್ಣಿರೆದಿದ್ದರು. ವೋಹನನು ಈಗ ಹಸನ್ಮುಖನಾಗಿದ್ದನು. ಭರಮನನ್ನು ನೋಡಿ ' ಭರಮಾ, ಸರಿಯಾಗಿ ಆರು ಗಂಟೆಯಾಗಿದೆ ' ಎಂದು ಹೇಳಿ ' ಬೋಧಿಯನ್ನು ಕರೆದುಕೊಂಡು ಬಾ ' ಎಂದನು. ಇಂದು ಮತಿಯೂ ಮೆಲ್ಲಗೆ ಎದ್ದಳು. ಮೈ-ಕೈ ಎಲ್ಲ ಜಡವಾಗಿತ್ತು. ' ಇನ್ನೊಮ್ಮೆ ಜಹ ಮಾಡಿಕೊಂಡು ಬರುವೆ. ಆಮೇಲೆ ಬೋಧಿ ಬರಲಿ ' ಎನ್ನುತ್ತ ಮೆಲ್ಲಗೆ ಆಕಳಿಸಿ ಹೊರಟಳು. ಆದರೆ ವೋಹನನು ಅವಳನ್ನು ಕರೆದು ತಡೆದನು.

‘ ಇಂದುಮತಿ, ಅವನು ಬರುವ ವರೆಗೆ ನೀನು ಇಲ್ಲಿಯೇ ಕೂಡು. ಇಲ್ಲವಾದರೆ ನೀನು ನಮ್ಮಂತೆ ಹೇಡಿಯಲ್ಲ. ಎಂದು ಅವನು ತಿಳಿದಾನು. ಹೋಗು ಭರವಾ ಕಣ್ಣೊಳಗಿನೆ ಸಿದ್ಧಿಹೋಗಿದೆಯಷ್ಟೆ. ಬೇಗ ಕರೆದುಕೊಂಡು ಬಾ.

ಭರಮನು ಕೋಣೆಯಿಂದ ಹೊರಬಿದ್ದನು. ಬಾಗಿಲು ತೆರೆದು ಗಾಳಿ ಒಂದೊಡನೆ ಅನಂತನು ಕುಳಿತಲ್ಲಿಯೇ ಸರಿದಾಡಿದನು. ಇಂದುಮತಿ ಕುರ್ಚಿಯ ಹತ್ತಿರ ನಿಂತಳು. ಕೂಡಲು ಅಲಸ್ಯ, ಇದುವರೆಗೆ ಕುಳಿತದ್ದರಿಂದ ನಿತ್ಯಲ್ಲಿಯೇ ಸಮಾಧಾನವೂ ಇದ್ದಿತು. ಆದರೂ ಎಷ್ಟೊತ್ತು, ಎಂದು ವಿಚಾರ ಮಾಡುತ್ತ ಕುರ್ಚಿಯಲ್ಲಿ ಕೂಡುವವಳಿದ್ದಳು. ಅಷ್ಟರಲ್ಲಿ ಹೊರಗಿನಿಂದ ಯಾರೊ ಧಾವಿಸಿ ಒರುವುದು ಕೇಳಬಂದಿತು. ಕುರ್ಚಿಯ ಮೇಲೆ ಎರಡೂ ಕೈಗಳನ್ನಿಟ್ಟು ಅವಳು ಚಟ್ಟನೆ ಎದ್ದು ನಿಂತಳು. ಅನಂತನು ಗಾಬರಿಯ ಕಳೆಯಿಂದ ಕುಳಿತಲ್ಲಿಯೇ ಸೆರೆದು ಕುಳಿತನು. ಓಡುತ್ತ ಒಂದವನು ಭರಮ.

‘ ಇಲ್ಲರಿ, ಬೋಧಿರಾಯರು ಅಲ್ಲಿ ಮನಗಿಕೊಂಡಿಲ್ಲರಿ ’ ಎಂದನು.

ಇಂದುಮತಿಗೆ ಸಿಡುಕು ಬಂದಿತು, ಒಂದು ಸಣ್ಣ ಮಾತಿಗಾಗಿ ಇವನು ಎಲ್ಲರನ್ನೂ ಸುಮ್ಮನೆ ಹೆದರಿಸಿದನಲ್ಲ, ಎಂದು.

‘ ನೆಟ್ಟಗ ಕಣ್ಣೊರೆಸಿಕೊಂಡು ನೋಡಿ ಬಾ ಇನ್ನೊಮ್ಮೆ. . ಇಲ್ಲ ಅಂದರೇನು? . . ಎಲ್ಲಾದರೂ ಗಡದ್ದಾಗಿ ಮಲಗಿರಬೇಕು. . ಹೋಗಲ್ಲ. . ಹೀಗ್ಯಾಕೆ ಹುಚ್ಚನಾಂಗ — ’

ಭರಮನು ಮನಸ್ಸಿಲ್ಲದ ಹೆಜ್ಜೆಯಿಂದ ಹೊರಟುದನ್ನು ನೋಡಿ ಮೋಹನನು ‘ ಭರಮಾ, ಹೋಗಬೇಡ ಬಿಡು ’ ಎಂದನು. ಭರಮನು ತಾನು ಸಾವಕಾಶ ಹೊರಟದ್ದಕ್ಕೆ ಈ ಮಾತು, ಎಂದು ನೊಂದುಕೊಂಡು ‘ ಇಲ್ಲರಿ, ಗಡನೆ ನೋಡೊಂಡು ಬರತೀನಿ. . ಕರೆಂದ್ರೆ ಎಲ್ಲಾ ಕಡೆ ನೋಡೀನಿ— ’ ಎಂದು ಗೋಣಗುವಾಗ ‘ ಆದರೂ ಅವರು ಎಲ್ಲಿಯೂ ಇಲ್ಲ. ಆಹುದಲ್ಲೋ? ’ ಎಂದು ಮೋಹನನು ವಾಕ್ಯವನ್ನು ಪೂರೆಯಿಸಿದನು. ‘ ಭರಮಾ— ’ ಭರಮನು ಮತ್ತೆ ನಡೆವನು— ಏ ಭರಮರಾಯಾ! ಅವರು ಎಲ್ಲಿಯೂ ಇಲ್ಲ. ನನಗೆ ಗೊತ್ತಿದೆ, ಹೋಗಬೇಡ ’ ಎಂದನು ಮೋಹನ.

‘ ನಿನಗೆ— ’ ಅನಂತನು ಪುಟಿದನು.

‘—ಗೊತ್ತಿದೆಯೆ ?’ ಎಂದು ಇಂದುಮತಿಯು ಒಳದಸಿಯಲ್ಲಿ ಕೇಳಿದಳು.

‘ನನಗೆ ಗೊತ್ತಿದೆ. ಬೋಧಿ ಇಲ್ಲ, ಈ ಮನೆಯಲ್ಲಿ ಇಲ್ಲ, ಎಲ್ಲಿಯೂ ಇಲ್ಲ’ ಎಂದು ವೋಹನನು ಗಟ್ಟಿಸಿ, ಬಡಿಬಿಡಿಸಿ ನುಡಿದನು. ಎಲ್ಲರನ್ನೂ ಚೆನ್ನಾಗಿ ದಿಟ್ಟಿಸಿ ನೋಡಿದನು. ‘ಇಷ್ಟು ಯಾಕೆ ಆಶ್ಚರ್ಯ ನಿಮಗೆ ? ನಾನೇ ಹೇಳಿಕೊಡಲಿಲ್ಲವೆ ಅವನಿಗೆ ? ಅಧಿಕಾರಿಗಳಿಗೆ ಹೇಳುವ ಹಟ ನನಗಿಲ್ಲ, ಎಲ್ಲಾದರೂ ಅಪರಾಧಿಗೆ ಶಿಕ್ಷೆಯಾದರೆ ಸಾಕು ಅಂತ ?’

‘ಎನು ?’ ಅನಂತನು ಕುರ್ಚಿಯನ್ನು ಗಟ್ಟಿಯಾಗಿ ಹಿಡಿದನು.

‘ಬೋಧಿ ಅಪರಾಧಿಯೆ ?’ ಒಂದೊಂದು ಅಕ್ಷರಕ್ಕೆ ಒಂದೊಂದು ತೂಕ ಶಕ್ತಿ ಕಡಮೆಯಾದವಳಂತೆ ಇಂದುಮತಿ ಕುರ್ಚಿಯಲ್ಲಿ ಕುಸಿದಳು.

ವೋಹನನು ತಲೆತೂಗುತ್ತ ‘ಆದಕ್ಕಂದೇ ಅವನು ಯಾರಿಗೂ ಸಿಕ್ಕದಂತೆ ಹೋಗಿದ್ದಾನೆ. ಬೆಳಗಿನ ಆರುಗಂಟಿಯ ವರೆಗೆ ವೇಳೆಯನ್ನು ಕೊಡಬೇಕೆಂದು ಆ ರೀತಿ ಸೂಚಿಸಿದ್ದ.’ ವೋಹನನು ಉದ್ದುದ್ದವಾಗಿ ಉಸುರ್ಗರೆದನು. ‘ಅಂತೂ ಕೊನೆಗೆ ನನ್ನ ತರ್ಕವೆ ನಿಜವಾಯಿತು’ ಎಂದ.

ಎಷ್ಟೋ ಹೊತ್ತಿನ ವರೆಗೆ ಯಾರೂ ಮಾತನಾಡಲಿಲ್ಲ.

* * * * *

ಕೆಲಹೊತ್ತಿನ ಮೇಲೆ ವೋಹನನು ಮಿಕ್ಕವರ ಕುತೂಹಲವನ್ನು ತಣಿಸಲು ಸಿದ್ಧನಾದನು. ಬೆಳಗಿನ ವರೆಗೆ ತಾವೆಲ್ಲರೂ ಅಲ್ಲಿಯೆ ಕುಳಿತು ಕೊಳ್ಳಬೇಕೆಂಬುದಕ್ಕೆ ಮೊದಲು ತನ್ನ ಕಾರಣವನ್ನು ಹೇಳಿದನು. ‘ಬೋಧಿಯೆ ನಿಃಸ್ಸಂದೇಹವಾಗಿ ಅಪರಾಧಿಯಾಗಿದ್ದಾನೆಂಬುದು ನನಗೆ ತಿಳಿದಿತ್ತು, ಇಷ್ಟೆ ಅಲ್ಲ—ನನಗೆ ತಿಳಿದಿದೆ, ಎಂಬುದು ಬೋಧಿಗೂ ತಿಳಿಯಿತು. ಆಗ ನಾನು ಹೆದರಿದೆ. ಹೆದರಿದೆ, ಎಂದರೆ ನನಗೇನಾದರೂ ಆದೀತು ಎಂದಲ್ಲ. ಆದರೂ ಇಲ್ಲದ ತೊಂದರೆ ಯಾಕೆ ? ನಾವೆಲ್ಲರೂ ನಂನಮ್ಮ ಕೋಣೆಗೆ ಹೋಗಿದ್ದರೆ ಬೋಧಿಯು ನಿಃಸ್ಸಂದೇಹವಾಗಿ ನನ್ನ ಕಡೆ ಒರುತ್ತಿದ್ದ. ನಾನು ಎಚ್ಚರದಿಂದಿದ್ದರೆ ನನ್ನನ್ನು ಕೊಂದೊಗೆಯಲೂ ಕೂಡ ಅವನು ಹಿಂದುಮುಂದು ನೋಡುತ್ತಿರಲಿಲ್ಲ. ನಾನೇ ಇಲ್ಲದಂತಾದರೆ ವೋಲೀಸರಿಗೆ ತಿಳಿಯಲಿಕ್ಕಿಲ್ಲ, ಎಂಬ ಹುಚ್ಚು ಆಸೆ ನನ್ನಲ್ಲಿ ಹುಟ್ಟುತ್ತಿದ್ದಿತು. ಒಂದುವೇಳೆ

ನಾನು ಎಚ್ಚರವಾಗಿದ್ದರೆ ಬೆಳಗಿನ ವರೆಗೆ ಹೊಡೆದಾಟ ಇಲ್ಲವೆ ಚರ್ಚೆ ನಡೆಯುತ್ತಿತ್ತು. ಆಮೇಲೆ ಪೋಲೀಸರು ಬಂದರೆ ನಾನು ಎಲ್ಲವನ್ನೂ ಹೇಳಬೇಕಾಗುತ್ತಿತ್ತು. '

ಇಂದುಮತಿ ಆಶ್ಚರ್ಯದಿಂದ ಅವನನ್ನು ನೋಡಿದಳು. 'ಆಗುತ್ತಿತ್ತು ಎಂದರೆ? ಈಗ ನೀನು ಹೇಳುವುದಿಲ್ಲವೆ?'

ವೋಹನನು ತಲೆಯಲ್ಲಾಡಿಸಿದನು 'ಈಗ ಹೇಳುವ ಅಗತ್ಯವೇ ಇಲ್ಲ ಅಷ್ಟರಲ್ಲಿ ಬೋಧಿ ಎಲ್ಲರ ಕೈಯಿಂದಲೂ ಪಾರಾಗುವನು. ತನ್ನ ಬುದ್ಧಿ ನೋಡಿತು, ಎಂಬುದನ್ನು ಅವನು ಬೇವದಿಂದಿದ್ದು ಸಹಿಸಿಕೊಳ್ಳುವಂತಹನಲ್ಲ.'

'ಇದೆಂಥಾ ಬುದ್ಧಿರಿ!' ಎಂದು ತಿರಸ್ಕಾರದಿಂದ ಭರಮನು ನುಡಿದನು. 'ಮಾತಿಲ್ಲ ಕತಿಯಿಲ್ಲ ಕಾರಣಿಲ್ಲ ಕುನಸಿಲ್ಲ, ಒಂದು ಜಿಂವಾ ಹೊಡೆದ ಇವ! ನೋಡಿದರ ಮತ್ತೆ ಬಿರಸ್ಪತಿ ಹಾಂಗ ಮಾತಾಡತಿದ್ದ.''

'ಎಲ್ಲದರೊಳಗೂ ತಾನು ಬೃಹಸ್ಪತಿ, ಎಂದು ತೋರಿಸುವ ಹಟ ಹೊಕ್ಕಿತ್ತು ಅವನಿಗೆ. ಕೆಟ್ಟ ಕೆಲಸ ಮಾಡಿ ದಕ್ಕಿಸಿಕೊಳ್ಳೋದೂ ಬುದ್ಧಿಯ ಆಟ ಆಯಿತು ಅವನಿಗೆ.'

'ಕೆಟ್ಟ ಕೆಲಸ ದಕ್ಕೋದಿಲ್ಲರಿ, ಯವ. ಇಲ್ಲಾ. ಅಂದ್ರೆ ನಾ ಬಿಕ್ಕೇ ಬೇಡಿಕೊಂತ ತಿರಗತ್ತಿದ್ದಿನ್ರಿ? .ಭುದ್ಧಿ! ಭುದ್ಧಿ! . ಇಲ್ಲಂದಿಲ್ಲೇ ನೀವು ಕಂಡು ಹಿಡಿದಿರಿ, ಮಣ್ಣು ಕೊಟ್ಟಿತು ಈ ಭುದ್ಧಿಗೆ!'

ಭರಮನ ಹಿರಿತನದ, ತತ್ತೋಪದೇಶದ ಶೈಲಿಯ ಮಾತಿನಿಂದ ಎಲ್ಲರ ಮುಖದಲ್ಲಿ ಮುಗುಳ್ಗೆ ಅರಳಿತು. ಅನಂತನಿಗೆ ಕೂಡ ಧೈರ್ಯ ಬಂದಿತು. ಅವನ ಮನಸಿನಲ್ಲಿ ಕುಣಿಯುತ್ತಿದ್ದ ಒಂದು ಪ್ರಶ್ನೆಯನ್ನು ಈಗ ಅವನು ಕೇಳಿದನು: 'ನನ್ನ ಹೊರಗ ಹಾಕಿ ಭವಾನಿ ಬಾಗಿಲು ಹಾಕೋದರೊಳಗೆ ಬೇವ ಬಿಟ್ಟು. ಇದು ಹ್ಯಾಂಗ ಸಾಧಿಸಿತು?'

ಆದರೆ ಇಂದುಮತಿ ತನ್ನದೊಂದು ಪ್ರಶ್ನೆಯನ್ನು ಮುಂದೆ ಮಾಡಿದಳು. 'ವೋಹನಾ, ನಿನಗ ಹ್ಯಾಗೆ ಗೊತ್ತಾಯಿತು? ವೊದಲಿನಿಂದಲೆ ಗೊತ್ತಿತ್ತೆ?'

ವೋಹನನು ಕಣ್ಣುಮುಚ್ಚಿ ತಲೆಯನ್ನು ಗಟ್ಟಿಯಾಗಿ ಕೈಗಳಿಂದ ಬಿಗಿಯುವುದನ್ನು ಕಂಡು ಭರಮನಿಗೆ ಕನಿಕರ ಬಂದಿತು. 'ಹೋಗಲಿ ಬಿಡಿ ರೆವ್ವ. ಅದರದೇನು ಅವಸರ ಐತಿ? ವೋಹನರಾಯರು ದಣಿದಾರ, ಮುಂಚೆ

ಮನಗಿಕೊಳ್ಳಲಿ. ಹಾಂಗ ಕೇಳಿದರ ನೀವೆಲ್ಲಾರು ತುಸೊತ್ತು ಮನಗಿ ಕೋರಿ.'

'ಸಾಕೊ ನಿನ್ನ ಮಲಗಿಕೊಳ್ಳೋದು! ಇದನ್ನು ಸರಿಯಾಗಿ ಕೇಳದೆ ನನಗಂತೂ ಸಿದ್ಧೀನೆ ಒರೋದಿಲ್ಲ.'

ಭರಮಸು ಆಕಾಶಕ್ಕೆ ವೊರೆ ಇಟ್ಟನು. 'ಹೆಣ್ಣುಕ್ಕಳಂದ್ರ ಹೆಣ್ಣುಕ್ಕಳು! ಎಲ್ಲಾ ಜಾತ್ಯಾಗ ಒಂದೆ' ಎಂದನು.

ವೋಹನಸು ಕಣ್ಣೆರೆದು 'ಭರಮಾ, ಆವಳ ಮಾತು ನಿಜ. ಇದನ್ನೆಲ್ಲ ಹೇಳದೆ ನನಗೂ ನಿದ್ದೆ ಬರುವಂತಿಲ್ಲ. ಹೇಳಲೇಬೇಕು. ನೀವು ಪ್ರಶ್ನೆ ಕೇಳಿದರೆ ಮಾತ್ರ ನನ್ನ ತಲೆಯಲ್ಲಿ ಗೊಂದಲವೇಳುವುದು. ಹೇಳುವುದನ್ನು ನಾನು ಮುಂಚಿಸಿಂದ ಹೇಳುವೆ. ನಿಮಗೇನಾದರೂ ಕೇಳುವುದಿದ್ದರೆ ನಾನು ಮುಗಿಸಿದ ಮೇಲೆ ಕೇಳಿರಿ' ಎಂದನು. ಒಮ್ಮೆಲೆ ಅವನ ದನಿಯಲ್ಲಿ ದಣಿವಿನ ತೊದಲು ಕಂಡುಬಂದಿತು.

ಕೇಳಲು ಎಲ್ಲರೂ ಆತುರರಾದುದರಿಂದ ಮರುವಾತನಾಡದೆ ಸಮ್ಮತಿ ಯನ್ನು ಕೊಟ್ಟರು.

* * * *

'ನಾನು ಮುಂಚಿಸಿಂದಲೂ ಈ ದೆವ್ವಿನ ಕತೆಯ ವೋಲೆ ವಿಶ್ವಾಸವನ್ನೆ ಇಟ್ಟಿರಲಿಲ್ಲ. ಅನಂತ ಮತ್ತು ನೀನು, ಇಂದುಮತಿ, ನೀವಿಬ್ಬರೂ ಹೆದರಿದ್ದಿರಿ, ಎಂಬುದು ನನಗೆ ಗೊತ್ತಿದ್ದಿತು. ಭವಾನಿಗೂ ಭರಮನಿಗೂ ದೆವ್ವಿನಲ್ಲಿ ವಿಶ್ವಾಸವಿದ್ದಿರಲಿಲ್ಲ. ಅಂತೂ ಈ ಅನಾಹುತವಾದೊಡನೆ ಇದಕ್ಕೆ ಕಾರಣ ದೆವ್ವು ಇರಬಹುದು, ಎಂದು ನಾನು ತಿಳಿಯಲೇ ಇಲ್ಲ. ಭವಾನಿಯ ಮರಣವು ಕೊಲೆ, ಎಂದು ಗೊತ್ತಾದ ಕ್ಷಣದಿಂದ ನಾನು ಚುರುಕನಾದೆ, ಮನಸ್ಸಿನಲ್ಲಿ ಪ್ರತಿಜ್ಞೆಯನ್ನೆ ಮಾಡಿದೆ. ಯಾರು ಕೊಂದಿದ್ದರೂ ನಮ್ಮೊಳಗೆ ಒಬ್ಬರು ಕೊಂದಿರಬೇಕು. ಇಂಥ ನೀಚತನ—ವಿಶ್ವಾಸಘಾತುಕತನ ಉಳ್ಳವನನ್ನು ಬಯಲಿಗೆಳೆಯಲೇಬೇಕು, ಎಂದು ಪಣ ತೊಟ್ಟೆ. ಅನಂತಾ, ಈಗ ಹೇಳಲು ಏನೂ ಆಡ್ಡಿ ಇಲ್ಲ. ಮನಸ್ಸಿನಿಂದಲೂ ಮುಂಚಿಸಿಂದಲೂ ನಿನ್ನ ಮೇಲೆಯೆ ನನ್ನ ಸಂಶಯ ಬಿದ್ದಿತು. ವಿಚಾರ ಮಾಡಿದಂತೆ ನೀನೇ ಇದಕ್ಕೆ ಕಾರಣ ನಾಗಿರಬೇಕು, ಎಂದು ಸಂಶಯ ದೃಢವಾಗತೊಡಗಿತು. ನಿನ್ನ ನಡತೆ,

ನಿನ್ನ ಕೈಬರೆಹದ ಕಾಗದ, ಬೇರೆ ಕೆಲವು ಪರಿಸ್ಥಿತಿ ಇವುಗಳಿಗಾಗಿ ನೀನೇ ಕೊಲೆಯನ್ನು ಮಾಡಿದವ, ಎಂಬ ನಿಶ್ಚಯವೂ ಮೂಡಿತು. '

ಅನಂತನು ಕುಳಿತಲ್ಲಿಯೇ ಗದಗದ ನಡುಗಿದ. ಅದನ್ನು ನೋಡಿ ನಕ್ಕು ಮೋಹನನು ಮುಂದೆ ಸಾಗಿದನು. ' ಇನ್ನೇನು ಹೆದರುವ ಕಾರಣವಿಲ್ಲ. ನನ್ನ ದೇನು ತಪ್ಪು—ನೋಡು. ಬೋಧಿಯ ವಿಷಯವಾಗಿ ನಿನ್ನ ರಾತ್ರಿ ಅವಸೋಡನೆ ಮಾತನಾಡುವವರೆಗೆ ನನಗೆ ಸಂಶಯ ಬಂದಿರಲಿಲ್ಲ. ಆದರೆ ಅನಂತನೋಡನೆ ಮಾತನಾಡಿದಾಕ್ಷಣ ಅನಂತನು ನಿರ್ದೋಷಿ, ಎಂದು ನನಗೆ ಹೊಳೆಯಿತು. ಆಗ ನನ್ನ ಸ್ಥಿತಿ ಏನಾಗಿರಬೇಕು? ಅನಂತನೇ ದೋಷಿ, ಎಂದು ನಿಶ್ಚಯದಿಂದ ತಿಳಿದುಕೊಂಡಿದ್ದೆ. ಆದರೆ ಅವನು ಮಾತನಾಡಿದಂತೆ ಇಂದು ಮತಿಯ ಮೇಲಿದ್ದ ಅವನ ನಿಸ್ವಾರ್ಥ ಪ್ರೇಮ—ನನಗೆ ಹೊಳೆದದ್ದನ್ನು ಹೇಳುವೆ, ಕ್ಷಮಿಸಿರಿ—ನಿಸ್ವಾರ್ಥ ಪ್ರೇಮ ನನಗೆ ಕಂಡು ಬಂದಿತು. ಅಂತಹ ಸ್ಥಿತಿಯಲ್ಲಿ ಭವಾನಿಯು ಇಂದುಮತಿಯನ್ನು ಅನಾಥೆಯಾಗಿ ಅವನು ಎಂದೂ ಮಾಡುವವನಲ್ಲ, ಎಂದೆನಿಸಿತು. ಈ ಮಾತಿಗೆ ನೀವಿಬ್ಬರೂ ಮುಖ ಕೆಳಗೆ ಮಾಡಬೇಕಾಗಿಲ್ಲ, ಅಭಿಮಾನದಿಂದ ಎತ್ತಿ ಹಿಡಿಯಿರಿ. ಹಂ...ಹಾಗೆ ..ಅನಂತನು ನಿರ್ದೋಷಿ, ಎಂಬುದು ನನಗಿನ್ನೂ ಒಳಗಿನ ಭಾವನೆಯಾಗಿ ದ್ದಿತು. ಅದಕ್ಕೆ ಕಾರಣಗಳಿದ್ದಿಲ್ಲ. ಇನ್ನೊಬ್ಬನು ದೋಷಿ, ಎಂದು ಗೊತ್ತಾ, ಗುವ ವರೆಗೆ ಅನಂತನ ಮೇಲಿನ ಸಂಶಯ ಪೂರ್ತಿಯಾಗಿ ಹೋಗುವಂತಿರ ಲಿಲ್ಲ. ಆ ಮೇಲೆ— '

' ನಾನು ಮಾತನಾಡಿದೆ ' ಎಂದಳು ಇಂದುಮತಿ.

' ನೀನು! ಹಹ! ನಿನ್ನನ್ನು ಪೂರ್ತಿಯಾಗಿ ಸಂಶಯದ ಹೊರಗೆ ಇಟ್ಟಿದ್ದೆ. ಬಹಳವಾದರೆ ಭವಾನಿಯನ್ನು ಚಿವುರಿಕೊಂಡವಳು ನೀನಾಗರ ಬಹುದು ಎಂದಿದ್ದೆ— ಮುಂದೆ ಆದೂ ತಪ್ಪಾಯಿತು. ಇರಲಿ. ಕೊನೆಗೆ ಬೋಧಿ ಬಂದನು. ಬಂದವನೆ ಒಂದೇ ಸವನೆ ಬೇರೆಯವರು ಆರೋಪಿ ಎಂದು ಸಿದ್ಧವಾಡತೊಡಗಿದನು. ಅವನ ಸ್ವಭಾವ ನನಗೆ ಗೊತ್ತಿದ್ದುದರಿಂದ ಮೊದಲು ಆಶ್ಚರ್ಯವಾಗಿಲ್ಲ. ಆ ಮೇಲೆ, ನಾನು ಹಟ ತೊಟ್ಟ ಮೇಲೆ, ತನ್ನ ವಿಷಯವಾಗಿ ಹೇಳಿದನು. ಅದು ಎಂತಹ ಮಾತು! ದೊಡ್ಡ ತತ್ತ್ವ! ತನ್ನ ಬುದ್ಧಿಮತ್ತೆ, ತನ್ನ ಧೈರ್ಯ, ತಾನು ಕಾವಲಿದ್ದುದು— ಈ ಮೂರು

ಮಾತುಗಳಿಗಾಗಿ ತಾನು ನಿರ್ದೋಷಿ, ಎಂದು ! ನನಗೆ ಆಶ್ಚರ್ಯವಾಯಿತು. ಯಾವ ಸಂಗತಿಯನ್ನೂ ಮನಬಿಚ್ಚಿ ಹೇಳದೆ ಇವನು ಹೀಗೇಕೆ ಹರಟುತ್ತಿದ್ದಾನೆ? ಆಗಾಗ ಸಿಟ್ಟಿಗೆ ಬರುತ್ತಿದ್ದ. ತಟ್ಟನೆ ನನಗೊಂದು ಸಂಗತಿ ನೆನಪಾಯಿತು. ನಾನು ಎಲ್ಲ ಕೋಣೆಗಳನ್ನು ಶೋಧಿಸಬೇಕೆಂದು ಹೊರಟಾಗ ಅವನಿಗೆ ಹಾಗೆ ಸಿಟ್ಟು ಬಂದಿತ್ತು. ಯಾಕೆ? ಇವನಿಗೇನಾದರೂ ಗೊತ್ತಿದೆಯೆ? ಅದನ್ನು ಬಿಚ್ಚಿಡುವ ಯತ್ನದಲ್ಲಿದ್ದಾನೆಯೆ ?

‘ ಮುಂದೆ ಅವನ ಹರಟೆ ನಡೆದಾಗ ನಾನು ವಿಚಾರದಲ್ಲಿ ತೊಡಗಿದೆ. ಇವನ ಉದ್ದೇಶವೇನು ? ಆಗ ನನಗೆ ಸಂಶಯ ಬಂದಿತು. ಇನ್ನೊಬ್ಬರ ಮೇಲೆ ಆರೋಪ ಹೊರಿಸಿ, ತಾನು ನಿರ್ದೋಷಿ (ಕಾರಣಗಳನ್ನು ಕೊಡದೆಯೆ), ಎಂದು ಹೇಳಿಕೊಳ್ಳುವ ಈತನ ನಡತೆಯಲ್ಲಿ ಏನೂ ಸಂಶಯಾಸ್ಪದವಿದೆ, ಎಂದುಕೊಂಡೆ. ಆಗ ನೋಡಲು ಅನಂತನಲ್ಲಿ ಸಂಶಯವಿದ್ದುದಕ್ಕೆ ಸರಿಯಾಗಿ ತಿಳಿಯದ ಕೆಲವು ಸಂಗತಿಗಳಿಗೆ ಒಂದು ಅರ್ಥವಾಗತೊಡಗಿತು. ಅನಂತನ ಕೋಣೆಯನ್ನು ಶೋಧಿಸುವಾಗ ಅಲ್ಲಿದ್ದ ಎಲ್ಲ ಪುಸ್ತಕಗಳನ್ನು ಸೂಕ್ಷ್ಮವಾಗಿ ನೋಡಿದೆ. ಯಾವ ತರದ ಪುಸ್ತಕಗಳಿವೆ, ಎಂಬುದು ನಿಮಗೆ ಗೊತ್ತಿದೆ. ಆದರೆ ನೋಡುವಾಗ ಯಾವ ಪುಸ್ತಕದ ಮೇಲೂ ಅನಂತನ ಹೆಸರೆ ಇಲ್ಲವೆಂದು — ’

‘ ಇಲ್ಲ ? ಪ್ರತಿಯೊಂದರ ಮೇಲೆ ನಾನು ಬರೆದಿದ್ದೇನೆ ’ ಎಂದು ಅನಂತನು ಅರ್ಭಟಿಸಿದನು.

‘ ನೀನು ಬರೆದಿರಬಹುದು. ಆದರೆ ಇನ್ನೊಮ್ಮೆ ಚೆನ್ನಾಗಿ ನೋಡು. ಎರಡನೆಯವರಿಗೆ ಕೊಟ್ಟ ಪುಸ್ತಕ ತಿರುಗಿ ಬಂದಾಗ ಅದನ್ನು ಚೆನ್ನಾಗಿ ನೋಡಿ ತೆಗೆದುಕೊಳ್ಳುವ ರೂಢಿಯನ್ನು ಮಾಡಿಕೊ. ಅಂತೂ ನಾನು ನೋಡಿದಾಗ ಒಂದರಲ್ಲೂ ನಿನ್ನ ಹೆಸರಿಲ್ಲ. ಇಷ್ಟೇ ಅಲ್ಲ— ಪ್ರತಿಯೊಂದರಲ್ಲೂ ಮೊದಲ ಹಾಳೆ ಹರಿದ ಚಿನ್ನಗಳಿದ್ದುವು. ಯಾರು ಹರಿದಿರಬಹುದು ?— ’

‘ ಬೋಧಿ — ’

‘ ತಡೆ. ಅದನ್ನೆ ಹೇಳುವೆ ನಾನು. ಪ್ರತಿಯೊಂದನ್ನೂ ಹರಿಯುವುದೆಂದರೆ ಅವನ ಉದ್ದೇಶವೇನಾದರೂ ಇರಲೇಬೇಕಲ್ಲವೆ ? ಕೇವಲ ಹೆಸರನ್ನೆ ಹರಿಯುವುದೇಕೆ ? ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕಾಗಿ ಕೆಲವರು ಹಾಗೆ

ಮಾಡುವರು. ಆದರೆ ಬೋಧಿಯು ಪ್ರತಿಯೊಂದು ಪುಸ್ತಕವನ್ನು ತಿರುಗಿ ಒಪ್ಪಿಸಿದ್ದಾನೆ. ಕದಿಯುವ ಇಚ್ಛೆ ಇಲ್ಲದಿದ್ದರೆ ಹೆಸರಿನ ಹಾಳೆಯೊಂದನ್ನು ಹರಿಯುವುದೇಕೆ? ಅದರಲ್ಲಿ ವಿಶೇಷವೇನಿದೆ? ಅದರಲ್ಲಿ ಹೆಸರಿನ ಹೊರತಾಗಿ ಇದ್ದುದಾದರೂ ಏನು? ಅನಂತನ ಕೃತಿ ಒರೆಹ! ಬೋಧಿಯು ಅನಂತನ ಕೃತಿಬರಹವನ್ನು ಇಟ್ಟುಕೊಳ್ಳುವುದೇಕೆ? ಆಗ ನನಗೆ ನೆನಪಾಯಿತು. ಭವಾನಿಯ ಬೇವಿಲ್ಲದ ಕೈಗಳಲ್ಲಿ ಅನಂತನ ಹಸ್ತಾಕ್ಷರದ ಕಾಗದಗಳನ್ನು ಅನಂತನು ತಾನು ಒರೆದಿಲ್ಲ, ಎಂದಿದ್ದಾನೆ! ಹಾಗಾದರೆ ಬೋಧಿ ಈ ಸಾಹಸವನ್ನು ಮಾಡಿರಬಹುದೇ?

‘ಒಮ್ಮೆ ಸಂಶಯ ಬಂದಿತೆಂದರೆ ಅನೇಕ ಸಂಗತಿಗಳು ಆ ಸಂಶಯಕ್ಕೆ ಹೊಂದಿಕೊಳ್ಳುವವು. ನನಗೂ ಹಾಗೆಯೇ ಆಯಿತು. ಬೋಧಿಯ ಕೋಣೆಯನ್ನು ಶೋಧಿಸುವಾಗ ಒಂದು ಸೋಜಿಗದ ಸಂಗತಿಯನ್ನು ಕಂಡಿದ್ದೆ. ಆಗ ಅದು ಬೋಧಿಯ ತಮಾಷೆ, ಎಂದು ತಿಳಿದಿದ್ದೆ. ನಾನು ಬಾಗಿಲನ್ನು ತೆರೆದು ಕೋಣೆಯೊಳಗೆ ಕಾಲಿಡುವಾಗಲೇ ಒಳಗೆ ಕುರ್ಚಿಯಲ್ಲಿ ಬೋಧಿಯ ಕುಳಿತದ್ದು ಕಾಣಿಸಿತು. ಇದೇನು ಸೋಜಿಗ ಎಂದು. ಯಾಕೆಂದರೆ ಬೋಧಿಯನ್ನು ಸಿಮ್ಮೋಡನೆ ಬಿಟ್ಟು ನಾನೊಬ್ಬನೆ ಬಂದಿದ್ದೆ. ಸಮೀಪ ಹೋಗಿ ನೋಡಲಾಗಿ ನನ್ನ ಸೋಜಿಗ ಒಯಲಾಯಿತು. ಸಿಜವಾಗಿ ಬೋಧಿ ಕುರ್ಚಿಯಲ್ಲಿ ಇರಲೇ ಇಲ್ಲ! ತನ್ನ ಟೊಪ್ಪಿಗೆಯನ್ನು ಹಾಗೆ ಚಮತ್ಕಾರವಾಗಿ ಇಟ್ಟಿದ್ದೂ ಹಿಂದಿನಿಂದ ನೋಡಿದವರಿಗೆ ತಾನು ಕೂತಂತೆಯೇ ಕಾಣುವಂತೆ! ಆಗ ನನಗೆ ತಮಾಷೆಯೆನಿಸಿದ್ದು ಈಗ ಬೇರೆ ಸ್ವರೂಪದಲ್ಲಿ ಕಂಡಿತು. ತಾನು ಕುರ್ಚಿಯಲ್ಲಿ ಕುಳಿತು ಕಾವಲಿನಲ್ಲಿ ತೊಡಗಿದ್ದನ್ನು ನಾನೇ ನೋಡಿರುವೆ, ಎಂದು ಅವನು ಹಟದಿಂದ ಹೇಳಿದ್ದರ ರಹಸ್ಯ ಈಗ ತಿಳಿಯಿತು. ನಾನು ನೋಡಿದಾಗ ಬೋಧಿಯು ಅಲ್ಲಿ ಇದ್ದಿಲ್ಲ, ಆ ಟೊಪ್ಪಿಗೆಯನ್ನು ನೋಡಿ ನಾನು ವೋಸ ಹೋದೆ.

‘ಮೊದಲು ಇನ್ನೊಬ್ಬರ ಕೃತಿ—ಬರೆಹದಲ್ಲಿ ಕಾಗದ ಬರೆದದ್ದು, ಕೊನೆಗೆ ಯಾರಿಗೂ ತಿಳಿಯದಂತೆ ಕೋಣೆಯಿಂದ ಹೊರಬೀಳಿಲ್ಲವು—ಇಷ್ಟೊಂದು ಸಿದ್ಧವಾದ ಮೇಲೆ ನನ್ನ ಸಂಶಯದ ಬಲೆಯೊಳಗಿಂದ ಅನಂತ ಪೂರ್ತಿಯಾಗಿ ಹೊರಬಿದ್ದ, ಬೋಧಿ ಪೂರ್ತಿಯಾಗಿ ಸಿಕ್ಕಿಕೊಂಡ. ಒಂದರ ಮೇಲೊಂದು ಅನೇಕ ಸಂಗತಿಗಳು ಬೋಧಿಯ ಸುತ್ತಲಿನ ಒಲೆಯನ್ನು ಬಿಗಿಯತೊಡಗಿ

ದುವು ಭವಾನಿಯು ಇನ್ನೂ ಏಳಲಿಲ್ಲ ಯಾಕೆ, ಎಂದು ನಾವು ಹೆದರಿದ್ದು ನೆನಪಿನಲ್ಲಿದೆಯಷ್ಟೆ? ಮುಂದೆ ನಾವೆಲ್ಲರೂ ಅವನ ಕೋಣೆಯ ಬಾಗಿಲನ್ನು ನೂಕತೊಡಗಿದಾಗ ಬೋಧಿಯು ನಮ್ಮನ್ನು ತಡೆದು ತಾನು ಕಿಟಿಕಿಯೊಳಗಿಂದ ನೋಡಿ ಒರುವ, ಎಂದು ಸೇಳಿದ ಸ್ಮರಣೆಯಲ್ಲಿದೆಯೆ? ಬಾಗಿಲು ಈ ರೀತಿ ಮುಚ್ಚಿದಾಗ ಕಿಟಿಕಿಯು ತೆರೆದಿರಲೇಬೇಕೆಂಬ ವಿಚಾರ ಅವನೊಬ್ಬನಿಗೆಯ ಹೊಳೆಯುತ್ತಲ್ಲ? ಇಷ್ಟೇ ಇದ್ದರೆ ಈ ಸಂಗತಿಗೆ ಮಹತ್ತ್ವವಿರುತ್ತಿರಲಿಲ್ಲ. ಆದರೆ ಸಂಶಯ ದೃಢವಾಗುವ ವೇಳೆಯಲ್ಲಿ ನನಗೆ ಈ ಸಂಗತಿ ಮಹತ್ತ್ವದ್ದೆನಿಸಿತು. ಕಿಟಿಕಿಯು ಏಷಯವಾಗಿ ಬೋಧಿಗೆ ಏನೂ ಗೊತ್ತಿರಲೇಬೇಕೆಂದು ತಿಳಿದುಕೊಂಡೆ. ನನ್ನ ಸಂಶಯ ಸುಳ್ಳಾಗಲಿಲ್ಲ. ರಾತ್ರಿ ಊಟದ ಮುಂಚೆ ಕಿಟಿಕಿಯ ಹತ್ತಿರ ಕಾಲು ಕೆದರುವಾಗ ಮಣ್ಣುಗುಂಪಿನ ಕೆಳಗೆ ಅವನರದಿಂದ ಬಚ್ಚಿಟ್ಟ ಈ ಎರಡು ಪಸ್ತುಗಳನ್ನು ಕಂಡೆ. ಆದರಲ್ಲ ಇದು ಉದ್ಭವಾದ ಹಗ್ಗ. ಸಂಶಯಕ್ಕೆ ಇನ್ನೂ ವುಟು ದೊರೆಯಿತು. ಆದರೆ—ಈ ಕಾಗವದಲ್ಲ ಇನ್ನೊಂದು ಪಸ್ತುವಿದೆ, ಆದರೆ ಮಹತ್ತ್ವವೂ ಮಾತ್ರ ಬಹಳೊತ್ತಿನ ವರೆಗೆ ತಿಳಿದಿರಲಿಲ್ಲ.'

ವೋಹನನು ಒಂದು ನಿಮಿಷ ಮಾತನ್ನು ತಡೆದನು. ಆ ಕಾಗದದಲ್ಲಿ ಯಾವ ವಸ್ತುವಿದೆಯೋ, ಎಂಬ ಕುತೂಹಲ ಮೆಕ್ಕನರಲ್ಲೆದ್ದಿತು. ಆದರೆ ವೋಹನನು ಅವರ ಕುತೂಹಲವನ್ನು ಕಂಡನೋ ಇಲ್ಲವೋ—ಬೇರೆಒಂದು ವಿಷಯವನ್ನೇ ಪ್ರಸ್ತಾಪಿಸಿದನು.

'ಇಷ್ಟರಲ್ಲಿ ಒಂದು ವಿಚಾರ ಮಾತ್ರ ಸ್ಪಷ್ಟವಾಗಿದ್ದಿತು. ತಾನು ಮಾಡುವುದರ ಹೋಣೆಯನ್ನು ಅನಂತನ ಮೇಲೆ ಹೂರಿಸುವ ಹಂಚಿಕೆ ಅವನಿಗಿದ್ದಿತು. ಅನಂತ ಮತ್ತು ಭವಾನಿಯರಲ್ಲಿ ಮೈನುನಸ್ಯವಿದ್ದುದನ್ನು ತನ್ನ ಕುಟಿಲ ಬುದ್ಧಿಯಿಂದ ಅವನು ತಿಳಿದುಕೊಂಡಿದ್ದ. ಅನಂತನು ತನ್ನ ಹೇಳಿಕೆಯಲ್ಲಿ ಒಂದು ಮಾತನ್ನು ಹೇಳಿದ್ದನು. ಅಂದಿನ ರಾತ್ರಿ ಅನಂತನು ಭವಾನಿಯ ಕೋಣೆಗೆ ಹೋಗಿದ್ದನು; ಇಬ್ಬರದೂ ಕುಸ್ತಿಯಾಯಿತು; ಕೆಳಗಿನ ಕೋಣೆಯಲ್ಲಿ ತನಗೆ ಆ ಪದ್ಧತಿ ಕೇಳಿಸಿತೆಂದು ಬೋಧಿಯೂ ಹೇಳಿದನು. ಅದುದರಿಂದ ಆದೇ ಸಮಯದಲ್ಲಿ ತನ್ನ ಯುಕ್ತಿಯನ್ನು ಸಾಧಿಸಿದರೆ, ಅನಂತನು ಕೋಣೆಯೊಳಗೆ ಕಡಿದಾದಿದ್ದ ಹೊರಬೀಳಲೇಬೇಕಾಗುವುದರಿಂದ ಅನಂತನ

ಮೇಲೆಯೇ ಆರೋಹ ಒರುವುದು ಖಂಡಿತ, ಎಂದು ಬೋಧಿಯು ತನ್ನ ಕೊನೆಯ ಕೃತ್ಯವನ್ನು ಮಾಡಿದನು.

ಇದುವರೆಗೆ ಸುಮ್ಮನೆ ಕೇಳುತ್ತ ಕುಳಿತಿದ್ದ ಭರವಸಿಗೆ 'ಕೊನೆಯ ಕೃತ್ಯ' ಎಂಬ ಮಾತನ್ನು ಕೇಳಿ ಅತ್ಯಂತ ಅಸಹ್ಯವೆನಿಸಿತು. 'ಇಂಥಾ ಮನಸ್ಸಿನ ಮುಂದೆ ದೆವ್ವ ಯಾವ ಗಿಡದ ತೊಟ್ಟಲ?' ಎಂದನು. ಬೋಹ ನನು ಸಕ್ಕನು, 'ದೆವ್ವ' ಎಂಬ ಶಬ್ದವನ್ನು ಕೇಳಿ. ತನ್ನದು ತನಗೆಯೇ ಆಶ್ಚರ್ಯವಾದಂತಾಗಿ ಅವನು ಮತ್ತೆ ಮಾತನಾಡತೊಡಗಿದನು:— 'ಇದುವರೆಗೆ ದೆವ್ವಿನ ಕತೆಯನ್ನೆ ನಾನು ನಿಮಗೆ ಹೇಳಲಿಲ್ಲವಲ್ಲ! ದಣಿವಿನಿಂದ ಒದ್ದಿಗೂ ಬಾಯಿಗೂ ಮೇಳವಿಲ್ಲದಂತಾಗಿದೆ. ದೆವ್ವಿನ ಮಾತನ್ನು ಮುಂಚೆಯೇ ಕೇಳಬೇಕೆಂದಿದ್ದೆ. ಅದರಲ್ಲಿ ನನ್ನ ವಿಶ್ವಾಸವಿಲ್ಲ ಎಂದು ಅದಕಾಗಿಯೇ ಪ್ರಾರಂಭ ಮಾಡಿದ್ದೆ, ಕೂಸೆಗೂ ಅದನ್ನೆ ಮರೆತಿ! ಈ ಮನೆಯಲ್ಲಿ ದೆವ್ವವಿದೆ, ಎಂಬುದು ಗಾಡಿಯ ಮಾತಾಗಿದೆ. ನನಗೆ ಮಾತ್ರ ಇನ್ನೂ ಕಾಣಿಸಿಲ್ಲ. ಒಮ್ಮೆ ಕಂಡಂತಾಗಿತ್ತು, ಸಿಬ್ಬ. ಆದರೆ ವಿಚಾರ ಮಾಡಿದ ಮೇಲೆ ಬೇರೊಂದು ಕಲ್ಪನೆಯೇ ಒಂದಿತ್ತು. ನಿಮ್ಮ ಸ್ಮರಣೆಯಲ್ಲಿ ಇದೆಯೊ ಇಲ್ಲವೋ? ಈ ನನ್ನ ಕಲ್ಪನೆಯನ್ನು ಭವಾನಿಯ ಎದುರು ಮಾತನಾಡಲು ಎರಡು ಸಲ ಪ್ರಯತ್ನ ಮಾಡಿದ್ದೆ. ಎರಡೂ ಸಲ ಮತ್ತೇನೂ ಸಡುವೆ ಮಾತು ಹೊರಟು ನಾನು ಹೇಳಬೇಕೆಂದಿದ್ದ ವಾಕ್ಯವೆ ಮುಗಿದಿರಲಿಲ್ಲ. ಆದರೆ ಎರಡೂ ಸಲ ಸಡುವೆ ಬೇರೊಂದು ಮಾತು ಹೊರಟುದು ಹೇಗೆ ಗೊತ್ತಿದೆಯೆ? ಎರಡೂ ಸಲ ಬೋಧಿಯ ಮಾತನ್ನು ಹಾರಿದನು! ಯಾಕೆ? ಬೋಧಿಗೆ ದೆವ್ವಿನಲ್ಲಿ ವಿಶ್ವಾಸ ಇರದಿದ್ದರೂ ಅದರ ವಿಷಯವಾಗಿ ಅವನು ಮೇಲೆಂದಮೇಲೆ ಮಾತನಾಡುತ್ತಿದ್ದನು. ಯಾರಾದರೂ ದೆವ್ವಿನ ಸೋಗು ಹಾಕಿರಬಹುದು, ಎಂದು ಒಂದೆರಡು ಸಲ ಅಡಿದನು. ದೆವ್ವಿನ ಮೇಲೆ ವಿಶ್ವಾಸವಿರದಿದ್ದರೂ ದೆವ್ವಿನ ಸೋಗಿನ ಮೇಲೆಯಾದರೂ ವಿಶ್ವಾಸವಿದ್ದಿತು. ಹೀಗಿರುವಾಗ ನಾನು ಅದೇ ದೆವ್ವಿನ ವಿಷಯವಾಗಿ ಹೇಳಬೇಕೆಂಬ ಮಾತನ್ನು ಅವನು ಬುದ್ಧಿವೂರ್ವಕ— ಇಲ್ಲವಾದರೆ ಎರಡೂ ಸಲ ಹಾಗೆ ಮಾಡುತ್ತಿರಲಿಲ್ಲ—ಹಾರಿಸಿದ್ದೇಕೆ?

'ವಿಚಾರ ಮಾಡಿ ನೋಡಿದರೆ ಈ ಮನೆಯಲ್ಲಿ ದೆವ್ವಿನ ಮೊದಲ ಅನುಭವವು ಬೋಧಿಗೆ ಬಂದಿದೆ. ನಿನ್ನ ಲಕ್ಷ್ಯದಲ್ಲಿಯೇ, ಅನಂತಾ? ಒಂದು ದಿನ

ಸಾಯಂಕಾಲ ಈ ದೆವ್ವ ವೊಡಲು ಬೋಧಿಯ ಕೋಣೆಯಲ್ಲಿಯೆ ಕಾಣಿಸಿತು. ನೀನು ಹೊರಗೆ ಬಂದೆ, ಅವನು ಹೇಳಿದಂತೆ ಅವನ ಕೋಣೆಯೊಳಗೆ ನೋಡಿದೆ. ಆಗ ನಿನಗೂ ಕಾಣಿಸಿತು—ಈಗ ಮುಖ ಮುಚ್ಚಿ ಹೆದರ ಬೇಡ!— ಅಸ್ಪಷ್ಟವಾದ, ವಿಕಾರ ಮುಖದ ದೆವ್ವ! ಯಾರಿಗಾದರೂ ಆಶ್ಚರ್ಯವಾಗುವಂತಿದೆ. ವಿಶ್ವಾಸವಿಲ್ಲದ ಬೋಧಿಯೆ ವೊಡಲು ಕಾಣಿಸಿಕೊಳ್ಳುವ ಮೂರ್ಖತನ ಮಾಡತೇಕೆ ಆ ದೆವ್ವ? ತನಗೆ ವಿಶ್ವಾಸವಿಲ್ಲದಿದ್ದಾಗ ನಿನ್ನನ್ನೂ ಕರೆದು ಅದನ್ನು ತೋರಿಸಿದ್ದೇಕೆ? ಇಬ್ಬರೂ ಒಂದೇ ವಸ್ತುವನ್ನು ನೋಡಿದಾಗ ಅದು ಸುಳ್ಳೆನಿಸುವುದಿಲ್ಲ. ಅದಕಾಗಿ ಬೋಧಿಯು ನಿನ್ನನ್ನು ಕರೆದನು. ನೀನು ಅವನ ದೆವ್ವಿನ ಪ್ರಮಾಣ ಪತ್ರಕ್ಕೆ ಸಹಿ ಹಾಕಿದೆ—

‘ ನನಗೆ ನಿಜವಾಗಿ ಕಾಣಿಸಿ— ’

‘ ತಡೆಯೊ, ಅನಂತಾ! ಅವಸರ ಬೇಡ. ನಿನಗೆ ಏನೂ ಕಾಣಿಸಿಲ್ಲವೆಂದಿಲ್ಲ. ನನಗೂ ಕಾಣಿಸಿದೆ. ಆದರೆ ಹೆದರಿದಾಗ ಮುಖ ಮುಚ್ಚಿಕೊಳ್ಳುವುದೊಂದು ಕೆಟ್ಟ ಚಟವಿದೆ ನಿನಗೆ. ಅದಕಾಗಿ ನೀನು ಯಾವುದನ್ನೂ ಸಂಯಾಗಿ ನೋಡುವುದಿಲ್ಲ. ನನಗೂ ಕಾಣಿಸಿತೆಂದು ಹೇಳಿದೆನಲ್ಲವೆ? ಆದರೆ ತುಸುಹೊತ್ತಿನಲ್ಲಿ ನನಗೆ ಆ ದೆವ್ವಿನ ಗುರುತು ಹತ್ತಿದಂತಾಯಿತು. ಕೂಡಲೆ ನನಗೊಂದು ಕಲ್ಪನೆ ಹೊಳೆಯಿತು. ಕೊನೆಗೆ ನನ್ನ ಕಲ್ಪನೆಯ ನಿಜವಾಯಿತು. ’

‘ ಅಂದರೆ ದೆವ್ವ ಇಲ್ಲವನ್ನು — ’

‘ ಅನಂತಾ, ನೋಡುವುದನ್ನು ಪೂರ್ತಿಯಾಗಿ ನೋಡದಿದ್ದರೆ ಕೇಳುವುದನ್ನಾದರೂ ಪೂರ್ತಿಯಾಗಿ ಕೇಳುವೆಯೊ ಇಲ್ಲವೊ? ದೆವ್ವ ಇದೆ— ಅಥವಾ ಇದ್ದಿತು ಎನ್ನೋಣ. ಬೋಧಿ ಇರುವವರೆಗೂ ದೆವ್ವ ಇದ್ದಿತು, ಯಾಕೆಂದರೆ ಅದು ಅವನಿಗೆ ಬೇಕಾಗಿದ್ದಿತು. ಈಗ ಮಾತ್ರ ಇಲ್ಲ. ಮಾದರಿಗಾಗಿ ಸ್ವಲ್ಪನ್ನು ಮಾತ್ರ ನಾನು ಇಟ್ಟುಕೊಂಡಿದ್ದೇನೆ. ಅದು ಈ ಕಾಗದದಲ್ಲಿಯೆ ವಸ್ತು. ನೋಡುವೆಯಾ? ’

ಅನಂತನು ಹೆದರುವನೆಂದು ಮೋಹನನಿಗೆ ಮೊದಲೇ ಗೊತ್ತಿದ್ದಿತು; ಗಟ್ಟಿಯಾಗಿ ನಗುತ್ತಲೆ ಅವನು ಕಾಗದದಲ್ಲಿ ಸುತ್ತಿದ ವಸ್ತುವನ್ನು ಅವನ

ಮುಂದೆ ಹಿಡಿದನು. ಅನಂತನಿಗೆ ಧೈರ್ಯವಾಗಲಿಲ್ಲ. ಇಂದುಮತಿ ಮಾತನಾಡದೆ ಕೈಯನ್ನು ಮುಂದೆ ಚಾಚಿದಳು. ಕುತೂಹಲದಿಂದ ಭರಮಪ್ಪನೂ ಇಂದುಮತಿಯ ಕುರ್ಚಿಯ ಹಿಂದೆ ಒಂದು ನಿಂತನು.

ವೋಹನನು ಕಾಗದವನ್ನು ಬಿಚ್ಚುವಾಗ ಅನಂತನು ಗಟ್ಟಿಯಾಗಿಯೆ ಕಣ್ಣು ಮುಚ್ಚಿಕೊಂಡನು. 'ಎಂತಹ ಹುಚ್ಚ ನೀನು, ಅನಂತಾ! ಇದನ್ನು ಗುರುತಿಸದೆ, ಒಂದು ಹೇಳಿಲ್ಲವೆ? ನೋಡಿದೆ ಎಂದರೆ ನಿನಗೂ ಗುರುತು ಹತ್ತುವುದು. ಪಾಪ! ನಾನು ಈ ಮಾತನ್ನು ಭವಾನಿಗೆ ವೊಡಲೇ ಹೇಳಿದ್ದರೆ ಈ ಅನಾಹುತವೆ ಆಗುತ್ತಿರಲಿಲ್ಲ. ಆದರೆ ಈ ಕುಹಕ ಬೋಧಿಯು ಹೇಳಗೊಡಲಿಲ್ಲ. ತನ್ನ ಸಮಯವನ್ನು ಸಾಧಿಸಿಕೊಂಡನು. ಸಿನೋಡನೆ ಕಾದಾಡಿ, ಕುಸ್ತಿಯಾಡಿ, ಹೆದರಿ, ಬೆದರಿ, ಭವಾನಿಯು ಗಾಬರಿಗೊಂಡ ಮರ್ಃ ಸ್ಥಿತಿಯಲ್ಲಿದ್ದಾಗ ಬೋಧಿ ತನ್ನ ಸಮಯವನ್ನು ಸಾಧಿಸಿಕೊಂಡನು. ಹೆದರಿದಾಗ, ದೂರದಿಂದ ನೋಡಿದಾಗ ಇಂತಹ ದೆವ್ವಿನ ಗುರುತು ಹತ್ತುವುದು ಹೇಗೆ? ನೋಡು, ಇಂದುಮತಿ, ನಾನು ಹೇಳುವುದು ನಿಜವೋ ಅಲ್ಲವೋ ನೀನೇ ನೋಡು.'

ಮಾತು ಮುಗಿಯುವುದರಲ್ಲಿ ಕಾಗದವನ್ನು ಬಿಚ್ಚಿ ಅದರೊಳಗಿನ ವಸ್ತುವನ್ನು ವೋಹನನು ಇಂದುಮತಿಯ ಕಣ್ಣೆದುರು ಹಿಡಿದನು. ಒಂದು ನಿಮಿಷ ಅದನ್ನು ನೋಡಿ ಇಂದುಮತಿ ಬಿಚ್ಚಿದಳು. ಚೀರಲು ಬಾಯಿಯನ್ನು ತೆರೆಯುವಾಗಲೆ ಹಿಂದೆ ನಿಂತ ಭರಮನು ಅದನ್ನು ನೋಡಿ ತಿರಸ್ಕಾರದಿಂದ 'ಎಲೆ ನಿನ! ನನ್ನದೇ ದೆವ್ವ ಐತಿ!' ಎಂದು ತಿರಸ್ಕಾರದಿಂದ ನುಡಿದು ಸರಿದನು. ಆಗ ಇಂದುಮತಿಗೆ ಹೊಳೆಯಿತು. ಒಮ್ಮೆ ಹಿಂದೆ ಸರಿದು ನಿಂತ ಭರಮನನ್ನು ನೋಡಿದಳು, ಮತ್ತೊಮ್ಮೆ ಮುಂದೆ ಹಿಡಿದ ವಸ್ತುವನ್ನು ನೋಡಿದಳು. ಪೂರ್ತಿಯಾಗಿ ತಿಳಿಯಿತು ಅವಳಿಗೆ. ಒಂದು ಭಾರ ಇಳಿದಂತೆಗಿ ಉಸುರ್ಗರೆದಳು. ನಕ್ಕಳು. 'ಈಗಲಾದರೂ ದೆವ್ವಿನ ಗುರುತು ಹತ್ತಿತೆ?' ಎಂದನು ವೋಹನ. 'ಹತ್ತಿತು. ಆದರೆ ನಾನು ಇಷ್ಟು ವಿಚಾರವಾಗಿರುವೆನೆ?' ಎಂದು ಕೇಳಿದಳು. ವೋಹನನು ತಲೆಯಲ್ಲಾಡಿಸುತ್ತ 'ಅದೊಂದು ಮಾದರಿಯ ಕನ್ನಡಿ. ಆದರಲ್ಲಿ ಪ್ರತಿಬಿಂಬ ಕಾಣುವುದು ಹಾಗೆಯೇ. ಅನಂತನು ವೊಡಲದಿನ ಕೋಣೆಯಲ್ಲಿದ್ದಾಗ ಒಂದುತರದ ಚಿರಚಿರ ಸದ್ದಾಯಿತೆಂದನಲ್ಲ.

ಕನ್ನಡಿಯನ್ನು ನೆಲಕ್ಕೆ ತಿಕ್ಕಿ ಅದಕ್ಕೆ ಮೂಲೆ ಮೂಲೆಗಳನ್ನು ಮೂಡು ವಾಗಿನ ಸದ್ದು 'ದು' ಎಂದು ವೋಹನನು ತನ್ನ ಕುರ್ಚಿಯಲ್ಲಿ ಕೂಳಿತನು. ಒಮ್ಮೆಲೆ ಅವನಿಗೆ ತಡೆದ ನಿದ್ರೆ, ತಡೆದ ಮನಸ್ಸುಗಳಿಂದ ಅತ್ಯಂತ ದಣಿವು ಆದಂತಾಯಿತು. ಅನಂತನು ಈಗ ಮೆಲ್ಲನೆ ಕಣ್ಣೆರೆದನು.

'ಅಂದರ ಈ ಮನೆಯೊಳಗೆ ವೊದಲಿನಿಂದಲೂ ಭೂತ—' ಅನಂತನ ವಾಕ್ಯ ಮುಗಿಯಲಿಲ್ಲ.

'ಐತಿರಿ, ದಣೇರ' ಎಂದು ನಡುವೆ ವಾತನಾಡಿದನು ಭರಮಪ್ಪ. ಎಲ್ಲರೂ ಚಕಿತರಾಗಿ ತನ್ನನ್ನೆ ನೋಡಲು ಹಟದ ದನಿಯಿಂದ ಹೇಳಿದನು. 'ಈ ಮನೀಗ ಮುಂಚೆ ಒಂದವ ನಾ. ನನ್ನ ಕಾಲ್ಕುಣದಿಂದ ಎರಡು ಬಿಂವಾದ ಆಹುತಿಯಾಯ್ತು. ಅದಕೇ ಹೇಳಿದ್ದಿರಿ ಈ ಮನೀವಳಗ ಐತಿ— ಭರಮಪ್ಪನ ಭೂತ, ಅಂತ.'

